

TIGHT BINDING BOOK

**TEXT FLY  
WITHIN THE  
BOOK ONLY**

**THE BOOK WAS  
DRENCHED**

UNIVERSAL  
LIBRARY

**OU\_198201**

UNIVERSAL  
LIBRARY



**OSMANIA UNIVERSITY LIBRARY**

Call No. K83.1  
S62K Accession No. 55  
Author B. C. D. S.  
Title FIVE YEARS 1955

'This book should be returned on or before the date  
last marked below.

---



ಕನ್ನಡ ಕವಿಕಾರ್ಯ ಮಾಲೆ-೫೭

## ಕ ರು ಣಾ ಲಹರಿ

ಎಂ. ವಿ. ಸಿತಾರಾಮಯ್ಯ, ಎಂ.ಎ.

ಶಾರದಾ ಮಂದಿರ  
ಕೃಷ್ಣರಾಜವನ್, ನೈಸೂರು

*Editor and Publisher*  
**H. M. SHANKAR NARAYAN RAO, M.A.**  
*Assistant Professor and Head of the Department of Kannada*  
**SHARADA VILAS COLLEGE, MYSORE.**

ಎಲ್ಲ ಜಾನ್ಮಗಳೂ ರೇಖಾಚರಣ

ಮುದ್ರಕರು:  
ಶಾರದಾ ಪ್ರಕಟನಾಲಯ  
ಅರಳೆಂಬೆ, ಬೆಂಗಳೂರು - ೨.

ಚೆಲೆ: ಸಾಥಾರಣ ಪ್ರತಿ ೧-೮-೦  
ಕ್ಯಾಲೆಕ್ಸೊ ಪ್ರತಿ ೨-೮-೦

ವೊದಲ ಮುದ್ರಣ ೧೯೫೫

## ಸಂಪಾದಕರ ಮಾತ್ರ

---

ಸಂದರ್ಭ ಹಾಗೂ ಸಂಸ್ಕಾರಕಾರಕವೂ ಆದ ಈ ಸಣ್ಣ ಕಥೆಗಳ ಸಂಪುಟ ಪ್ರಕಟಿಸಾಗಿ ಒಹಳ್ಳ ದಿನಗಳಾಗಬೇಕಾಗಿತ್ತು. ಆದರೆ ‘ಶ್ರೀಯಾಂಸಿ ಬಹು ವಿಫ್ಫಾನ್ನಿ’ ಎಂಬ ಲೋಕೋಕ್ತಿಯಂತೆ ಒಂದಲ್ಲಿ ಒಂದು ಕಾರಣದಿಂದ ಈ ಗ್ರಂಥದ ಪ್ರಕಟಿಸೇ ತಡವಾಗುತ್ತ ಬಂತು. ನನ್ನ ಕಾರ್ಯಕ್ರಂಗ ಮೈಸೂರು; ಲೇಖಕರಿರುವುದು ಬೆಂಗಳೂರು. ಲೇಖಕರಿರುವ ಸ್ಥಳದಲ್ಲೇ ಗ್ರಂಥ ಅಚ್ಚಾಗ ಬೇಕೆಂದು ವಿಧಿ ಸಂ ಚು ಮಾಡಿದಂತೆ ತೋರುತ್ತದೆ. ಇದರಿಂದ ನನಗೆ ಅನುಕೂಲವೇ ಆಯಿತು. ಅಚ್ಚು ಕೂಟಕ್ಕಾಗಿ ನಾನು ತೊಳಳುತ್ತಿದ್ದಾಗ ನನ್ನ ವಿಶ್ವಾಸ ಶ್ರೀ ಬಷವರಾಜು ಅವರು ಈ ಪ್ರಸ್ತುತವನ್ನು ತಮ್ಮ ಅಚ್ಚು ಕೂಟದಲ್ಲಿ ಮುದ್ರಿಸಿಕೊಡುವುದಾಗಿ ಮುಂದೆ ಬಂದರು. ಅಚ್ಚಿನ ಕರಡು ಪ್ರತಿಯನ್ನು ತಿದ್ದುವ ಹೊರೆಯನ್ನೂ ಹೊಣೆತ್ತುಕೊಂಡರು. ಈ ಉಪಕಾರಕಾಗಿ ನಾನು ಈ ನನ್ನ ತರುಣವಿಶ್ವರಿಗೆ ತುಂಬ ಕೃತಜ್ಞನಾಗಿದ್ದೇನೆ.

ನನ್ನ ಹಿರಿಯ ಮಿಶ್ರಾದ ಶ್ರೀ ಎಂ. ವಿ. ಸಿತಾರಾಮಯ್ಯನವರು ಕವಿಗಳು, ಕಥೆಗಾರರು, ಕಾದಂಬರಿಕಾರರು, ವಿಮರ್ಶಕರು. ಕನ್ನಡ ಜನರಿಗೆ ಇವರನ್ನೂ ಇವರ ಕೃತಿಗಳನ್ನೂ ನಾನು ಮತ್ತೆ ಪರಿಚಯಮಾಡಿಕೊಡುತ್ತೇನೆ. ಇವರು ನನ್ನ ಮಾಲೆಯಲ್ಲಿ ತಮ್ಮ ಗ್ರಂಥವನ್ನು ಪ್ರಕಟಿಸಲು ಒಟ್ಟಿದ್ದುದಕಾಗಿ ಶ್ರೀಯುತರಿಗೆ ನಾನು ಆಶ್ಯಂತ ಕೃತಜ್ಞನಾಗಿದ್ದೇನೆ.

ಕನ್ನಡಿಗರು ಈ ಕಥಾಸಂಕಲನವನ್ನು ಆದರದಿಂದ ಬರಮಾಡಿಕೊಳ್ಳುವ ರೆಂದು ನಂಬುತ್ತೇನೆ.

ಖಾರದಾ ಮಂದಿರ

ಮೈಸೂರು

೧೯೮೦-೪೫

ಎಂ. ಎಂ. ಶಂಕರನಾರಾಯಣರಾವ್

ಸಂಪಾದಕ

ಬಿನ್‌ಎ

ನನ್ನ ಸ್ವಂತ ಕಥೆಗಳ ಸಂಕಲನಗಳಲ್ಲಿ ಇದು ನಾಲ್ಕುನೇಯದು. ಇದಕ್ಕೆ ಹಿಂದಿನದು ‘ಬಿಸಿಲು – ಬೆಳುದಿಂಗಳು’ ಪ್ರಕಟವಾದ (ಗೌಜಿ) ಒಂದೆರಡು ವರ್ಷಗಳಲ್ಲಿಯೇ ಇನ್ನೊಂದು ಸಂಕಲನ ಪ್ರಕಟವಾಗುವುದೆಂದು ನಾನು ನಿರೀಕ್ಷಿಸಿರಲಿಲ್ಲ. ಕಥೆಗಾಗಿ ಕನ್ನಡದ ಕೆಲವು ಪ್ರಮುಖ ಪತ್ರಿಕಾ ಸಂಪಾದಕರುಗಳ ಒತ್ತಾಯದ ಬೇಡಿಕೆ; ನನ್ನ ಹಿಂದಿನ ಸಂಕಲನಗಳಿಗೆ ವಾಚಕವ್ಯಂದದಿಂದ, ವಿಮರ್ಶಕ ವರ್ಗದಿಂದ, ದೂರೀತ ಆದರದ ಹಾಗೂ ಮೆಚ್ಚಿಗೆಯ ಸ್ವಾಗತ – ಇವೇ ನನ್ನ ಉಚಿನ ಕಥೆಗಳ ರಚನೆಗೆ ಕಾರ್ಯಕಾರಿಯಾದ ಪ್ರೀರಣೆ. ಇದರ ಜೊತೆಗೆ, ಕಥೆ ಕೇಳುವವರು (ಅಥವಾ ಓದುವವರು) ಮತ್ತು ಪ್ರಕಟಿಸುವವರು ಇರುವವರಿಗೆ, ಕಥೆ ಕಟ್ಟಿ ಹೇಳಬೇಕೆಂಬ ದುರ್ದಂಷ್ಟವಾದ ಮೂಲ ಪ್ರೀರಣೆ ಕಥೆಗಾರನಿಗೆ ಕೈಸೋಲುವವರಿಗೂ ಇದ್ದೀ ಇರುತ್ತದೆ. ಈ ‘ಕಾದಂಬರಿಯ ಯುಗ’ದಲ್ಲಿಯೂ ಸಣ್ಣ ಕಥೆಗಳನ್ನು ಓದುವವರೂ ಪ್ರಕಟಿಸುವವರೂ ಇದ್ದಾರೆಂಬುದು ಸಂತೋಷದ ಸಂಗತಿ.

ಈ ಸಂಕಲನದ ಕಥೆಗಳನ್ನು ನೋಡಲು ತಮ್ಮ ಪತ್ರಿಕೆಗಳಿಗೆ ಪ್ರೀತಿಯಿಂದ ಒರವಾಡಿಕೊಂಡ ‘ಕತ್ತಿಗಾರ’, ‘ಜೀವನ’, ‘ಪ್ರಭಾತ’, ‘ಉಣಾ’, ‘ಪ್ರಜಾಮತ್ತ’, ‘ಪ್ರಬುಧ್ ಕಣಾರಟಕ’, ‘ಚಿತ್ರಗುಪ್ತ’—. ಈ ಪತ್ರಿಕೆಗಳ ಸಂಪಾದಕರುಗಳಿಗೆ ನಾನು ತುಂಬ ಕೃತಜ್ಞ.

ఈ కథిగళు సంకలన రూపదళ్లి హోరబరలు నన్న మాన్యమిత్రరాద శ్రీమాణ ఎళ్లో. ఎం. శంకరనారాయణరావో, ఎం.ఎ. ఆవర ఉత్సవాలు - ప్రైభావాలు కథగళే ముఖ్య కారణం. ఈ ప్రకటన కార్యద ఆవర ఉపకార దొడ్డు. ఇదక్కాగి నాను ఆవరిగే విశేష చిరమణాలు.

‘జన్మ నన్న కథిగళ బగిగి నానే హేళకొళ్ళ బేశాద్దు ఏనూ ఇల్ల. ఆవన్ను ఓదుగర మడిలిగె కాకిద్దేనే. ఆవర ‘కరుణయ తొట్టుల శిక్క’ నాను.

ಕುಳ್ಳಿ ಗುರುವರ್ತು

ಶ್ರೀ

ನಾ. ಕೆ ಸೂರ್ಯ

ಅವರಿಗೆ

ಭಕ್ತಿ ಪ್ರೇಮ ಪುರಸ್ಕಾರ ವಾದ  
ಕಾಣಿಕೆ

## ಕರ್ಥಾನುಕ್ರಮಣಿಕೆ

---

ಕಥೆ	ಪ್ರಾಟ
೧. ಕರುಳೆ (ಗಂಜಾ)	೮
೨. ಪ್ರಣಯಗೀತ (ಗಂಭೀರ)	೧೬
೩. ಹಾದಿಯ ಚೆಲುವೆ (ಗಂಭೀರ)	೨೧
೪. ಹತ್ತುವರ ಪುಣ್ಯ (ಗಂಭೀರ)	೨೫
೫. ಉಹಕೆ ನಿಜವಾದರೆ (ಗಂಜಾ)	೨೭
೬. ಪರಿಹಾರ (ಗಂಜಾ)	೨೯
೭. ಸಿಗರೀಟೆನ ತುಂಡು (ಗಂಜಾ)	೩೫
೮. ಪೆಪ್ಪರಮೆಂಟ್ (ಗಂಜಾ)	೪೦
೯. ಅದೃಷ್ಟ ಗ್ರಹಣ (ಗಂಭೀರ)	೪೧೪
೧೦. ಅಳು (ಗಂಭೀರ)	೪೧೬
೧೧. ಅದೃಷ್ಟದ ಕರವಸ್ತು (ಗಂಭೀರ)	೪೨೦

ಕರುಣಾಲಹಿ



## ಕರುಣೆ

“ಅಮ್ಮಾ ಅಮ್ಮಾ....”

“.....”

“ಅಮ್ಮಾ, ಅಮ್ಮಾ ಓ” – ಕೂಗುತ್ತೆ ಲೇ ಆಗುಳಿ ಹಾಕಿದ್ದ ಬಾಗಿಲನ್ನು ಮಂಡಿಯಿಂದ ಡಬಡಬನೆ ಒದೆಯತೊಡಗಿದ ರಾನು.

ಮಕ್ಕಳೆಲ್ಲ ಉಟವಾಡಿ ಶಾಲೆಗೆ ಹೋದ ವೇಲೆ ಶಾರದಮೃನವರು ಎಲೆಗೋವೆವಾಡಿ, ಮುಂದಿನ ಬಾಗಿಲನ್ನು ಹಾಕಿಕೊಂಡು, ಆಡುಗೆಯ ಮನೆ ಯಲ್ಲಿ ತಮ್ಮ ಉಟದ ಸಿದ್ಧತೆಯಲ್ಲಿದ್ದರು. ಆಗ, ಬಾಗಿಲು ಬಡಿದ ಸದ್ದು ಕೇಳಿತು; ರಾಮುವಿನ ಕರೀಕಾಗೂ ಕೇಳಿತು. ಹೊರಬಂದು ಬಾಗಿಲು ತೆರಿದರು. ಹಾನು ವೆಟ್ಟಿದವರಂತೆ ಹಿಂದಕ್ಕೆ ಹಾರಿ, ಉದಾರ ತೆಗೆದರು:

“ಇದೇನೋ ಹಾಳಾದ್ದು ಅಧ್ಯಾತ್ಮನ; ಇದೆಲ್ಲಿ ಸಿಕ್ಕಿತೋ ಈ ಶಸಿ ಮುಂಡೇದು! ಸ್ವಾಲಿಗೆ ಹೋಗೋದು ಬಿಟ್ಟು ಇದನ್ನು ಯಾಕೋ ಕರಕೊಂಡು ಬಂದೆ?”

“ನಾನು ಕರಕೊಂಡು ಬರಲಿಲ್ಲ, ಅನ್ನು. ನಮ್ಮ ಬೀದಿ ಕೊನೇಲಿ ತರುಗಿಕೊಂಡಾಗ, ಅಳೋ ಹಾಗೆ ಕೂಗುತ್ತಾ ಮಲಗಿತ್ತು. ಅಯ್ಯೋ ಪಾಪ ಅಂತ ಬಗ್ಗೆ ನೋಡಿದೆ. ಯಾರು ಹೊಡಿದರೋ ಏನೋ, ತಲೇಲಿ ರಕ್ತ ಸುರಿತಾ ಇತ್ತು. ತಲೇವೇಲೆ ಸ್ವಲ್ಪ ನುಣ್ಣಾನೆ ಮಣ್ಣಾ ಹಾಕಿ ಮೆತ್ತಿದೆ. ರಕ್ತ ಸುರಿಯೋದು ನಿಂತಿತು. ಹಾಗೇ ಹೊರಟುಹೋಗತ್ತ ಇದ್ದೆ. ಮತ್ತೆ ಅಳು ವುದಕ್ಕೆ ರುರುಮಾಡಿತು. ಅಯ್ಯೋ ಪಾಪ ಅಂತ ಹೆಫ್ತಿನಾಕ್ಷಾರೀಯಿಂದ ಬಂದು ತುತ್ತು ಮಜ್ಜಿಗೆ ಅನ್ನ ಹಾಕಿದೆ; ತಿಂತು. ನಾನು ಸ್ಮಾಲಿಗೆ ಹೋದೆ. ನನ್ನ ಹಿಂದೇನೇ ಬಂದುಬಿಡುತು. ಏನು ಮಾಡಿದರೂ ನನ್ನ ಬಿಟ್ಟು ಹೋಗಲೇ ಇಲ್ಲ. ಕಾಲಿಗೂ ಬಂದುಬಿಡುತು. ವೇನ್ನು ಹೊರಗೆ ಬಿಟ್ಟು ಬಾ ಅಂದು. ಏನು ಮಾಡಿದರೂ ಹೋರಗೆ ಹೋಗಲೇ ಇಲ್ಲ. ಎನ್ನು ಸಲ ಹೊರಕ್ಕೆ ಬಿಟ್ಟುರೂ ಒಳಕ್ಕೆ ಬರುತ್ತ ಇತ್ತು. ವೇನ್ನು ರನ್ನೇ ಕೇಳಿ, ಮನೆಗೆ ಬಂದುಬಿಟ್ಟಿ ಕಣಮ್ಮಾ....”

“ ಸರಿ ಸರಿ, ಎಲ್ಲ ಕಂಡಿದೀನಿ. ನಾಯಿಮರಿ ಸಾಕಚೇಕೂ ಅಂತ ಆಸಿ ಯಾಯಿತು. ಎವ್ವು ಸಲ ಬೇಡ ಅಂದರೂ ಕೇಳೋದಿಲ್ಲ, ನಾಯಿಮರಿ ಹಿಡಿದು ಕೊಂಡು ಬರೋದು, ಅವರ ಕೈಲಿ ಬೃಸಿಕೊಳ್ಳೋದು, ಆಮೇಲೆ ಅದನ್ನು ಆಚಿಗೆ ಅಟ್ಟೋದು. ನನಗೇನು, ಅವರು ಬರುತ್ತಲೂ ನಿನಗೆ ಶಾಸ್ತಿ ಆಗುತ್ತೆ. ಸ್ವಾಲಿಗೆ ಬೇರೆ ತಪ್ಪಿಸಿಕೊಂಡಿದ್ದೀ....ಅದು ಸರಿ, ಒಂದು ಕೈಲಿ ನಾಯಿಮರಿ, ಇನ್ನೋಂದು ಕೈಲಿ ಪುಸ್ತಕ. ಟಿಫಿನಾಕ್ಯಾರೀರು ಏನು ಮಾಡಿದೆ? ಎಲ್ಲಿ, ಶಾಷ್ಟೋದಿಲ್ಲವಲ್ಲ?”

ರಾಮು ತಲೆ ಕೆರೆದ.

“ ಸ್ವಾಲಿನಲ್ಲೀ ಮರೆತುಬಿಟ್ಟಿಯೇನೇಂ ?”

“.....”

“ ಏನು ಮಾಡಿದೆಯೋ? ಬಗುಳೋ.”

ರಾಮು ಬಾಯಿಬಿಡಲಿಲ್ಲ; ತುಟಿ ಉರುಗಿತ್ತು; ಮುಖ ಖಿನ್ನವಾಗಿತ್ತು. ಕೈಯ ಮೇಲೇ ನಿದ್ದೆಯ ಮಂಪರದಲ್ಲಿದ್ದ ನಾಯಿಮರಿ ಮೆಲ್ಲನೆ ಬಗುಳಿತು.

“ ಏನಾಯಿತೋ? ಯಾರಾದೂ ಕದ್ದು ಕೊಂಡರೇನೋ?”

“ ಇಲ್ಲ ಅವ್ಯಾ, ಇಲ್ಲ....ಮತ್ತೀ ಮತ್ತೀ....”

“ ಏನು ಮತ್ತೀ....ಏನಾಯಿತು....”

“ ನಾಯಿಗೆ ಅನ್ನ ಹಾಕಿದ ಮೇಲೆ ದಾರೀಲೇ ಮರೆತುಬಿಟ್ಟಿ ಕಣಮ್ಮ. ಹಿಂದಕ್ಕೆ ಬರೋವಾಗ ಇಲ್ಲಿರಲೇ ಇಲ್ಲ.”

“ ಹಾಳಾಗಿ ಹೋಗು. ಅವರು ಸಂಜೆ ಮನೆಗೆ ಬರಲಿ, ಆಗುತ್ತೇ ದೊಣ್ಣೆ ಸೇವೆ. ಬೆನ್ನಿಗೆ ಎಣ್ಣೆ ಹಚ್ಚಿಕೊಂಡಿರು ” ಎಂದು ಶಾರದಮ್ಮನವರು ಉಟ್ಟಕ್ಕಾಗಿ ಅಡುಗೆಯ ಮನೆಗೆ ತೆರಳಿದರು.

\* \* \* \*

ತಾಯಿ “ ಬೆನ್ನಿಗೆ ಎಣ್ಣೆ ಹಚ್ಚಿಕೊಂಡಿರು ” ಎಂದದ್ದರಿಂದ ನಾಯಿಯ ತಲೆಗೆ ಏನಾದರೂ ಎಣ್ಣೆ ಸವರಿದರೆ ಗಾಯಕೈ ಒಳ್ಳೆಯದೆಂದು ರಾಮುವಿಗೆ ತೋರಿತು. ಮೊನ್ನೆ ತಾನೆ ತಾನು ಬಿದ್ದು ಮಂಡಿ ಒಡೆದುಕೊಂಡಿದ್ದಾಗ, ಪಕ್ಕದ ಮನೆ ನರಸಿಂಗರಾಯರು ತನ್ನ ಮಂಡಿಯ ಗಾಯಕೈ ಯಾವುದೋ ತೈಲವನ್ನು ಲೇಪಿಸಿದ್ದು ನೆನಪಿಗೆ ಬಂದು, ನರಸಿಂಗರಾಯರ ಮನೆಗೆ ಹೋದನು.

ನರಸಿಂಗರಾಯರು ರಿಟ್ಟಿರ್ತ ಅಮಲಾದರು. ತಮ್ಮ ಸರ್ವಿಸಿನಲ್ಲಿ ಹಲವು ಉರುಗಳನ್ನು ಸುತ್ತಿದ್ದರು. ಪೇನಾವನ್ ಆದ ಮೇಲೆ ಅವರು ಮೈಸೂರಿನಲ್ಲಿ ನೆಲಸಿ ಎರಡು ಮೂರು ವರ್ಷವಾಗಿತ್ತಷ್ಟೆ. ಕೃಷ್ಣಪುನವರ (ರಾಮುವಿನ ತಂದೆ) ಪಕ್ಕದ ಮನೆಯನ್ನು ಕೊಂಡುಕೊಂಡು, ಆಲ್ಲಿಗೆ ವಾಸಕ್ಕೆ ಬಂದು ಬಂದು ವರ್ಷ ವಾಗಿತ್ತು. ಕೃಷ್ಣಪುನವರು ಬಡಗುಮಾಸ್ತರಾದರೂ ಸ್ವಂತ ಮನೆ ಉಳ್ಳವ ರಾದ್ದರಿಂದ, ನರಸಿಂಗರಾಯರ ಸ್ನೇಹಕ್ಕೆ ಪಾತ್ರರಾಗಿದ್ದರು. ಈ ಸ್ನೇಹವನ್ನು ಬೆಸೆಯುವುದರಲ್ಲಿ ರಾಮುವಿನ ಪಾತ್ರವೂ ಹಿರಿದಾಗಿಯೇ ಇದ್ದಿತು. ಮಕ್ಕಳೇ ಇಲ್ಲದ ನರಸಿಂಗರಾಯರಿಗೂ ಅವರ ಹೆಂಡತಿ ಸುಂದರಮ್ಮನವರಿಗೂ ರಾಮು ಮುದ್ದಿನ ಬಾಲಕನಾಗಿದ್ದನು. ಈ ವ್ಯಧಿ ದಂಪತಿಗಳು ಕೃಷ್ಣಪುನವರ ಸಂಸಾರದ ಇತರರೆಲ್ಲರೊಂದಿಗೆ ಬಾಯಿ ತುಂಬಾ ಮಾತಾಡಿ ನೆರೆಹೊರಕೆಯ ನಲ್ತೆಯನ್ನು ತೋರುತ್ತಿದ್ದರು. ರಾಮು ಒಬ್ಬನಿಗೆ ಮಾತ್ರ ನಿತ್ಯ ಏನಾದರೊಂದು ಸವಿತನಸನ್ನು ಕೊಟ್ಟು ಸಂತೃಪ್ತಿಗೊಳಿಸುತ್ತಿದ್ದರು.

ರಾಮು ನರಸಿಂಗರಾಯರ ಮನೆಯ ಒಳಕ್ಕೆ ಬಂದಾಗ, ಅವರು ಕುಚಿರ್ಯ ಮೇಲೆ ಕುಳಿತು ಹೇವರು ಓದುತ್ತಿದ್ದರು. ಸುಂದರಮ್ಮನವರು ಚಾವೆಯ ಮೇಲೆ ಮಲಗಿ ವಿಶ್ವಾಂತಿ ತೆಗೆದುಕೊಳ್ಳುತ್ತಿದ್ದರು.

“ ಏನು ರಾಮು, ಸ್ವಾಲಿಗೆ ಹೋಗಲಿಲ್ಲವೇ ? ”

“.....”

“ ಇದು ಯಾವುದು, ನಾಯಿಮರಿ ? ” ರಾಯರ ಕಣ್ಣಗಳಲ್ಲಿ ಕುಶೂಹಲ ಆಸಕ್ತಿಗಳು ಘಳಘಳಸುತ್ತಿದ್ದವು.

“ ದಾರೀಲಿ ಸಿಕ್ಕಿತು, ಕರಕೊಂಡು ಬಂದೆ. ಒಳ್ಳೆ ಬಿಳೀ ನಾಯಿಮರಿ. ಚೆನ್ನಾಗಿದೆ, ಅಲ್ಲವೇ ? ”

“ ಎಲ್ಲಿ, ತಾ ಇಲ್ಲಿ, ನೋಡೋಣ ? ”

ಸುಂದರಮ್ಮನವರಿಗೆ ನಿದ್ದೆ ಬಂದಿರಲಿಲ್ಲ. ಎದ್ದು ಕುಳಿತು, “ ಎಲ್ಲಿ ತಾ ನೋಡೋಣ ಅಂದಾಗಲೇ ನನಗೆ ಗೊತ್ತು - ಅದು ನಮ್ಮ ಮನೆಯಲ್ಲೇ ವ್ರಾಣ ಬಿಡುತ್ತೆ ಅಂತ. ರಿಟ್ಟಿರ್ ಆದ ಮೇಲಾದರೂ ಮಡಿಗಿಡಿ ಮಾಡೋಣ, ನಾಯಿ ಸಾಕುವುದಿಲ್ಲ ಅಂದಿದ್ದಿರಲ್ಲ, ಜ್ಞಾಪಕ ಇಲ್ಲವೇ ? ” ಎಂದರು.

ರಾಮು ಆಗಲೇ ನಾಯಿಯನ್ನು ರಾಯರ ತೋಡಿಯ ಮೇಲೆ ಕೂರಿಸಿ ಚಿಟ್ಟಿದ್ದ. ಹೊಸಬರನ್ನು ಮೂಸಿ ಸೋಡುತ್ತಿತ್ತು ಮರಿ.

“ಹಾಲು ಗೀಲು ಕುಡಿಸಿದ್ದೀಯಾ, ರಾಮು?” – ರಾಯರು ಕೇಳಿದರು. ರಾಮು ತಲೆಯಲ್ಲಾಡಿಸಿದ.

“ಲೇ ಸಣ್ಣ ತಟ್ಟೀಲಿ ಸ್ವಲ್ಪ ಹಾಲು ತಗೊಂಡು ಬಾರೇ. ಪಾಪ, ಏಟು ಬಿಡ್ಡಿದೆ ಮರಿಗೆ; ಹೊಟ್ಟಿ ಹಸೀತಾ ಇರಬಹುದು. ಕುಡಿಯಲಿ ಪಾಪ.”

ಸುಂದರಮೃನವರು ಗೊಳಿಗುತ್ತೆ ಎದ್ದು ಹೊಡರು, ಹಾಲು ತರುವುದಕ್ಕೆ.

“ನಾಯಿ ಚೆನಾನ್ನಿಗಿಲ್ಲವೆ ಮಾವಯ್ಯ?” – ರಾಮು ಕೇಳಿದ ಹಿಗ್ಗಿಸಿಂದ, ಹೆನ್ನೆ ಬೆರಿತ ಕುತೂಹಲದಿಂದ.

“ಭೇಷಣಾಗಿದೆ.”

ನಿರೀಕ್ಷಿಸಿದ್ದ ಉತ್ತರ ಕೇಳಿ ರಾಮುವಿನ ಮುಖ ಆರಳತು. ಕೇಲಹೊತ್ತು ತನ್ನ ನಾಯಿವಾರಿಯ ಸೌಂದರ್ಯ ಸಂಭಾವನೆಯಲ್ಲಿ ಮಗ್ನಾಗಿದ್ದನವನು. ಸುಂದರಮೃನವರು ಹಾಲು ತಂದುಕೊಟ್ಟಿರು. ನರಸಿಂಗರಾಯರು ಹಾಲಿನ ತಟ್ಟಿಯನ್ನು ನಾಯಿಯ ಮುಂದೆ ಒಡ್ಡಿದರು; ಆದು ಕುಡಿಯತೋಡಿತು.

“ಹಾಲಿನ ಹಾಗೇನೇ, ಒಳ್ಳೇ ಬಿಳಿಬಣ್ಣ.”

“ಹಣೇ ಮೇಲೆ, ಹೊಟ್ಟೀ ಮೇಲೆ, ಕರೀ ಮಚ್ಚಿ ಇದೆ. ಆದರೂ ಪರನಾ ಇಲ್ಲ.”

“ಹೌದು, ಹೌದು. ಆದೂ ಇಲ್ಲದೆ ಪೂರ್ತಿ ಬಿಳಿಯಾಗಿದ್ದರೆ ಚೆನಾನ್ನಿಗಿತ್ತು. ಆದರೂ, ಒಳ್ಳೇ ಜಾತೀ ನಾಯಿ, ಅಲ್ಲವೆ?”

“ನಿನಗೆ ಹೇಗೆ ಗೊತ್ತು?”

“ಕೆವಿ ಹಿಡಿದು ಎತ್ತಿ ಸೋಡಿದೆ, ಮಾವಯ್ಯ!”

“ಏನು, ಬ್ರಾಹ್ಮಣ ನಾಯಿಯೇನೋ?” ಸುಂದರಮೃನವರು ನಗುತ್ತ ಕೇಳಿದರು.

“ಅವಳಿಗೆ ಹಾಸ್ಯ ಕಣಪ್ಪು, ನಾನು ನಾಯಿ ಸಾಕೋಂದು ಇಷ್ಟವಿಲ್ಲ.... ನನಗೂ ಒಂದು ಸಲ ಬೇಡ ಅಂತಲೇ ಅನ್ನಿಸುತ್ತೇ....”

“ನಾಯಿ ಸಾಕೋಂದು ಕೆಟ್ಟಿದ್ದೆ, ಮಾವಯ್ಯ?”

“ಅಲ್ಲ ಅಪ್ಪ, ಪ್ರಾಣ ಮಾತ್ರವನ್ನು ಯಾವುದನ್ನು ಕಾಪಾಡಿದರೂ ಕಟ್ಟಿದ್ದಳಿ. ಆದರೆ....”

ಸರಸಿಂಗರಾಯರು ಕೈಳಕಾಲ ಹೌನವಾಗಿದ್ದರು. ಅವರ ಮುಖದಲ್ಲಿ ದುಗುಡದ ಮುತ್ತೆಯಾತ್ಮತ್ವ. ಆದೇನೆಂದು ರಾಮುವಿಗೆ ಅರ್ಥವಾಗಲಿಲ್ಲ; ಅವನು ಸುಂದರಮ್ಮನವರ ಕಡೆ ತಿರುಗಿ ನೋಡಿದ. ಅವರ ಮುಖವೂ ಗಂಭೀರ ವಾಗಿತ್ತು.

“ನೋಡಷ್ಟು, ನಾವು ಸಾ ಕಿ ದ್ದು ಯಾವುದೂ ಏಳಿಗೆಯಾಗೋಽದಿಲ್ಲ. ನಿಮ್ಮ ಮಾವಯ್ಯ ಸಾಕಿದ್ದು ಒಂದೊಂದೇ....ಗಳಿಗಳನ್ನು ಸಾಕಿದರು, ಜಿಂಕೆ ಮರಿ ಸಾಕಿದರು, ಪಾರಿವಾಳ ಸಾಕಿದರು, ಹಸು ಕಟ್ಟಿದರು, ಆಡಿನಮರಿ ಕಟ್ಟಿದರು...ಪಾಪ, ಅವರೇನು ಮಾಡುತ್ತಾರೆ...ನನ್ನ ಕೈಲಿ ಬೆಂಕೆ ಇಡೆಯವು.... ನಾನು ಹಾಲು ಹೊಯ್ದು ಸಾಕಿದ್ದು ಒಂದೂ ಬದುಕಲಿಲ್ಲ....”

ಗಂಡ ಹೆಂಡಿರಿಬ್ಬರೂ ಹೊನ.

ರಾಮು ಮೆಲ್ಲನೇ ಕೇಳಿದ : “ಗಾಯಕೈ ಸ್ವಲ್ಪ ಏನಾದರೂ ಎಣ್ಣೆ ಹಚ್ಚೆ ಚೇಕಾಗಿತ್ತು....” ಕೇಳುತ್ತಲೇ ನಾಯಿಯ ಮರಿಯನ್ನು ರಾಯರ ತೊಡಿಯ ಮೇಲಿನಿಂದ ಬಹು ಮೆಲ್ಲನೇ ಎತ್ತಿಕೊಂಡು ತನ್ನ ಮುಂಗೈತೊಟ್ಟಿಲ ಮೇಲೆ ಮಲಗಿಸಿಕೊಂಡು, ಹೊರಡಲನುವಾದ.

“ಗಾಯಕೈ ಎಣ್ಣೆ ಚೇಕು ಅಂದೆ, ಅಲ್ಲವೇ?” ಎಂದು ರಾಯರು ಎದ್ದು ಹೋಗಿ, ಸ್ವಲ್ಪ ಕಾಡುಲಿವರ್ ಎಣ್ಣೆಯನ್ನು ತಂದು ಗಾಯಕೈ ಲೇಪಿಸಿದರು.

“ನೀವೇ ಸಾಕಿಕೊಂಡಿದ್ದರೆ ಚೆನ್ನಾಗಿತ್ತು....ಅಪ್ಪ ಬಯಾರು ಹೊಡಿ ತಾರೆ....”

ರಾಯರು ಹೌನವಾಗಿದ್ದರು. ರಾಮು ನಿಧಾನವಾಗಿ, ಭಾರವಾದ ಎಡೆಯಿಂದ, ಮನೆಯ ಕಡೆ ನಡೆದ.

x                    x                    x                    x

ಮನೆಯಲ್ಲಿ ರಾಮುವೇ ಕಿರಿಯವನು. ಮನೆಯವರೆಲ್ಲರ ಮುದ್ದು ಗುಡ್ಡು ಅವನಿಗೇ ಮೀಸಲು. ಸಂಜೀ ಸ್ವಾಲು ಕಾಲೇಜಿನಿಂದ ಬಂದ ಅವನ ಇಬ್ಬರು ಅಣ್ಣಿಂದಿರು, ಒಬ್ಬಳು ಆಕ್ಕು - ಇವನ ನಾಯಿಸಾಕುವ ಹವಣಿಕೆಗೆ ಅಷ್ಟಾಗಿ ಗಮನವನ್ನೆ ಕೊಡಲಿಲ್ಲ. ಅವರ ಚೈದಾಸಿನ್ಯ ರಾಮುವಿನ ಮನಸ್ಸಿಗೆ ದುಃಖ

ವುಂಟುಮಾಡಿತು. ತನ್ನ ಬಡ ನಾಯಿಮರಿಯನ್ನು ಕೇಳುವವರೇ ಇಲ್ಲ ವಾಯಿತೇ ಎಂದು ಕೊರಗಿದನು. ತನ್ನ ಪುಟ್ಟ ಹೃದಯದ ಅಪಾರಕರುತ್ತಾ ಮೃತವನ್ನು ಅದಕ್ಕೆ ಆಗಲೇ ಧಾರೆಯೆರಿದುಬಿಟ್ಟಿದ್ದನು. ಕೂಡಲೇ ನಾಯಿಯನ್ನು ಸಾಕಿಕೊಳ್ಳಲು ಇಷ್ಟ ತೋರಿದಿದ್ದರೂ, ‘ಮಾನಯ್ಯ’ ಕರುತ್ತಾಮೂರ್ತಿಯಾಗಿ ಕಂಡರವಸಿಗೆ. ತನ್ನ ತಂಡೆಯೋ? ಕ್ರೈಸ್ತಧರ್ಮದ ಮುದ್ದೆ....ಭೇಣಿ....ಹಾಗೆನ್ನು ಬಾರದು. ಚೆನ್ನೆ ಮಾಡಿದಾಗ ಗುದ್ದು ಕೊಟ್ಟರೂ ಇತರ ಹೊತ್ತು ಮುದ್ದಿಸುವ ತಂಡೆ, ಕಡನೆ ಸಂಬಳವಾದರೂ ಕೇಳಿದ್ದನ್ನು ತಂಡುಕೊಡುವ ತಂಡೆ....ಒಮ್ಮಿಗಳಿಂದ ನಾಯಿಯನ್ನು ಸಾಕಿಕೊಳ್ಳಲು ಅಡ್ಡಿ ಪಡಿಸಲಾರರು....

ನಾಳೆಯಿಂದ ನನಗಿ ಕಾಫಿ ಬೇಡ....ನನ್ನ ಪಾಲಿನ ಹಾಲು ನಾಯಿಗೆ.... ಪಾಪ, ರಾತ್ರಿ ಭಳಿಯಾಗುತ್ತೇ....ಒಂದು ಗೋಣೀವಟ್ಟಿ, ಒಂದು ಚಿಕ್ಕ ಜಾಯಿಕಾಯಿ ಪೆಟ್ಟಿಗೆ....

· ರಾಮುವಿನ ಕನಸಿನ ಗೋಪುರ ಮುರಿದುಬಿತ್ತು. ಶಾರಣ, ಬಿನ್ನ ಮೇಲೆ ಗುದ್ದು ಬಿತ್ತು! ತೊಡೆಯ ಮೇಲೆ ಪುಸ್ತಕ ಇದ್ದರೂ ಕನಸಿನಲ್ಲಿ ಮುಳುಗಿದ್ದ ಅವನಿಗೆ ಆಗಲೇ ಎಚ್ಚರ—

“ಮೊದಲು ನಾಯಿಯನ್ನು ಹೊರಕ್ಕೆಸೆದು ಬಾ! ನಿಮ್ಮ ಹೊಟ್ಟಿಗೆ ಹಾಕುವುದಕ್ಕೇ ಗತಿ ಇಲ್ಲ, ಇನ್ನು ಅದಕ್ಕೆ ಬೇರೆ ಎಲ್ಲಿಂದ ತರೋಣ....”

ಹಾರದಮ್ಮು ನಡೆದದ್ದನ್ನೇಲ್ಲ ಗಂಡನಿಗೆ ತಿಳಿಸಿ, ಹೊಡೆಯಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದರೂ ಕೃಷ್ಣ ಪುನವರು ಕೆರಳಬಿಟ್ಟಿದ್ದರು. ನಾಯಿಮರಿ ತಂದದ್ದಲ್ಲ ಅವರನ್ನು ಅಷ್ಟಾಗಿ ಕೆರಳಿಸಿದ್ದು; ಬಿಫಿನಾ ಕ್ಷಾರಿಯರನ್ನು ಕಳೆದು ಕೊಂಡದ್ದು. ರಾಮುವಿಗೆ ಇದು ಅಧ್ಯವಾಗಲಿಲ್ಲ. ತಂಡೆ ಕ್ರೈಸ್ತಧರ್ಮದ ಮುದ್ದೆಯೇ ಎಂದು ನಿರ್ಧರಿಸಿಕೊಂಡನು.

ರಾಮುವಿನ ರೋದನ ಪ್ರಾರಂಭವಾಯಿತು. ಅವನು ಸ್ಥಳ ಬಿಟ್ಟು ಕದಲ ಲಿಲ್ಲ. ಕೃಷ್ಣ ಪುನವರ ಆಜ್ಞೆಯಂತೆ, ರಾಮುವಿನ ಅಣ್ಣ ನಾಯಿಮರಿಯನ್ನು ಹೊರಕ್ಕೆ ಬಿಡಲು ಹೋದ. ಒರಟು ಹಿಡಿತಕ್ಕೆ ಸಿಲುಕೆ ನಾಯಿಯೂ ಕುಂಯೂ ಗುಟ್ಟಿವುದಕ್ಕೆ ಪ್ರಾರಂಭಿಸಿತು. ‘ಬೇಡವೋ ಬೇಡವೋ’ ಎಂದು ರಾಮು ಅಣ್ಣ ನನ್ನು ಅಳುತ್ತಲೇ ಹಿಂಬಾಲಿಸಿದ. ಕೃಷ್ಣ ಪುನವರೂ ಕೂಗಾಡುತ್ತಾ ಹಾರಾ ದುತ್ತಾ ಹೊರಕ್ಕೆ ಬಂದರು.

ಇಷ್ಟೆಲ್ಲ ಗಲಭಿ, ನಿಶ್ಚಯಾ ಹೌನ ವಾತಾವರಣದಲ್ಲಿ ಸಂಧ್ಯಾವಂದನೆ ಮಾಡುತ್ತಾ ಕುಳಿತ್ತದ್ದ ನರಸಿಂಗರಾಯರ ಕಿವಿ ಮುಟ್ಟಿದೆ ಇರಲಿಲ್ಲ. ರಾಮುವಿನ ಅಳುವಿನ ರಾಗದೊಂದಿಗೆ ವಿಳಿತವಾಗಿದ್ದ ನಾಯಿಮರಿಯ ಕುಂಯ್ಯ ಕುಂಯ್ಯ ಕೇಳಿ, ಸಂದರ್ಭವೇನೆಂಬುದು ರಾಹುರಿಗೆ ಆರ್ಥವಾಯಿತು. ಅವರ ಕರುಣೆ ಗೃಹರಾಜಕೇಯದ ಬಿಕ್ಕಟ್ಟಿನ್ನು ಪರಿಹರಿಸಿತು. ನಾಯಿಮರಿಯನ್ನು ತಾವು ಸಾಕಿಕೊಳ್ಳುವುದಾಗಿ ಹೇಳಿ ನರಸಿಂಗರಾಯರು ಅದನ್ನು ರಾಮುವಿನಿಂದ ತೆಗೆದು ಕೊಂಡು ಹೊದರು. ಪತ್ತಿಯ ಕಟ್ಟಾಜ್ಞೆ, ಅದರ ಫಲವಾದ ತಮ್ಮ ಪ್ರತಿಜ್ಞೆ - ಇವುಗಳ ಕಟ್ಟಿಯನ್ನು ವಿಾರಿ ಹರಿದಿತ್ತು ಅವರ ಕರುಣೆಯ ಹೊನಲು. ರಾಮು ಅವರನ್ನು ಹಿಂಬಾಲಿಸಿದ. ರಾತ್ರಿ ಅವರ ಮನೆಯಲ್ಲೇ ಆವನ ಉಟ್ಟ.

“ ಲೋ, ರಾಮು, ನಿನ್ನನ್ನೂ ಸಾಕಿಕೊಂಡುಬಿಡುತ್ತೀನೆ. ನಮ್ಮ ಮನೆ ಯಲ್ಲೇ ಇದ್ದು ಬಿಡೋ ” ಎಂದರು ಸುಂದರಮ್ಮನವರು, ರಾಮು ಮಲಗಲು ಮನೆಗೆ ಹಿಂತಿರುಗುವ ವೇಳೆಯಲ್ಲಿ.

“ ಓಹೋ ! ನಮ್ಮ ಆಪ್ಯ ಒಪ್ಪಿದರೆ ಬಂದುಬಿಡುತ್ತೀನೆ.”

“ ಹೋತೆಗೆ ಬರಲೇನೋ, ಕತ್ತಲೇ ?”

“ ಏನೂ ಬೇಡ. ನಾನು ಗಂಡಸಲ್ಲವೇ ?”

ಹಾಸಿಗೆಯ ಮೇಲೆ ನಿದ್ರಿಸುತ್ತಿದ್ದ ರಾಮುವಿನ ಕನೆಸಲ್ಲಿ ಆವನ ತಂದೆ ಭಯಂಕರ ರಾಕ್ಷಸರಾಗಿಬಿಟ್ಟಿದ್ದರು ! ಆದರೆ, ಪಕ್ಕದಲ್ಲೇ ಇನ್ನೂ ಎಚ್ಚರವಾಗಿ ಮಲಗಿದ್ದ ಕೃಷ್ಣ ಪುನವರ ಕೈಗಳು ತನ್ನ ಕುರುಳನ್ನು ನೇವರಿಸುತ್ತಿದ್ದನ್ನು ಅವನು ಅರಿಯನು.

x            x            x            x

ರಾಮು ತಂದ ನಾಯಿಮರಿಗೂ, ‘ರಾಮು’ ಎಂದೇ ಹೆಸರಾಯಿತು. ಯಾವಾಗಲಾದರೊಮ್ಮೆ ‘ರಾಮೂ, ರಾಮೂ’ ಎಂದು ನರಸಿಂಗರಾಯರು ಕಾಗಿದರೆ ಸರಿ, ನಾಯಿಯ ಹಿಂದೆ ರಾಮುವೂ ಓಡಿಬರುತ್ತಿದ್ದನು. ನರಸಿಂಗ ರಾಯರಿಗೂ, ಸುಂದರಮ್ಮನವರಿಗೂ ತಡೆಯಲಾಗದ ನಗು.

‘ರಾಮು’ ಬಹಳ ಸುಂದರವಾಗಿ ಬೆಳೆದಿತ್ತು. ‘ಇದು ಒಳ್ಳೇ ಜಾತಿಯ ನಾಯಿ’ ಎಂಬ ನರಸಿಂಗರಾಯರ ಯಚಿತವಾದ ಅಭಿಪ್ರಾಯ ಕೇಳಿ ರಾಮುವಿಗೆ ತುಂಬ ಹಿಗ್ಗು, ಹೆನ್ನೆ. ವಾಸ್ತವವಾಗಿ ಆವನೇ ನಾಯಿಯ ಒಡೆಯ. ನಾಯಿ

ಮರಿ ಬಂದಂದಿಸಿಂದ, ರಾಮು ಹೆಚ್ಚು ಹೊತ್ತೆನ್ನೆಲ್ಲ ನರಸಿಂಗರಾಯರ ಮನೆ ಯಲ್ಲೇ ಕಳೆಯುತ್ತಿದ್ದನು. ಬೆಳಗ್ಗೆ ಎಲ್ಲರಿಗಿಂತ ಮುಂಚೆ ಎದ್ದು, ರಾಯರ ಮನೆಗೆ ಹೋಗುತ್ತಿದ್ದನು. ಅಲ್ಲಿ ನಿತ್ಯ ಅವನಿಗೆ ಕಾಫಿಯೂ ಗಟ್ಟುತ್ತಿತ್ತು.

ಒಂದು ದಿನ, ನಾಯಿಮರಿ – ಮರಿಯೇನು, ಅಕ್ಕುರೆಯಿಂದ ಒಂದು ವರ್ಷ ಬೆಳೆಸಿದ ನಾಯಿ – ಕೃಷ್ಣಪ್ರನವರ ಮನೆಯ ಮುಂದೆ ಸುಮೃನೆ ಬಗುಳುತ್ತ ನಿಂತಿತು. ಅಂದು ರಾಮು ಇನ್ನೂ ಎದ್ದು ಬಂದಿರಲಿಲ್ಲ. ಬಗುಳುವುದು ಕೇಳಿ ರಾಮು ಹೊರಕ್ಕೆ ಬಂದ. ನಾಯಿ ಬಗುಳುತ್ತಲೇ ಮುಂದೆ ಮುಂದೇ ಓಡಿ ಮನೆ ಯೋಳಕ್ಕೆ ಧಾವಿಸಿತು. ರಾಮು ಸಂಗಡ ಹೋದರೂ ನಾಯಿ ಮಾತ್ರ ಬಗುಳು ವುದು ಶಿಲ್ಪಿಸಲೇ ಇಲ್ಲ. ಏನೆಂದು ಯಾರಿಗೂ ಅರ್ಥವಾಗಲಿಲ್ಲ. ಕಡೆಗೆ ನಾಯಿ ಮರಿ ಮನೆಯ ಪಕ್ಕದ ಸಣ್ಣ ಗಲ್ಲಿಯಿಂದ ಹಿತ್ತಲಿಗೆ ಓಡಿತು. ರಾಮು ಹಿಂಬಾಲಿಸಿ ಹೋದ. ನಾಯಿ ‘ಕನ್ನರ್ದೈಸ್ವಿ’ ಬಾಗಿಲ ಬಳಿ ನಿಂತು ಒಂದೇ ಸಮನೆ ಬಗುಳುತ್ತ ನಿಂತುಕೊಂಡಿತು. ರಾಮುವಿಗೆ ಏನು ಸಂಗತಿ ಎಂದು ಹೊದಲು ಅರ್ಥವಾಗಲಿಲ್ಲ. ಏನೋ ತೋರಿದಂತಾಗಿ, ಚೆಲಕ ಕಳಚಿ ಬಾಗಿಲು ತೆರಿದ. ನಾಯಿ ಹೊರಕ್ಕೆ ಧಾವಿಸಿತು; ಗಲ್ಲಿಯ ಒಂದು ತಿಪ್ಪೆಯ ರಾಶಿಯ ಬಳಿ ಇದ್ದ ಒಂದು ಸಣ್ಣ ಮೂಟಿಯ ಸುತ್ತ ಮೂಸುತ್ತ ಸುಳಿದಾಡತೊಡಗಿತು. ಪಕ್ಕದಲ್ಲೇ ಇದ್ದ ಒಂದೆರಡು ಕಾಗೆಗಳು ಕಾ ಕಾ ಎನ್ನುತ್ತ ದೂರಕ್ಕೆ ಕುಪ್ಪಳಿಸಿ ಹೋದುವು. ಅಲ್ಲಿಯೇ ಇದ್ದ ಇನ್ನೂಂದು ಕಜ್ಜಿ ಹತ್ತಿದ ನಾಯಿ ಗುರ್ತ ಎಂದಿತು. ರಾಮು ಕಲ್ಲು ತೆಗೆದುಕೊಂಡು ಬೀರಲು, ಅದು ಓಟ ಕಿತ್ತಿತು. ಅವನು ಆ ಸಣ್ಣ ಮೂಟಿಯ ಬಳಿ ಹೋಗಿ, ಬಗ್ಗೆ ನೋಡಿದ. ಗೋಣಪಟ್ಟಿಯಲ್ಲಿ ಸುತ್ತಿರಿಸಿದ್ದ ಹಸ್ತಳಿಯ ಮುಖ ರಾಮುವಿನ ದೃಷ್ಟಿಗೆ ಬಿದ್ದಿತು.

“ಮಾವಯ್ಯ, ಮಾವಯ್ಯ... ತಿಪ್ಪೆಯ ಬಳಿ ಒಂದು ಮಗು... ಮಗು...” ಎಂದು ಕೂಗಿಕೊಂಡು (ನರಸಿಂಗರಾಯರ) ಮನೆಯೋಳಕ್ಕೆ ಓಡಿದ.

ಆಗತಾನೆ ಸ್ವಾನ ಸಂಧಾರ್ಯವಂದನೆ ಮುಗಿಸಿ, ಕಾಫಿಗಾಗಿ ಕಾದು ಕುಳಿತಿದ್ದ ನರಸಿಂಗರಾಯರು ‘ಎಲ್ಲೋ, ಎಲ್ಲೋ,’ ಎಂದು ಮೇಲೆದ್ದು ರಾಮುವನ್ನು ಹಿಂಬಾಲಿಸಿದರು. ಕಾಫಿ ಸೋಸುತ್ತ ಇದ್ದ ಸುಂದರಮೃನವರೂ ಸೋಸುವುದನ್ನು ಶಿಲ್ಪಿ ಅವರ ಹಿಂದೆಯೇ ನಡೆದರು. ರಾಮು ಹಿಂತಿರುಗಿ ಹೋಗಿ ತಮ್ಮ ಮನೆಯಲ್ಲಾ ಸುದ್ದಿ ಮುಟ್ಟಿಸಿದ್ದ. ಅವನ ಮನೆಯ ಹಿತ್ತಲ ಕನ್ನರ್ದೈಸ್ವಿ

ಬಾಗಿಲೂ ತೆರೆಯಿತು. ಕೃಷ್ಣಪ್ರನವರ ಕುಟುಂಬವೆಲ್ಲ ಆಲ್ಲಿ ಹಾಜರಾಯಿತು. ಕೆಲವು ನಿಮಿಷಗಳಲ್ಲಿ ಕನ್ಸರ್ವೇಸಿ ಗಲ್ಲಿಯಲ್ಲಿ ಗಂಡಸರು, ಮಕ್ಕಳ ಗುಂಪು ಆ ಅನಾಥ ಶಿಶುವಿನ ಸುತ್ತು ನೆರೆಯಿತು. ಹೆಂಗಸರು ಬಾಗಿಲ ಬಳಯಲ್ಲೇ ನಿಂತು, ಕತ್ತನ್ನು ಹೊರಕ್ಕೆ ಚಾಚಿ ನೋಡಲು ಹವಡಿಸುತ್ತಿದ್ದರು. ಗುಂಪಿನ ಜನ ಕೆಲವರು ಟೀಕೆಯ ಬಾಣಗಳನ್ನೇ ಸೆದರು; ಕೆಲವರು ಸಹಾನುಭೂತಿಯ ಕರುಣೆಯ ಮಾತುಗಳನ್ನಾಡಿದರು. ಅವ್ಯಾಂದಲೇ ತೃಪ್ತಿಗೊಂಡವರಂತೆ ಮಗು ವನ್ನು ನೋಡುತ್ತಾ ನಿಂತಿದ್ದರು.

“ ಯಾರೋ ಪಾಪಿ ಮುಂಡೇಮಕ್ಕಳು, ಹೊಲೇಮನೆ ಮಗುವನ್ನು ಬೀಡಿಪಾಲು, ನಾಯಿಪಾಲು ನಾಡಿದ್ದಾರೆ.”

“ ಹೆರುವುದು ಯೂಕೆ ಹೆರಬೇಕಾಗಿತ್ತೂ, ಈ ಭಾಗ್ಯಕ್ಕೂ.”

“ ಹೆಣ್ಣೋ, ಗಂಡೋ....?”

“ ಅಳುತ್ತಾನೂ ಇಲ್ಲ. ಬದುಕಿದೆಯೋ ಸತ್ತಿದೆಯೋ, ಒಂದೂ ಗೊತ್ತಾ ಗೋದಿಲ್ಲ. ಅಯ್ಯೋ ಪಾಪ!”

“ ಅಯ್ಯೋ ಪಾಪ!”

“ ಅಯ್ಯೋ ಪಾಪ!”

ಮರುಕದ ಮಾತಿನೊಂದಿಗೆ ಒಬ್ಬಬಿಂದು ಕರುಣೆಯ ಕಂಬನಿಯನ್ನು ಮಿಡಿದರು.

“ ಬದುಕಿದೆ ಅಂತ ಕಾಣತ್ತೆ. ಏನೋ ಆಲುಗಾಡಿದ ಹಾಗಾಗುತ್ತೆ.”

“ ಬದುಕಿರುವ ಮಗುವನ್ನು ಯಾರು ಬಿಸಾಡುತ್ತಾರೆ. ಎಲ್ಲೋ ಸತ್ತು ಹುಟ್ಟಿರಬೇಕು.”

“ ಸತ್ತು ಹುಟ್ಟಿದರೆ ತಾನೆ ಬಿಸಾಡಬೇಕೇ ಅಂದ್ರೆ? ಹೀಗೇ ಗತಿ ಕಾಣಿಸುವುದು?....”

“ ಮಗು ನನ್ನದು ಅಂತ ಹೇಳಕೊಳ್ಳೋದಕ್ಕೆ ಮುಖ ಇಲ್ಲದೆ ಇರ್ಣೋಳು, ಯಾವಳೋ ಕಲ್ಲಿದೆಯೋಳು ಮಾಡಿರೋ ಕೆಲಸ.”

“ ಕರುಣೆಯೇ ಇಲ್ಲ ಆ ಮಹಾತಾಯಿಗೆ. ಏನಾದರೂ ಮಾಡಿಕೊಂಡು ಮಗು ಬೆಳಿಯದ ಹಾಗೆ ಮಾಡಿಕೊಳ್ಳಬಹುದಾಗಿತ್ತುಲ್ಲಾ?”

“ ಎಲ್ಲೋ ಕೈನೀರಿತು ಅಂತ ಕಾಣತ್ತೆ.”

“ ಎಲ್ಲೋ ಸ್ವಲ್ಪ ರತ್ನ ಸುರಿದಿರೋ ಹಾಗಿದೆಯೇ. ಅಯ್ಯೋ ಹಾವ.”

“ ಯಾರಾದರೂ ಬಟ್ಟೆ ಸರಿಸಿ ನೋಡಿದ್ದರೆ ಆಗಿತ್ತು....”

“ ಹಾಳಾದ್ದು, ಮುಚ್ಚೊಣ ಅಂದರೆ....ಯಾವ ಜಾತಿಯೋ ಏನು ಕತೆಯೋ.”

“ ಎಲ್ಲೋ, ಆ ಕಸ ಗುಡಿಸುವ ನರಸಿನೂ ಕಾಣಬುದಿಲ್ಲ....”

ನಾಯಿ ಹಾಯಂತ ಅಲ್ಲಿಯೇ ಮಲಗಿಬಿಟ್ಟತು: ಹುಟ್ಟಿಸಾವಿನ ತೊಟ್ಟಿಲಗೋರಿಯಲ್ಲಿದ್ದ ಹಸುಳಿಯ ಕಾವಲಾಗಿ. ರಾಮುವಿಗೆ ಏನು ತೋರಿತೋ ಏನೋ, ಮಗುವಿನ ಹತ್ತಿರಕ್ಕೆ ಹೋಗಿ, ಅವರಿವರು ಬೇಡ ಎನ್ನುವುದಕ್ಕೆ ನೋಡಲೇ, ಬಟ್ಟೆ ಸರಿಸಿಬಿಟ್ಟು, ಕೂಗಿದ: “ ಬಡುಕಿರೋ ಹಾಗೆ ಕಾಣಬೇಕೆ ಮಾವಯ್ಯ! ಕೆಂಪಗಿದೆ ಮುಖಿ!....ಪಿಳ ಪಿಳ ಅಂತ ಕಣ್ಣ ಬಿಟ್ಟಿದೆ!....”

“ ಸೀನು ಯಾಕೆ ಮುಟ್ಟುವುದಕ್ಕೆ ಹೋದೆಯೋ ಹಾಳಾದ್ದು” ಎಂದು ಶಾರದಮೃನವರು ಕೂಗಿಕೊಂಡರು. ‘ಬಾರೋ ಇಲ್ಲಿ, ಕತ್ತಿ ಭಡವಾ!’ ಎಂದು ಕೃಷ್ಣ ಪ್ರಾನವರು ಕಿರಿಚಿಕೊಂಡರು.

“ ಈ ಮಗುವಿಗೆ ಯಾರೂ ಗತಿಯಿಲ್ಲವೆ? ಈ ವಿಶಾಲ ಜಗತ್ತಿನಲ್ಲಿ ಈಗ ತಾನೇ ಕಣ್ಣಿಬಿಡುತ್ತಿರುವ ಈ ಹಸುಳಿಗೆ ಇಂಬುಕೊಡುವ ಕರುಣೆಯ ತೊಟ್ಟಿಲ್ಲವೆ?” ಎಂದು ಮರುಗಿ ಕೇಳುವ ರೀತಿಯಲ್ಲಿ, ಮಲಗಿದ್ದ ನಾಯಿ ಅಳುವ ದಸಿಯಲ್ಲಿ ಕೂಗಿತು.

“ ಮಗು ಸತ್ತಿರಬೇಕು ಅಂದ್ರೆ. ಇಲ್ಲದಿದ್ದರೆ ನಾಯಿ ಹಾಗೆ ಅಳುವುದಿಲ್ಲ.”

“ ನರಸಿ!....ನರಸಿ!....ನರಸಿ!....”

“ ದೂರದಲ್ಲಿ, ಕಸ ಗುಡಿಸಲು ಆಗತಾನೇ ಪ್ರೋರಕ ಆಡಿಸತೊಡಗಿದ್ದ ನರಸಿ ಕರೆಕೂಗು ಕೇಳಿ ಬೇಗ ಬೇಗನೇ ಬಂದಳು.

ಮಾಡಿಗರ ನರಸಿಗೆ ಎಲ್ಲರೂ ದಾರಿ ಮಾಡಿಕೊಟ್ಟು ದೂರ ಸರಿದರು.

ಹೆಚ್ಚಿನ ವಿವರಣೆಯೇ ಬೇಕಿರಲಿಲ್ಲ. ಅವಳು ಸ್ವಿಂತೆಯಾಗಿ ಹಸುಳಿಯನ್ನು ಹೊವಿನಂತೆ ಎತ್ತಿಕೊಂಡು ತನ್ನ ಮುಡಿಲಿನಲ್ಲಿ ಮಲಗಿಸಿಕೊಂಡಳು.

ನಾಯಿ ಎದ್ದು, ಬಾಲ ಅಲಾಡಿಸುತ್ತ, ಸಂತಸಗೊಂಡಂತೆ ಸಹಜ ೧೯೫ ಯಲ್ಲಿ ಬಗುಳುತ್ತ, ಅವಳ ಸುತ್ತ ಸುತ್ತಾಡತೊಡಗಿತು.

“ ಬಂಗಾರ ಬಿಡ್ಡ, ಬಂಗಾರ ಬಿಡ್ಡ !”

“ ಸತ್ತಿದೆಯೇನೇ ?”

“ ಇಲ್ಲ ಬುದ್ಧಿ ಇಲ್ಲ....ಬ್ರಾಂಬರ ಕೂಸಿನ ಹಂಗೇ ಕಾಣಿಸ್ತುದೇ....ನಾನು ಹೇಂಗೆ ಸಾಕಿಕೊಳ್ಳಲಿ.”

“ ಸೀವು ಸಾಕಿಕೊಂಡುಬಿಡಿ, ಮಾವಯ್ಯ. ಬೀದಿಲೀ ಬಿದ್ಧಿದ್ದ ನಾಯಿ ಮರಿ ಸಾಕಿಕೊಳ್ಳಲಿಲ್ಲವೆ, ಹಾಗೆ ನನ್ನೇ ಸಾಕಿಕೊಂಡುಬಿಡುತ್ತಿನಿ ಅನ್ನಲಿಲ್ಲವೆ, ಹಾಗೆ.”

ರಾಮುವಿನ ಹೃದಯ ಯಾರಿಗೂ ಅರ್ಥವಾಗಲಿಲ್ಲ. ಎಲ್ಲರೂ ಗೊಳ್ಳನೆ ನಕ್ಕರು.

“ ಬಪ್ಪೇ ಅಂದೇ, ಸ್ವಾನಕ್ಕೆ ಸೀರು ತೋಡಿದೆ, ಆರಿಜೋಗುತ್ತೇ....” ಸುಂದರಮ್ಮನವರು ಕೂಗಿ ಕರೆದರು.

ನರಸಿಂಗರಾಯರು ಒಳಕ್ಕೆ ನಡೆದರು.

ನರಸಿ ಹಸುಳಿಯೊಂದಿಗೆ ಮೆಲ್ಲಿಗೆ ನಡೆದುಹೋದಳು. ನಾಯಿ ಬಾಲ ಅಲಾಡಿಸುತ್ತ ಆವಳನ್ನು ಹಿಂಬಾಲಿಸಿತು.

“ ರಾಮೂ, ರಾಮೂ,” – ತನ್ನ ನಾಯಿಯನ್ನು ರಾಮು ಕೂಗಿ ಕರೆದ. ಅದು ಬರಲೇ ಇಲ್ಲ.

“ ರಾಮೂ, ಸ್ವಾನ ಮಾಡುವೆಯಂತೆ, ಬಾ ” – ಶಾರದಮ್ಮನವರು ಕರೆದರು. ಒಳಕ್ಕೆ ಹೋದರು. ಒಡನೆಯೇ ರಾಮು ಹೋಗಲಿಲ್ಲ.

ಗಲ್ಲಿ ಮತ್ತೆ ನಿಜನವಾಯಿತು. ರಾಮು ಒಬ್ಬನೇ ನಿಂತಿದ್ದ. ಅಲ್ಲಿ, ದೂರದಲ್ಲಿ, ನರಸಿಯ ಕಷದ ಗೂಡೆ, ಪೂರಕೆ ಆವಳ ಹೀನವೃತ್ತಿಯ ಸಪಕೇತ ಗಳಾಗಿ ವೂನವಾಗಿ ನೆಲಿಸಿದ್ದವು. ಬೀದಿಯ ಜನರ ಕಲ್ಲುಶ ತುಂಬಿಕೊಳ್ಳಲು ಸಿದ್ಧವಾಗಿದ್ದವು.

ಕನ ಗುಡಿಸುವ, ಮಲ ಎತ್ತುವ, ಕೊಳೆ ಮೈಯ ನರಸಿಯ ಹೃದಯದಲ್ಲಿ ಕನ ತುಂಬಿರಲಿಲ್ಲ. ಅದು ನಿಮುಳವಾಗಿತ್ತು. ಆ ಹೃದಯಕ್ಕೆ ಅವಚಿಕೊಂಡು, ಹಸುಳಿಯನ್ನು ಎತ್ತಿಕೊಂಡು ಹೋದಳು. ಎದೆಯ ಸೋರು ತಣ್ಣಾಗಾಗುತ್ತಿದ್ದ ಹಸುಳಿಗೆ ಶಾಖ ಕೊಡತೊಡಿತ್ತು.

ರಾಮು ನಿಂತೇ ಇದ್ದ. ಮೂಕ ಕರುಣೆಗೆ ನುಡಿಗೊಡಲು, ಕಾರ್ಯದ ರೂಪ ಕೊಡಲು, ಅವನು ಸಮರ್ಥನಾಗಿರಲಿಲ್ಲ. ಈ ರಾಮುವಿನ ಪ್ರತಿನಿಧಿ

ಯಾಗಿ ಆ 'ರಾಮು' ಹೊಸ ತಾಯಿಯೊಂದಿಗದ್ದ ಹಸುಳೀಯನ್ನು ಹಿಂಬಾಲಿ  
ಸುತ್ತಿತ್ತು.

"ಹಸುಳೀಯನ್ನು ಸಾಗಕಳುಹಿಸಲು ಹೋಗಿದೆ, ಹಿಂದಿರುಗಿ ಬರುತ್ತದೆ"  
ಎಂಬ ಅಸ್ವಷ್ಟವಾದ ಅರಿವಿನಿಂದ ಉಂಟಾದ ಸಮಾಧಾನ ತಳೆದು, ರಾಮು  
ನರಸಿಂಗರಾಯರ ಮನೆಯೊಳಕ್ಕೆ ನಡೆದ.

ಜೊತೆಯಲ್ಲಿ ಬಂದ ನಾಯಿ ಈಗ ಜೊತೆಯಲ್ಲಿ ಇಲ್ಲ....ತಾನು ನಾಯಿ  
ಮರಿಯನ್ನು ತಂದದ್ದು; ರಾಯರು ಅದನ್ನು ಕರುಣೆಯಿಂದ ಸಾಕಿಕೊಂಡದ್ದು –  
ಎಲ್ಲವೂ ಅವನ ನೆನಪಿಗೆ ಬಂದುವು.

ನಿಜನವಾದ ಕನ್ನರ್ವೆಸ್ಸಿನ ಗಲ್ಲಿಯಲ್ಲಿ ನರಸಿಯ ಕುಕ್ಕೆ, ಪೈರಕೆ –  
ಅಂದಿನ ಫಟನೆಯನ್ನು ಮೌನವಾಗಿ ಫೋರ್ಸಿಸುತ್ತಿದ್ದುವು.

---

## ప్రణయ గీత

ఆందు కచేరియల్లి బకళ ఒత్తుడద కేలస. ఫ్యూలుగళన్ను మగుజి కాకిద్దొ కాకిద్దే, ‘కేసు’గళన్ను వరంతిఎలిసి టిప్పుణిగళన్ను బరెదద్దొ బరెదద్దే. నన్న ఇలాచియల్లి నన్న సహోద్యోగిగళు ఇన్ను మూవరు ఇద్దరూ బము నాజూకిన కేలసదవరు. ప్రామాణికవాద కత్తియ మేలే యావాగలూ హోరే హేచ్చు.

ఈ ఆనుభవ ననగే హోసదేనల్ల; ఆభ్యుసవాగిహోగిత్తు. అల్లదే కచేరియ బేసరకియన్ను నాను మనేగే హోత్తు తరుత్తిరలిల్ల; కచేరియ స్టైలుగళిందిగే కట్టిట్టు బరుత్తిదే. ఆల్ప్స్ట్రు ఆయాస తోరిదరూ, మనేగే బందకూడలే మడదియ ఉపచార (బిసిబిసియాగి మాడిట్టిరుత్తిద్ద తిండి కాఫి), ఆవళ సరస సలల్లప, ఎల్లక్కొంత హేచ్చాగి ఒలవిన జేను తోట్టిక్కుత్తిద్ద ఆవళ చెందుటయ మందహాస, ఒలవిన బీళకన్ను బీరుత్తిద్ద ఆవళ విశాల నేత్రగళ కమనీయ కటొక్కు – ఇవు నన్న బేసర బళలికిగళన్నెలల్లా ఒందు క్షేణదల్లి నీగి మారనేయ దినద దుడితక్కు నన్నన్ను హోస మనుషునన్నాగి మాడుత్తిద్దువు.

ఆందు ఎందిగింత హేచ్చు బేసర బళలికిగళు తలేదోరిద్దువు. కాగేయే దారియల్లి బరుత్త ‘ఆనంద భవన’క్కే నుగ్గి హోగోణపే ఎన్నిసితు. ఆదరి నన్న చపలవన్ను బకళ కష్టపట్టు తడెదుకొండి. హెండతి కష్ట పట్టు నాడిట్ట ఉపాహారవన్ను బేదవన్నువుదాగలి బేసరదింద స్టీలరిసువుదాగలి మహా దోషవేందు భావిసిద్దే. అష్టోందు ‘పత్తీఎవ్రత’ నిష్టనాగిద్దే ఆగ.

‘ఆనంద భవన’ద ఆలోచని బిట్టుకూడలే, స్టేచలిన వేగవన్ను జోరుమాడిదే. హత్తు నిమిషగళల్లి మనే సేరింది. ఎందినంతి ఉధువు కళచి, కృకాలు ముఖ తోళిదుకొండు, సుఖాసిననాగి కాలుభాచి కుళతే.

ನಿತ್ಯ ನಾನು ಕುಚಿರ್ಯ ಮೇಲೆ ಕುಳತುಕೊಳ್ಳುವುದಕ್ಕೂ, ಸರೋಜ ತಿಂಡಿಯ ತಟ್ಟಿ ಹಿಡಿದು ಬಳ್ಳಕುತ್ತು ಬರುವುದಕ್ಕೂ ಮೇಳವಾಗುತ್ತಿತ್ತು. ಇಂದು ಕುಳತು ಏದು ನಿಮಿಷಗಳಾದರೂ ಅವಳ ಮುಳವೇ ಇರಲಿಲ್ಲ. ಸಾಫ್ಯವಾದರೆ ಆ ಹೊತ್ತು ಅವಳಿಗೆ ಏನನ್ನ ಟೊಕೀಸಿಗೋ ಲಾಲಾಬಾಗಿಗೋ ಹೋಗೋಣವೆಂದು ಬೇರೆ ಎಣಿಸಿದ್ದೆ.

ಆಗಲೇ ಐದೊಮ್ಮುಕ್ಕಾಲಾಗಿತ್ತು ಹೊತ್ತು ಮಾರಿತೆಂದು, “ಸರೂ” ಎಂದು ಕೂಗಿದೆ. ಉತ್ತರ ಬರಲಿಲ್ಲ. ಮತ್ತೆ ಕೂಗಿದೆ. ಉತ್ತರವಿಲ್ಲ. ಎದ್ದೂ ಅಡಿಗೆ ಮನಗೆ ಹೋದೆ; ಇಲ್ಲಿ ಇರಲಿಲ್ಲ. ಮಲಗುವ ಕೋಣಗೆ ಹೋದೆ; ಅಲ್ಲಿ ಚಾವೆಯ ಮೇಲೆ ಮುಖವಡಿಯಾಗಿ ಮಲಗಿದ್ದ ಳು. ರಾಮನಿಗೆ ರಾಜ್ಯಾಭಿಷೇಕವಾಗುತ್ತದೆಯೆಂಬ ವೃತ್ತಾಂತವನ್ನು ಕೇಳಿ, ಭರತನಿಗೆ ರಾಜ್ಯವನ್ನು ಬಯಸಿ, ದಶರಥನ ಮನಸ್ಸೆಲಿಸಿಕೊಳ್ಳಲು ಕೋಪಾಗಾರಕ್ಕೆ ಹೋಗಿ ಮಲಗಿದ್ದ ಕೈಕೆಯ ಚಿತ್ರದ ನೆನಪಾಯಿತು ನನಗೆ.

“ಸರೂ, ಮೈಗೆ ಸರಿಯಾಗಿಲ್ಲವೇ?”

ಮಾತಿಲ್ಲ. ನನಗೆ ಬೆರಗಾಯಿತು, ಭ್ರಮೆಯಾಯಿತು, ಭಯವಾಯಿತು.

ಮತ್ತೆ ಮೆಲ್ಲನೇ “ಸರೂ – ಉ” ಎಂದೆ; ತಲೆಯ ಮೇಲೆ ಕೈಯಿಟ್ಟಿ. ಇಟ್ಟ ಕೈಯನ್ನು ಕಿತ್ತು ಕೊಡವಿದಳು. ಅಬಲೆ ಕೆರಳದರೆ ಎಂಥ ಸಬಲೆಯೆಂಬುದರ ಅರಿವು ನೊದಲು ಉಂಟಾಯಿತು. ಅವಳ ಚರ್ಚೆ ನನಗೆ ಅಧಿವಾಗಲಿಲ್ಲ.

“ತುಂಬ ಹೋಟ್ಟಿ ಹಸಿಯುತ್ತು ಇದೆ ಕಣೇ. ಏನಾದರೂ ಕೊಡುತ್ತೀಯೋ....ಇಲ್ಲ ಮಾಡೇ ಇಲ್ಲವೋ....”

“ಬೇಕಾದರೆ ಹೋಟಿಗೆ ಹೋಗಿ. ಗಂಡಸರಿಗೇನು, ಹೋಟ್ಟಿ ಹಸಿದರೆ ಹೋಟಲು, ಮನೆ ಬೇಸರವಾದರೆ ಸಿನಿಮಾ, ಹೆಂಡತಿ ಬೇಸರವಾದರೆ....” ಎಂದು ಬಿಕ್ಕಿ ಬಿಕ್ಕಿ ಅಳತೆಡಗಿದಳು.

“ಅನಾವಶ್ಯಕವಾಗಿ ನಾನು ಎಂದೂ ಹೋಟಿಲಿಗೇ ಹೋಗಿಲ್ಲವಲ್ಲೇ. ನಿನ್ನ ಬಿಟ್ಟು ಎಂದು ಒಬ್ಬನೇ ಸಿನಿಮಾಕ್ಕೆ ಹೋಗಿದೀನಿ? ಅದಿರಲಿ, ಏನಾದರೂ ತಿಂಡಿ ಮಾಡಿದ್ದೀಯೋ ಇಲ್ಲ....”

“ನಾನು ಮಾಡಿದ ತಿಂಡಿ ನಿಮಗೆ ರುಚಿಸುತ್ತದೆಯೇ? ಬೇರೆ ಯಾರ ಕೈಲಾದರೂ ಮಾಡಿಸಿಕೊಳ್ಳಿ.”

ಅವಳಿಗೆ ವೈಗೆ ಸರಿಯಾಗಿಯೇ ಇದೆ, ಅದರೆ ನನ್ನಿಂದ ಏನೋ ಅಪಭಾರ ವಾಗಿದೆ ಎಂದು ತೋರಲು ಹೆಚ್ಚು ಹೊತ್ತು ಹಿಡಿಯಲಿಲ್ಲ.

“ನನ್ನ ಮೇಲೆ ನಿಷ್ಣಾರಣವಾಗಿ ನಿನಗೆ ಕೋಪ ಉಂಟಾಗಿದೆ. ಅಥವಾ ಕಾರಣ ಇದ್ದರೂ ಇರಬಹುದು. ಏನೆಂದು ಹೇಳಿದರೆ, ತಪ್ಪಿದ್ದರೆ ಒಪ್ಪಿ ಕೊಳ್ಳುತ್ತೇನೆ. ಯಾವುದೋ ಅಲ್ಲಕ್ಕೆ ಇಷ್ಟ ಕೋಪ ಯಾಕೆ? ಲಾಲಾಬಾಗಿಗೆ ಹೊಗೋಣ ಏಳು. ತಂಗಾಳಿಯಲ್ಲಿ ಸ್ವಲ್ಪ ತಿರುಗಾಡಿದರೆ ಎಲ್ಲ ಸರಿಹೋಗುತ್ತೇ. ಅಲ್ಲೇ ಇಬ್ಬರೂ ತಿಂಡಿ ಕಾಫಿ ತೆಗೆದುಕೊಳ್ಳೋಣ....”

“ಲಾಲಾಬಾಗಿಗೆ! ನನ್ನ ಜೊತೆ ಯಲ್ಲಿ! ಕವುಲೆಯನ್ನು ಮರಿತು ಬಿಟ್ಟೇರೋ ಹೇಗೆ?”

“ಯಾವ ಕವುಲೆಯೇ?”

“ಅಲ್ಲ, ನನ್ನನ್ನೇ ಕೇಳುತ್ತೀರ? ಅಥವಾ ಅವಳನ್ನೂ ಮರಿತು ನಿಮಲೆಯ ಸಂಗ ಮಾಡಿದ್ದಿರೋ ಏನೋ, ಯಾರಿಗೆ ಗೊತ್ತು?”

ಸರೂಪಿನ ಮಾತೊಂದೂ ನನಗೆ ಅರ್ಥವಾಗಲಿಲ್ಲ. ಅವಳಿಗೆಲ್ಲೋ ಬುದ್ಧಿಭ್ರಮಕೆಯಾಗಿರಬೇಕೆಂದು ತೋರಿತು. ಆದರೆ ಅವಳ ಮುಖ ದಲ್ಲಿ ಅಚ್ಚೊಣ್ಣಿತ್ತದ್ದ ಈಷ್ಟಾರ್ಥಮೂಲವಾದ ಕೋರಿಧದ ಮುದ್ರೆಯನ್ನು ನೋಡಿದರೆ ಬುದ್ಧಿಭ್ರಮಕೆ ಎಂಬ ಅನುಮಾನಕ್ಕೆ ಎಡೆಯಿರಲಿಲ್ಲ. ನನ್ನ ಪರಿಚಯದ ಕಮಲೆ ಎಂಬ ಹೆಸರಿನ ಮದುವೆಯಾದ ಮದುವೆಯಾಗದ ತರುಣೆಯರು ಯಾರು ಯಾರು ಇದ್ದಾರೆ ಎಂಬುದನ್ನು ಮನಸ್ಸಿನಲ್ಲೇ ರುಂಡತಿ ಹಾಕಿದೆ. ನನ್ನ ದೊಡ್ಡಪ್ಪನ ಮಗಳು, ಮಗುವಿನ ತಾಯಿ, ನೇನಪಿಗೆ ಬಂದಳು. ಮಗು ವಾಗುವ ಮುನ್ನ ಎಂದೋ ಒಮ್ಮೆ ನನ್ನ ಮನಗೆ ಬಂದಿದ್ದಳು. ಸರೂ ಶಂಕಿಸು ಶ್ರೀರಂತಕ ಪ್ರೇಮವನ್ನು ಸೋದರ ಸಂಬಂಧದ ತರುಣೆಯಲ್ಲಿ ತೋರುವುದು ಅಚೆಂತ್ಯ ಎಂಬುದು ಅವಳಿಗೂ (ಸರೂಪಿಗೂ) ಮನಗಾಣದೆ ಇರುತ್ತದೆ. ಹೀಗಿರುವಲ್ಲಿ, ಅವಳ ಈಷ್ಟೇಗೆ ಕಾರಣಳಾದ ಆ ಕಮಲೆ ಯಾರು? ನನಗೆ ಬಗೆಹರಿಯಲಿಲ್ಲ.

“ನೀನು ಸುಮೃನೆ ಇಲ್ಲದ್ದನ್ನು ಕಲ್ಪಿಸಿಕೊಂಡು ನೀನೂ ಅನಾವಶ್ಯಕ

ವಾಗಿ ದುಃಖಪಡುತ್ತ ಇದ್ದೀರೆ, ನನ್ನನ್ನೂ ದುಃಖಕ್ಕೆ ಗುರಿಮಾಡುತ್ತ ಇದ್ದೀರೆ.”

“ಹೌದು. ನಾನು ಬದುಕಿರುವುದೇ ನಿಮಗೆ ದುಃಖ. ಸಾಯದೆ ಬದುಕಿದ್ದೀನಲ್ಲಾ ಅಂತ ನನಗೂ ದುಃಖ. ನಾನು ಸತ್ತರೆ ಇಬ್ಬರಿಗೂ ಸುಖ.”

ಸರೂ ಮಲಗಿದ್ದವಳು ವಾದಿಸಲು ಸಿದ್ಧಾಗಿ ಕುಳಿತಿದ್ದಳು. ಪ್ರಶಾಂತ ವಾದ ತಿಳಿಗೊಳಕ್ಕೆ ಬಂಡೆಯೋಂದನ್ನು ಎತ್ತಿಹಾಕಿದಂತಿತ್ತು ಅವಳ ಮನಸ್ಸು; ಅವಳ ಕಡಡಿದ ಮನಸ್ಸು ಮುಖದಲ್ಲಿ ಸ್ವಷ್ಟವಾಗಿ ಪ್ರತಿಬಿಂಬಿತವಾಗಿತ್ತು. ಅವಳ ಮುಖದ ಚಂದ್ರಬಿಂಬ ನಡುಹಗಲ ಸೂರ್ಯಬಿಂಬವಾಗಿತ್ತು; ನನ್ನ ದೃಷ್ಟಿಯನ್ನು ಚುಚ್ಚುತ್ತಿತ್ತು. ವಿಧಿ ಅವಳ ಜಿತ್ತಸರಸ್ವಿಗೆ ಎತ್ತಿಹಾಕಿದ್ದ ಆ ಬಂಡೆ ಯೊವುದೋ ನನ್ನ ಉಹೆಗೆ ಮಾರಿದ್ದಾಗಿತ್ತು.

ವಾಸ್ತವವಾಗಿ ಅದು ಅಂತಹ ಬಂಡೆಯಂತಹ ಭಾರವಾದ ವಸ್ತುವಾಗಿರ ಲಿಲ್ಲ; ಕೇವಲ ಒಂದು ಕಾಗದದ ಚೂರು! “ನಿನಗೆ ನಿಜವಾಗಿಯೂ ಅಂತಹ ಸಂಶಯವಿದ್ದರೆ ಆ ಕಮಲೆ ಯಾರು ಹೇಳು. ತಪ್ಪಾಗಿ ನಡೆದಿದ್ದರೆ ತಿದ್ದಿ ಕೊಳ್ಳುತ್ತೇನೆ” ಎಂದು ಮೃದುವಾಗಿ ಹೇಳಿದಾಗ, ಸರೂ ಆ ಕಾಗದದ ಹಾಳೆಯನ್ನು ಮಡಿಲಿನಿಂದ ತೆಗೆದು ನನ್ನ ಕಡೆಗೆ ಎಸೆದಳು.

ಕಾಲುಗಜ ಕಾಗದದಂತಹ ಹಗುರವಾದ ವಸ್ತು ಅವಳ ಮನಸ್ಸಿಗೆ ಅಪ್ಪಿ ಭಾರವಾಗಿ ಪರಿಣಮಿಸಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ವಾಸ್ತವ ವಾಗಿ ಅವಳ ಮನಸ್ಸಿಗೆ ಭಾರವಾಗಿದ್ದದ್ದು ಆ ಕಾಗದದ ಹಾಳೆಯಲ್ಲ; ಅದರಲ್ಲಿ ಬರೆದಿದ್ದ ವಿಷಯ.

ಮುದುಡಿದ ಕಾಗದವನ್ನು ಬಿಚ್ಚಿ ನೋಡಿದೆ; ದಿಗಿಲಿನಿಂದ ಬಿಚ್ಚಿ ನೋಡಿದೆ; ಇದು ಯಾವ ಪ್ರಣಯಪತ್ರ, ನಾನು ಯಾರಿಗೆ ಎಂದು ಬರೆದಿದ್ದೇ? - ಎಂಬ ಆತಂಕದಿಂದ ಬಿಚ್ಚಿ ನೋಡಿದೆ. ಪ್ರಣಯಪತ್ರವಾಗಿರಲಿಲ್ಲ; ಪ್ರಣಯ ಗೀತೆಯಾಗಿತ್ತು ಅದು.

ಮುಗ್ಗ ಮನಸ್ಸನ್ನು ಖೇದಗೊಳಿಸಲು ಪ್ರಣಯಪತ್ರವಾದರೇನು, ಪ್ರಣಯಗೀತೆಯಾದರೇನು? ನನಗೆ ಆಶ್ಚರ್ಯ, ದುಃಖ, ಆತಂಕ, ಸಂಕೋಷ ಇವು ಏಕಾಲದಲ್ಲಿ ಉಂಟಾದವು. ನಿಷ್ಘಳಂಕ ಪ್ರೇಮವ್ಯಳ್ಳ ಗಂಡಹೆಂಡಿರ ನಡುವೆ ತಾತ್ಕಾಲಿಕವಾದರೂ ತೀವ್ರವಾದ ಸಂಶಯಭಾವದ ಗೋಡೆಯಾನ್ನು

ಎಬ್ಬಿಸಲು ಅದು ವಿಧಿಗೆ ಸಾಮಗ್ರಿಯಾಯಿತೇ ಎಂದು ಆಶ್ಚರ್ಯ; ಸರಳ ಮನಸ್ಸಿನ ಸರೂವಿಗೆ ದುಃಖವೋದಗಿಸಿತಲ್ಲಾ ನಾನು ಎಂಬೋ ಗೀಚಿದ ಪ್ರಣಯಗೀತೆ ಎಂದು ದುಃಖ; ಸಂಶಯವನ್ನು ಹೇಗೆ ಸಿವಾರಿಸುವುದು ಎಂಬ ಆತಂಕ; ಭಂಡೋಡೋಷಗಳೂ ಆನನ್ನಯಿಗಳೂ ಆಪಶಬ್ದಗಳೂ ಆಪಕ್ಕ ಆನುಭವವೂ ಆಪ್ರಾಮಾಣಿಕತೆಯೂ ತುಂಬಿ ತುಳುಕುತ್ತಿರೆಯೆಂದು ನನ್ನ ಕವಿತ್ವರೊಬ್ಬರು ಆಭಿಪ್ರಾಯಪಟ್ಟಿದ್ದ ಯಃಕ್ಷಮಿತ ಕವನವನ್ನು ಆಧ್ಯಾತ್ಮಾಡಿಕೊಂಡು ಆನಂದವಲ್ಲ ದಿದ್ಧರೆ ದುಃಖವನ್ನಾದರೂ ಪಡುವಂತಾಗಿ, ನಾನು ಬರೆದ ಕವನ ಸಾಧಕ ವಾಯಿತಲ್ಲಾ ಎಂದು ಸಂತೋಷ. ಕ್ವಣಹೊತ್ತು ಈ ವಿಚಿತ್ರ ಪ್ರಸಂಗವು ಒದಗಿಸಿದ್ದ ವಿನೋದದಲ್ಲಿ ತೇಲಾಡಿದೆ. ಆದರೆ ಆ ವಿನೋಧಭಾವ ಚೇಗ ಮಾಯವಾಯಿತು – ನನ್ನಲ್ಲಿ ಮೂಡಿದ ಒಂದು ಮೇಲುನಗೆಯೋಂದಿಗೆ. ಮತ್ತೆ ಮನಸ್ಸನ್ನು ಚಿಂತಿ ಕವಿಯಿತು. ಮಡದಿಯ ಮನಸ್ಸಿನ ಸಂಶಯವನ್ನು ಹೇಗೆ ಹೋಗಲಾಡಿಸುವುದು ಎಂದು ಹೇಜಾಡಿದೆ.

ಸರೂವಿಗೆ ಕವನವನ್ನು ವಿವರಿಸಿ ಹೇಳಿದೆ, ವ್ಯಾಖಾನಮಾಡಿ ತೋರಿಸಿದೆ; ಕವನದಲ್ಲಿ ಕುರಿತ ವ್ಯಕ್ತಿ ಕೇವಲ ಕಾಲ್ಪನಿಕವೆಂದು ಪ್ರಸ್ಥಾಪನೆ ಮಾಡಲು ಹೇಣಿದೆ; ಪ್ರಸನ್ನಾಗೆಂದು ಬೇಡಿಕೊಂಡೆ, ನನ್ನ ನಿಷ್ಠಾಳಂಕ ಪ್ರೇಮದ ಭರವಸೆ ನೀಡಿದೆ. ನನ್ನ ಪ್ರಯತ್ನವೇಲ್ಲ ವ್ಯಧವಾಯಿತು. ಆವಳ ಕಂಬನಿಯ ಹೋಡಿಯನ್ನು ನಿಲ್ಲಿಸಲಾಗಲಿಲ್ಲ.

x                    x                    x                    x

ದಾಂಪತ್ಯ ಪ್ರೇಮದ ಸರೋವರದಲ್ಲಿ ಉಲ್ಲಂಖಲ್ಲಿಂದಿಲಿವೆಬ್ಬಿಸಿದ ಆ ಕವನ ವನ್ನು ಓದುವ ಕುತೂಹಲ ನಿಮಗಿದೆಯೆಂಬುದನ್ನು ನಾನು ಬಲ್ಲಿ. ನನ್ನ ಕವಿತ್ವನ ಸಲಕೆಗೆ ಮನುಷ್ಯಕೊಟ್ಟು ಅಂದು ಪ್ರಕಟಿಸದೆ ಮೂಲೆಯಲ್ಲಿ ಬಿಸುಟ್ಟಿದ್ದ ಕವನವನ್ನು ಇಲ್ಲಿ ಏಕೆ ಪ್ರಕಟಿಸಲಿ? ಅದನ್ನು ಪ್ರಕಟಿಸಿದರೆ ಆಘಿನಿಕ ಕನ್ನಡ ಕವಿತೆಗೆ ಅಪಚಾರ ಮಾಡಿದಂತೆ. ಆದ್ದರಿಂದ ಅದನ್ನು ಇಲ್ಲಿ ಪ್ರಕಟಿಸುವುದಿಲ್ಲ. ಅಲ್ಲದೆ, ಆ ಕವನವನ್ನು ಆ ಮೇಲೆ ಸರೂವಿನ ಶ್ವಪ್ತಿಧ್ವನಾಗಿ ಅವಳಿದುಂಗ ಸುಟ್ಟಿ. ಆ ಕವನದ ನೆನಪೂ ನನಗೆ ಈಗ ಇಲ್ಲ. ಈಗ ನನಗೆ ತಕ್ಷಮಟ್ಟಿಗೆ ಪಡ್ಡಕಟ್ಟಿನ ಕಲೆ ಸ್ವಾಧೀನವಾಗಿದೆ; ನನ್ನ ಮತ್ತು ಸರೂವಿನ ನಿಷ್ಠಾಳಂಕವಾದ

ಸರ್ಜವಾದ ದಾಂಪತ್ಯ ಪ್ರೇಮವನ್ನು ಕುರಿತ ಪ್ರಣಯ ಗೀತೆಗಳನ್ನು ರಚಿಸ ಬೇಕೆಂಬ ಹಂಬಲು ಮೂಡಿದೆ. (ನಿಜ ಹೇಳುವುದಾದರೆ, ಕೆಲವನ್ನು ಬರೆದೂ ಇದ್ದೇನೇ!) ಆದ್ದರಿಂದ ಆ ವಿಕೃತಿಯನ್ನು ನಿಮ್ಮ ಮುಂದೆ ಏಕೆ ಪುನಃ ಸೃಷ್ಟಿಸಿ ನಿಮಗೆ ಅಸಂತೋಷವನ್ನು ಉಂಟುಮಾಡಲಿ?

x            x            x            x

ವಿದಾರು ದಿನ ಮನಸ್ತಾಪದಲ್ಲಿ ಕಳೆಯಿತು. ಸರೂವಿನ ಮನಸ್ಸು ಪ್ರಸನ್ನವಾಗಲಿಲ್ಲ. ಕವಿತ್ರನ ನೆರವು ಪಡೆದರೆ ಎಲ್ಲ ಸಂಹೋಗಬಹುದೆಂದು ಒಂದು ದಿನ ಆವನನ್ನು ಮನೆಗೆ ಕರೆದುಕೊಂಡು ಬಂದೆ.

ಮನೆಗೆ ಕರೆದುಕೊಂಡು ಬರುವಾಗ ದಾರಿಯಲ್ಲಿ ಆವನಿಗೆ ಎಲ್ಲವನ್ನೂ ವಿವರಿಸಿದ್ದೆ; ಆವನೇ ಕೀಳಾದುದೆಂದು ಅಭಿಪ್ರಾಯಪಟ್ಟಿದ್ದ ಆ ಅನಿವೃತ್ತಿಯಗೀತೆಯನ್ನೂ ಆವನಿಗೆ ತೋರಿಸಿದ್ದೆ; ಹೇಗಾದರೂ ಮಾಡಿ ಸಂಧಾನವನ್ನು ಯಶಸ್ವಿಯಾಗಿ ಮಾಡಬೇಕೆಂದು ಆವನನ್ನು ಬೇಡಿಕೊಂಡಿದ್ದೆ. ತನ್ನ ಕೈಲಾದ ಮಟ್ಟಿಗೂ ಪ್ರಯತ್ನಿಸಿ ನನ್ನ ಹೆಂಡತಿಯನ್ನು ಸಮಾಧಾನಸ್ಥಿತಿಗೆ ತರುವುದಾಗಿ ಭರವಸೆ ಕೊಟ್ಟಿ.

ನನ್ನ ಈ ಗೆಳೆಯ ನನ್ನ ಹೆಂಡತಿಗೆ ಅಪರಿಚಿತ ವ್ಯಕ್ತಿಯೇನಲ್ಲ. ಆವನು ಆಗಾಗೆ ನಮ್ಮ ಮನೆಗೆ ಬರುತ್ತಿದ್ದವನು. ಆದ್ದರಿಂದ ಆವನ ಮಾತಿಗೆ ನನ್ನ ಹೆಂಡತಿ ಚೆಲೆ ಕೊಡುವಳಿಂದು ನಾನು ಆಶೀರ್ವಾಂಡಿದ್ದೆ. ಆದರೆ, ಆವನು ತನ್ನ ಗುರುತರವಾದ ಸಂಧಾನಕಾರ್ಯವನ್ನು ಯಾವ ರೀತಿ ಜಯಪ್ರದವಾಗಿ ನಿರ್ವಹಿಸುವನೋ ಎಂಬ ಬಗ್ಗೆ ಬಹಳ ಸಂದೇಹಗ್ರಸ್ತನಾಗಿದ್ದೆ. “ನೀನು ಏನು ಮಾಡುವೆ? ನನ್ನ ಹೆಂಡತಿ ಈಗ ಬಹಳ ಮೂರ್ಖಾಗಿದ್ದಾ ಇಲ್ಲ?” ಎಂದು ಕೇಳಿದ್ದಕ್ಕೆ “ಅದೆಲ್ಲಾ ಕಟ್ಟಿಕೊಂಡು ನಿನಗೇನು? ನೋಡುತ್ತಾ ಇರು” ಎಂದು ನಗುತ್ತ ಉತ್ತರ ಕೊಟ್ಟಿದ್ದ ನನ್ನ ಗೆಳೆಯ.

ನನ್ನ ಗೆಳೆಯ ಮನೆಗೆ ಬಂದದ್ದನ್ನು ಶಿಳದ ಶೂಡಲೆ, ನನ್ನ ಹೆಂಡತಿ ನನ್ನ ಮೇಲೆ ಯಾವ ಬಗೆಯ ಅಸಮಾಧಾನವನ್ನೂ ಹೊಂದಿರಲಿಲ್ಲವೋ ಎಂಬ ರೀತಿಯಲ್ಲಿ ನರ್ತಿಸಿದ್ದಳು; ಕಾಣಿ ಮಾಡಿ ನಗುನಗುತ್ತ ಆದನ್ನು ನಮ್ಮಿಬ್ಬಿರಗೂ ಕೊಟ್ಟಳು. ಆವಳ ನಗೆಯ ಹೊಂಬೆಳಕನ್ನು ಕಂಡು ಎಮ್ಮೋ ದಿನಗಳಾಗಿದ್ದವು;

ಮళೆಯ ಹೊಡಿತ ಮುಗಿದ ಮೇಲೆ ಹೊಂಬಿಸಿಲಿನಲ್ಲಿ ನಲಿಯುವ ತಿರೀಯಂತೆ ಹಿಗ್ಗಿದೆ ನಾನು.

ನನ್ನ ಹೆಂಡತಿ ಶಾಫಿ ಕೊಟ್ಟಿ ಒಳಕ್ಕೆ ಹೋಗಬೇಕು, ಅವ್ಯಾರಲ್ಲಿ ನನ್ನ ಸ್ನೇಹಿತ – ಕವಿಮಿತ್ರ – “ ಸರೋಜಮ್ಮೆ, ನಿಮ್ಮನ್ನು ಒಂದು ವಿವಯ ಕೇಳಬೇಕು ಅಂತ ಮಾಡಿಕೊಂಡಿದ್ದೇನೆ. ನಿಮ್ಮ ಯಜಮಾನರ ನಡತೆಯ ವಿವಯ ಕುರಿತದ್ದು. ನಾನು ಇವನಿಗೆ ಎಂದಿನಿಂದಲೂ ಬುದ್ಧಿವಾದ ಹೇಳುತ್ತಿದ್ದೇನೆ. ಮೂರ್ಖತನ; ಕೇಳಲಿಲ್ಲ. ನಿಮ್ಮನ್ನು ದುಃಖಕ್ಕೆ ಗುರಿಮಾಡಿ, ನನಗೂ ಕೊಪ ಬರುವ ಹಾಗೆ ಮಾಡಿದ್ದಾನೆ. ಆ ಕವನ ಇದೆ ನೋಡಿ....” ಎಂದು ನನ್ನ ಗೆಳೆಯ ನಾನು ಅವನಲ್ಲಿ ಕೊಟ್ಟಿದ್ದ ಕವನವನ್ನು ಜೀಬಿನಿಂದ ಹೊರಕ್ಕೆ ತೀಗಿದ್ದು.

ನಾನು ಸರೂವಿನ ಮುಖ ನೋಡಿದೆ. ಅವಳ ಮುಖದ ಮೇಲೆ ಸಂತೋಷ, ಆಶ್ಚರ್ಯ, ಗೆಲುವು – ಈ ಭಾವ ಮುದ್ದೆಗಳು ಒಂದಾದ ಮೇಲೆಂದರಂತೆ ಮೂಡಿ ಮಾಡುವಾಗಿ, ನನ್ನ ಮೇಲೆ ಗೆಲುವು ಪಡೆದು “ನೋಡಿದಿರಾ, ನಿಮ್ಮ ಅವಿವೇಕ” ಎಂದು ನನ್ನನ್ನು ಹೀಯಾಳಸುವಂತೆ ಗೆಲುವಿನ ಮುದ್ದೆಯೊಂದೇ ನೆಲಸಿ ನಿಂತತ್ತು; ಅವಳು ನನ್ನನ್ನು ದೃಷ್ಟಿಯಿಂದಲೇ ನುಂಗುವಂತೆ ನೋಡುತ್ತಿದ್ದಳು. ನಸುಮುನಿಸು ಕೂಡಿದ್ದ ಅವಳ ಗೆಲುವಿನ ನೋಟ ಉದಯ ಸೂರ್ಯಾಂಬಂದಂತೆ ನನಗೆ ಹುರಿಪನ್ನೇ ಹುಟ್ಟಿಸುತ್ತಿತ್ತು.

ನನ್ನ ಗೆಳೆಯ ತನ್ನ ಮಾತನ್ನು ಮುಂದುವರಿಸಿದ:

“ನೋಡಿ, ಈ ಕವನ ನಾನು ಬರೆದದ್ದು. (ನನ್ನ ಕಡೆ ನೋಡಿ) ಈ ಘಾಟಿ ಅದನ್ನು ತನ್ನದು ಎನ್ನುವ ಹಾಗೆ ಪದಗಳನ್ನು ಬದಲಾಯಿಸಿ ಬರೆದಿದ್ದಾನೆ. (ಸಂಕೋಚವನ್ನು ನಟಿಸಿ) ಅದು ನನ್ನ ಹೆಂಡತಿಯನ್ನು ಕುರಿತು ಬರೆದದ್ದು ಎನ್ನಿ. ನನ್ನ ಹೆಂಡತಿಯ ಹೆಸರಿನ ಬದಲು ‘ಕಮಲೆ’ ಅಂತ ಹಾಕಿಟ್ಟು. ನಿಮ್ಮ ಹೆಸರನ್ನೇ ಹಾಕಿದಿದ್ದರೆ ಚೆನ್ನಾಗಿರುತ್ತಿತ್ತು. ಹಾಗೂ ಮಾಡಲಿಲ್ಲ. ಭಾವ, ಭಂದಸ್ಸು ಎಲ್ಲ ಅಭಾವಾನ. ನನ್ನ ಕವನದ ಭಾವ ಇಲ್ಲಿ ಅಭಾವ. ಇತರರ ಬರವಣಿಗೆ ಕದ್ದು ಕವನ ಬರೆಯುವುದನ್ನು ಅಭಾಸ ಮಾಡಬೇಡ ಅಂತ ಸಾರಿ ಸಾರಿ ಹೇಳಿದ್ದೇನೆ. ಕೇಳಲಿಲ್ಲ. ನಿಮ್ಮಿಂದ ಒಳ್ಳಿಯ ಕ್ಷೇತ್ರಾಯಾಯಿತು. ಇನ್ನು ಮೇಲೆ ಬರೆದರೆ ನಿಮ್ಮ ಹೆಸರೇ ಹಾಕಿ ಬರೆಯುತ್ತಾನಂತೆ, ಬಿಡಿ. ಈಗಲೂ

ಅವನ ಮನಸ್ಸಿನಲ್ಲಿ ನೀವೇ ಕವನದ ವಿಷಯ. ‘ಕಮಲೆ’ ಎಂದರೆ ‘ಫರೋಜ್’ ತಾನೆ? ಆದರೆ, ವರ್ಣನೆಯೇಲ್ಲ ನನ್ನ ಹೆಂಡತಿಯನ್ನು ಕುರಿತದ್ದು. ಇಂತಹ ಕವನ ಓದಿದರೆ ಯಾವ ಪತಿವ್ರತೀಗಾದರೂ ಕೋಂಬ ಬಾರದೆ ಇರುತ್ತದೆಯೆ?”

ಹೀಗೆ ಹೇಳಿ, ತನ್ನ ಜೀಬಿನಿಂದ ಇನ್ನೊಂದು ಹಾಕಿ ತೆಗೆದ.

“ನಾನು ಬರೆದ ಕವನ ಇದು. ಇದನ್ನೂ ಆದನ್ನೂ ನೀವೇ ಹೋಲಿಸಿ ನೋಡಿಕೊಳ್ಳು. ನಿಮ್ಮ ಯಜಮಾನ ಮಹಾಶಯರು ಮಾಡಿರುವ ಕವಿತೆಯ ಕಳ್ಳತನ ಹಾಗೂ ಅವಿವೇಕ ಗೊತ್ತಾಗುತ್ತದೆ” ಎಂದು ಹೇಳಿ, ನನ್ನ ಗಳಿಯ ಎರಡನ್ನೂ ನನ್ನ ಹೆಂಡತಿಯ ಕೈಗೆ ಕೊಟ್ಟು.

ನನ್ನ ಹೆಂಡತಿ ಎರಡನ್ನೂ ಮತ್ತೆ ಮತ್ತೆ ಓದಿಕೊಂಡು, “ನಿಮ್ಮ ಸ್ನೇಹಿತ ರಿಗೆ ಸಲಾಮು ಹಾಕಿ” ಎಂದು ಎರಡು ಕವನಗಳನ್ನೂ ನನ್ನ ಕೈಗಿತ್ತಳು. ಅವಳ ಮುಖ ನೋಡಿದೇ: ಸುಪ್ರಸನ್ನಾಗಿದ್ದಳು, ಸುಪ್ರೀತಿಯಾಗಿದ್ದಳು. ನನಗೆ ನಿಜವಾಗಿ ಕಾವ್ಯಸ್ವರ್ತಿಯಾಂಟಾಯಿತು.

ವಾಸ್ತವವಾಗಿ, ನನ್ನ ಕವನನನ್ನು ನನ್ನ ಕವಿತ್ರೆ ತನ್ನ ಸಹಜವಾದ ಕವಿತಾ ಶೈಲಿಯಲ್ಲಿ ತಿದ್ದಿ ಬರೆದಿದ್ದ. ಅದು ಉತ್ತಮವಾದ ಕವನವಾಗಿ ಪರಿಣಮಿಸದಿದ್ದರೂ ಓದಲಹರವಾದ ಕವನವಾಗಿತ್ತು. ಅದು ಹೇಗಾದರೂ ಇರಲಿ; ನನ್ನ ಮತ್ತು ನನ್ನ ಹೆಂಡತಿಯ ನಡುವೆ ಎದ್ದಿದ್ದ ಗೋಡೆಯನ್ನು ಒಡೆಯುವ ಕಾರ್ಯದಲ್ಲಿ ಅದು ಯಶಸ್ವಿಯಾಯಿತು. ಅದು ಹೀಗಿದೆ:

“ಸುಮಧುರ ಸುವಾಸಿತಾ ಪ್ರೇಮಮಯಿ ಸರೋಜಾ  
ಕಮನಿಯ.....”

ಇಲ್ಲ, ಇಲ್ಲ. ಆದನ್ನು ಇಲ್ಲಿ ಪ್ರಕಟಿಸುವುದಿಲ್ಲ. ಅಂದು ನೋಡಿತ ನಿಜವಾದ ಕಾವ್ಯಸ್ವರ್ತಿಯ ಘಲವಾಗಿ ಕೆಲವು ಪ್ರಣಯ ಗೀತೆಗಳನ್ನು ಬರೆದಿದ್ದೇನೆ. ಅವನ್ನು ನನ್ನ ಕವಿತ್ರನೂ ಮೆಚ್ಚಿಕೊಂಡು ಪ್ರೇರಿತಾಗಿ ಹಿಸಿದ್ದಾನೆ. ಎಂದಾದರೂ ಅವುಗಳೊಂದಿಗೆ ಆ ನನ್ನ - ಅಲ್ಲ, ನನ್ನ ಮಿತ್ರನ - ಕವನವನ್ನೂ ಪ್ರಕಟಿಸುತ್ತೇನೆ. ನನ್ನ ದಾಗಿ ಆ ಕವನವನ್ನು ಪ್ರಕಟಿಸಲು ನನ್ನ ಮಿತ್ರನ ಒಪ್ಪಿಗೆಯೇನೋ ದೊರೆತಿದೆ: ಉಳಿದವನ್ನು ಪ್ರಕಟಿಸಲು ನನ್ನ ಹೆಂಡತಿಯ ಒಪ್ಪಿಗೆ ಇನ್ನೂ ದೊರೆತಿಲ್ಲ.

## ಹಾದಿಯ ಚೆಲುವೆ

“ ಟ್ರಿಂ....ಟ್ರಿಂ....ಟ್ರಿಂ....”

ಸತ್ತಾ ಪ್ರಜೆಯು ತೇ, ಹೌರನಿಯಮಬಧನಾಗಿ, ರಸ್ತೆಯ ಎಡಪಕ್ಕದಲ್ಲಿಯೇ, ಪಾದಚಾರಗಳಿಗೂ ದನಗಳಿಗೂ ಮಾತ್ರ ವಿಂಬಳಾಗಿರುವ ‘ಪುಟ್ಟ ಪಾಠ’ ಎನ್ನು ತ್ವರಿತವಾಗಿ ನಿಶ್ಚಯಿಸಿ, ಕಾಲುದಾರಿಯಲ್ಲಿಯೇ – ಕುಂಟುತ್ತಾ ನಡೆದುಕೊಂಡು ಹೋಗುತ್ತಿದ್ದೆ.

“ ಟ್ರಿಂ....ಟ್ರಿಂ....ಟ್ರಿಂ....ಟ್ರಿಂ....”

ಅಧ್ವಾನ! ಹಾಳುದಾರಿ, ಆ ಕಾಲುದಾರಿ – ‘ಒನಾಪುಟ್ಟ ಪಾಠ’ (One - foot Path) – ಈಗಿನ ಕಾಲಕ್ಕೆ ತಕ್ಕದ್ದು. ಒಬ್ಬರ ಹಿಂದೆ ಒಬ್ಬರು ಕ್ರಿಯೆ ಹಿಡಿದು ಅಂದರೆ ಸಾಲುಗಟ್ಟಿ, ಹೋಗಲು ತಕ್ಕದ್ದು! ಜನದ ಓಡಾಟಹೆಚ್ಚುಗಿರಲಿಲ್ಲ: ಪ್ರಾತಃಕಾಲ ಎಂಟು ಅಪ್ಪೆ; ನಾನೋಬ್ಬಿ....ಮತ್ತೆ....ಮುಂದುಗಡೆ....

ಮತ್ತೆ “ ಟ್ರಿಂ....ಟ್ರಿಂ....ಟ್ರಿಂ....”

ಯಾವನೋ ಹುಣ್ಣಿ, ಸುಮೃನೆ ಒಂದೇ ಸಮನೆ ಸೈಕಲ್ ಗಂಟಿ ಬಾರಿಸಿ ಕೊಂಡು ಬರುತ್ತಾ ಇದ್ದಾನೆ! ನನ್ನ ಬಲಗಡಿ ನಡುರಸ್ತೆಯಲ್ಲಿ ಯಾರೂ ಇಲ್ಲ; ಎಡಗಡೆ ನಾನೋಬ್ಬಿ....ಮತ್ತೆ....ಮುಂದುಗಡೆ....

ಮತ್ತೆ “ ಟರ್ರಿಂ....ಟರ್ರಿಂ....ಟ್ರಿಂ....ಟರ್ರಿಂ ”

ತಿರುಗಿ ನೋಡೋಣವೆಂದುಕೊಳ್ಳುವವ್ವರಲ್ಲಿ ನನ್ನ ಬಲಭುಜದ ಮೇಲೆ ಒಂದು ಕೈ ಬಿತ್ತು. ವಾಹನಾರೂಢನಾಗಿದ್ದ ವಾಗೀಶಾಚಾರ್ಯ ವಾಗ್ದೇವಿಯ ಆರಾಧಕನಾದ ನನ್ನನ್ನು ಹಿಡಿದು ನಿಲ್ಲಿಸಿದ.

ವಾಗ್ದೇವಿಯ ಆರಾಧಕನಾದ ನನ್ನ ಫೋಂಟ್‌ಪೆನ್ನು ಕಳೆದುಹೋಗಿ ದಶಕವಾಯಿತು; ಸಾಧಾರಣ ಲೇಖನಿ ಕೈಗೆ ತೆಗೆದುಕೊಂಡರೆ ಬುದ್ಧಿ ಓಡುವುದೇ ಇಲ್ಲ. ಏಕೆಂದರೆ ‘ಬಫ್’ (Buff : ಕಂದು) ಕಾಗದ; ಪೆನ್ನಿಲ್ಲೋ: ನಮ್ಮದೇಹದ ಹಾಗೆ ಲೋಡ್! ಹೀಗೆ ಕೈ ಮುರಿದುಹೋದರೆ, ವಾಗ್ದೇವಿಯ ಭಕ್ತಿರೆಲ್ಲರೂ ಬಾಯಿ ಮುಚ್ಚಿಕೊಂಡು ಕೈಕಟ್ಟಿಕೊಂಡು ಕುಳತುಕೊಳ್ಳಬೇಕು.

ಅದರೆ, ಕಾಲಭವರ್ತ ಕೂಡ ವಾಗೀಶಾಚಾರ್ಯನಂಭವರ ಬಾಯಿ ಕಟ್ಟುವುದಕ್ಕೆ ಎಂದಿಗೂ ಅಶ್ವತ್ಥವಾದುದೇ ಸಂ. ಈ ಅಪರಬ್ರಹ್ಮ ಬಾಯಿಬಿಟ್ಟಿರೆ ಇವನಿಗೆ ನಾಲಗೆ ಒಂದೊಂದು ನಾಲೆಷ್ಟೋ ಎಂದು ಯಾರಿಗಾದರೂ ಸಂದೇಹ ಬಂದಿತು. ಸಮಯ ಸಂದರ್ಭ, ಸುತ್ತಮುತ್ತಣ ಜನ, ಏನೂ ಇನನ ವಾಕ್ ಪ್ರವಾಹವನ್ನು ತಡೆಯಲಾರದು. ಅವನು ಕೆಲವು ಕಾಲ ನನ್ನ ಹಾಗೆ ವಾಗ್ದೀವಿಯ ಉಪಾಸನೆ ಮಾಡಿ ಅವಳ ಕೈಬಿಟ್ಟು, ಅಲ್ಲಿ ಇಲ್ಲಿ ಬದಲಿ ಕೆಲಸ, ಕಂಟ್ರಾಕ್ಟ್, ವ್ಯಾಪಾರ, ಉದ್ದೇಶ್ಯೋಗ, ದಂಧೆ, ಕಸಬು, ಕೂಲಿ ಇವನ್ನೆಲ್ಲ ಎಂಟು ಹತ್ತು ವರ್ಫಕಾಲ ಕ್ರಮವಾಗಿ ಉಪಾಸಿಸಿ, ವಿಮಾದೇವಿಯನ್ನೊಲಿದು ಆಕೆಯ ಪ್ರಚಾರಕನಾದ ಮೇಲೆ ಅವನ ಮಾತಿಗೆ ಹೆಚ್ಚು ಹೊಳಪು ಬಂದುಬಿಟ್ಟಿದೆ! ತಂದೆ ಇಟ್ಟ ಅಪೂರ್ವವಾದ ಹೇಸರು ಸರ್ವಧಾ ಸಾರ್ಥಕವೆನಿಸಿಬಿಟ್ಟಿದೆ. ವಾಗೀಶನ ತಲೆ ಕಂಡರೆ ಸಾಕು, ನನ್ನ ತಲೆ ತಪ್ಪಿಸಿಕೊಳ್ಳುತ್ತೀರೇನೇ: ಅವನ ಮಾತಿನ ಪ್ರಭಾವವೋ ಅವನ ಹೊಸ ಉದ್ದೇಶವದ ಪ್ರಭಾವವೋ ನಾನರಿಯೆ.

ಆದರೆ, ವಾಗೀಶನ ಮನಸ್ಸು ನಿಷ್ಪತ್ತಿವಾದದ್ದು. ಒಕ್ಕೆಯ ರಸಿಕ ಮನೋವೃತ್ತಿ ಅವನದು. ಮಾತು ಹೆಚ್ಚು. ಏನು ಮಾಡುವುದು? ಅವನ ಸ್ವಭಾವ ತಿಳಿಯದವರು ಅವನ ವಾಗ್ನಿಪುಲತೆಗಾಗಿ ಬೇಸರಗೊಳ್ಳಬಹುದು, ಕೊಣಿಸಿಕೊಳ್ಳಬಹುದು; ಆದರೆ ನಾನು ಅವನ ಮಾತುಕೊಳ್ಳುಟ್ಟವನ್ನು ಯಾವಾಗಲೂ ಸಹನೆಯಿಂದ ಕೇಳಿದ್ದೇನೆ, ಅಥವಾ ಸಹಿಸಿಕೊಂಡಿದ್ದೇನೆ. ಅವನ ಮನೆ ಉತ್ತರದ ಕೊನೆ, ನನ್ನ ಮನೆ ದಕ್ಷಿಣದ ಕೊನೆ. ದಾರಿಯಲ್ಲಿ ಮಾತಿಗೆ ನಿಲ್ಲಿಸಿಕೊಂಡುಬಿಟ್ಟಿರೆ ಗಂಟೆಯಾದರೂ ಬಿಡ. ಒಂದು ದಿನ ನಮ್ಮ ಮನೆಯು ಬೀದಿಯವರಿಗೂ ಬಂದ; ತಿರುವಿನ ಮೂಲೆಯಲ್ಲಿ ನಿಂತುಬಿಟ್ಟು; ಮನೆಯೊಳಕ್ಕೆ ಬಾರಯ್ದು ಎಂದರೆ ಬಾರ; ನಾನು ಅವನಲ್ಲಿ ಬಂದು ಪಾಲಿಸಿ ತೆಗೆಯುವವರಿಗೂ ಅವನು ನಮ್ಮ ಮನೆಯೊಳಕ್ಕೆ ಕಾಲಿಡುವುದಿಲ್ಲವಂತೆ – ಇದು ಅವನ ಪ್ರತಿಜ್ಞೆ.

“ ಏನಯ್ಯಾ ಮಿತ್ತ? ಎತ್ತ ಕಡೆ ಹೊರಟಿ?” ಅವನು ಕೇಳಿದ.

“ ಆಸ್ತುತ್ತಿಗೆ....”

“ ಹೀಗೆ ಕುಂಟುತ್ತಾ ಹೊಡರೆ ಎಷ್ಟು ಹೊತ್ತಿಗೆ ಆಸ್ತುತ್ತಿ ತಲಪುವದು? ನಿಂತುಕೊಳ್ಳಯಾ ಸ್ವಲ್ಪ. ಏನು ಗಾಬರಿಬೀಳುತ್ತೀಯಲ್ಲ? ನಾನೇನು

ನಿನ್ನನ್ನ ವಿಮೆಮಾಡು ಅಂತ ಕೇಳುವುದಿಲ್ಲ; ನಮ್ಮ ‘ವಿಮಾ ಪ್ರಪಂಚ’ಕ್ಕೆ ವಿಮೆಯ ಮೇಲೆ ಕವಿತೆಯನ್ನೊ೦ ಕಥೆಯನ್ನೊ೦ ಬರೆದುಕೊಡು ಎಂದು ಕೇಳುವುದಿಲ್ಲ. ಏನೋ ಕುಂಟುತ್ತಾ ಹೋಗುತ್ತಾ ಇದ್ದೆಯಲ್ಲ, ಬೃಸಿಕಲ್ಲ ಕೊಡಲೆ ಅಂತ ಕೇಳೋಣ ಅಂತ ನಿಲ್ಲಿಸಿಕೊಂಡೆ ಕಣಯ್ಯ, ಆಪ್ತ. ಬೇಳಗ್ಗೆ ಇ ಗಂಟೆಯ ಹೊತ್ತಿಗೆ ಬರಹೇಳಿದ್ದ ಆ ಪಾಸಿ ಪುರುಷೋತ್ತಮ ರಾವ್. ಬಸವನಗುಡಿಗೆ ಹೋಗಿದೆ. ಇ ಸಾವಿರಕ್ಕೆ, ಅವನ ಹೆಂಡತಿ ಹೆಸರಿನಲ್ಲಿ, ಒಂದು ‘ಪ್ರಪೋಸಲ್’ ಸಂಪಾದಿಸಿದೆ; ಇ ಗಂಟೆಯ ಹೊತ್ತಿಗೆ ಆ ಶಿಂ ಶಂಕರರಾಯ ಬರಹೇಳಿದ್ದಾನೆ. ಅವನ ಮನಿಗೆ ನಾನು ವಕ್ರಿಸಬೇಕಾಗಿದೆ. ನಾವು ಸುತ್ತು ಡಿದರೇ ಸಂಪಾದನೆ. ನಿನ್ನ ಹಾಗೆ ಸಿಧಾನವಾಗಿ ಬಿಡಿಯಲ್ಲಿ... ಈಗ ನಿನ್ನ ಮುಂದೆ ಆನತಿದೂರದಲ್ಲಿ ಮಂದಗಮನದಲ್ಲಿ ಸಾಗುತ್ತಿದೆಯಲ್ಲ.... ಅಂಥ ಸ್ತೀ ವ್ಯಕ್ತಿ ಗಳ ನ್ನು ನಾವು ಹಿಂಬಾಲಿಸುತ್ತ ಹೋದರೆ.... ಆಗುವ ಸಂಪಾದನೆಗೆ ಸೋನ್ನೆ, ಆಥವಾ ಆದ ಸಂಪಾದನೆಗೇ ಸೋನ್ನೆ. ಇಂಥ ಸಂದರ್ಭಗಳಲ್ಲಿ ಕಾಲುನಡಗೆಯೇ ಕಾಲೋ ಚಿತ ಕಣಯ್ಯ. ಅಲ್ಲವೆ ಮಿತ್ತ? ಸ್ವೀಕಲ್ಲಾ ಮೇಲೇ ಹಾರಹೋಗುವಾಗ ನಿನ್ನ ಹಾಗೆ ಹಿಂಬಾಲಿಸುವುದಕ್ಕಾಗುತ್ತದೆಯೇ? ಒಳ್ಳೆಯ ರಸಿಕ ಕಣಯ್ಯ ನೀನು! ಕುಂಟು ಎಂಬ ಕುಂಟುನೆವ ಇಟ್ಟಿಕೊಂಡು, ಸ್ವಾಭಾವಿಕವಾಗಿಯೇ ಮಂದ ಗಮನೆಯರಾದ ಸುಂದರ ಸ್ತೀಯರನ್ನು ಸಂಧಿಸಿದಾಗ, ಆಥವಾ ಹಿಂದಿನಿಂದ ಕಂಡಾಗ, ಮುಂದೆ ಮುಂದೆ ನಡೆದು ಹೊರಟುಹೋದರೆ ಚೆಂದದ ನೋಟ ಹಿಂದೆಯೇ ಉಳಿದುಹೋಗುವುದಲ್ಲಾ ಎಂದು ವ್ಯಧಿಪಟ್ಟು, ಕಲ್ಲುಸಕ್ಕರೆ ಸವಿದ ಹಾಗೆ ಪಶ್ಚಾತ್ ದರ್ಶನಮಾತ್ರದ ಸುಖವನ್ನು ಹಿಂದಿನಿಂದಲೇ ಸವಿಯುವ ಹಂಚಿಕೆ ಹಾಕುವ ನಿನ್ನ ಅಥವಾ ನಿಜ ವಾದ ರಸಿಕರಯ್ಯ.... ಏನು, ನಿಜವಾಗಿಯೂ ಕುಂಟುತ್ತಿದ್ದಿರುತ್ತಾಯ?.... ಉಳಿಕಲ್ಲುವೆ?.... ಮುಳ್ಳಿಗಳ್ಳಿ ಹೊಕ್ಕಿದೆಯೋ?.... ಅದೂ ಅಲ್ಲವೆ?.... Rheumatic Pains ಏ (ಸಂಧಿವಾತವೆ)?.... ಈ ವಯಸ್ಸಿ ನಲ್ಲಿ! ಅಲ್ಲ ಕಣಯ್ಯ: Romantic Pains ಉಾ!.... ಶ್ರೀರಾಮನ ಹಾಗೆ ಏಕಪಶ್ಚೀನ್ವತ - ರಾಮಾಂಟಿಕ್ ಪ್ಯಾನ್ಸ (Rama's Antique Pains) - ಪಾಲಿಸುತ್ತಿದ್ದರೂ ಹಾ ದಿಯಲ್ಲಿನ ಹೆಣ್ಣುಮಕ್ಕಳನ್ನು ಹಿಂಬಾಲಿಸುವುದನ್ನೇ ಜೀವನಯಾತ್ರೆಯಾಗಿಟ್ಟಿಕೊಂಡು, ವ್ಯಾಘಾ ತೊಳಿ ಬಳಲಿ, ಅಲಭ್ಯಸೌಖ್ಯ ಕಾಂಗಿ ಹಾತೋರಿಯುವ ಮನೋರೋಗದ ಶಾರೀರಕ ಗೋಚರ ಚಿಕ್ಕೆಯೇ

ಈ Painsಲು....ನಿನ್ನ ಈ ರೋಗಕ್ಕೆ ಸಭ್ಯತನವೇ ಮದ್ದ....ಯಾಕಯ್ಯ ನಗುತ್ತೀರೆಯೇ? ಬುದ್ಧಿವಾದ ಹೇಳಿದರೆ ನಗುವುದೇ?....ಏನು, ನಾನು ಸೈಕಲ್ ಇಳಿದು ನಡೆದುಕೊಂಡು ಬರುತ್ತಿರುವುದೂ ಕೂಡ ಆ ವೃತ್ತಿಯನ್ನು ನೋಡುವ ಉದ್ದೇಶದಿಂದ ಎಂದು ನಗುವಿನ ಅರ್ಥವೇ?....ನೀನು ಹುಚ್ಚು ಎಂದೆ, ಹುಚ್ಚು. ಹುಂಬಾಲಿಸಿದರೆ ನೋಡುವುದಕ್ಕೆ ಸಾಫ್ಟ್‌ವಾಗುತ್ತೀಯೇನಯ್ಯ? ನೋಡಬೇಕಾದರೆ ಮುಂಬಾಲಿಸಬೇಕು....ಏನು, ಮತ್ತೆ ನಗುತ್ತೀರೆಯೇ?....ಮುಂಬಾಲಿಸುವನ್ನುವ ಮಾತು ನನ್ನ ಸಿಫಾಂಟುವಿನಲ್ಲಿದೆ; ಬೇಕಾದರೆ ನಿನ್ನ ಸಿಫಾಂಟುವಿಗೂ ಸೇರಿಸಿಕೊ. ಇರಲಿ. ಮುಂಬಾಲಿಸೋಣವೇನು? ಏನು, ಬೇಡವೇ?....ಇದೇನಯ್ಯ, ಸಂಜ್ಞಾಪ್ರಕರಣವನ್ನು ಪ್ರಾರಂಭಿಸಬೆಬ್ಬಿ!....ಪ್ರತ್ಯೇ ಕೇಲಿದರೆ ಉತ್ತರವೇ ಇಲ್ಲವಲ್ಲಯ್ಯ. ಹೇಗೆಲಿ ಮುಂಬಾಲಿಸೋಣವೇ ಬೇಡವೇ?....ಬೇಡವೇ? - ಬೇಡ....ಬೇಕಯ್ಯ, ಮುಂಬಾಲಿಸುವುದಕ್ಕೂ ಧೈರ್ಯ ಬೇಕು. ನಮ್ಮ, ಆ ಸುಭೂರಾಮಯ್ಯ ಇದ್ದಾರೆ ನೋಡು....ಇದೇನು ಬಾಯಿ ಬಿಡುತ್ತಿ?....ಸುಭೂರಾಮಯ್ಯನವರು ಗೊತ್ತಿಲ್ಲವೇನಯ್ಯ?....ಸುಬೇದಾರು....ಅಡ್ಡ ಹೆಸರು ಅಂತ ಇಟ್ಟಿಕೊ....ಆವರಿಗೆ ಇನ್ನೇನೂ ಕೆಲಸವಿಲ್ಲ: ಆವರ ಸುಬೇದಾರಿಕೆ ಎಲ್ಲ ಬೀದಿಯಲ್ಲಿ; ಇಲ್ಲ ಮನೆಯಲ್ಲಿ - ಹೆಂಡತಿಯ ಮುಂದೆ. ಅಪ್ಪ ಕೂಡಿಟ್ಟ ಆಸ್ತಿ: ಎಷ್ಟು ಖಚು ಮಾಡಿದರೂ ಕರಗೊಲ್ಲಿದು. ಹತ್ತು ವರ್ಷದಿಂದ ಒಂದೇ ಸಮನಾಗಿ ಚುನಾವಣೆ ಪ್ರಚಾರಕ್ಕಾಗಿ ವರ್ಷಕ್ಕೆ ಸರಾಸರಿ ಎರಡು ಸಾವಿರ ರೂಪಾಯಿನಂತೆ ಇಪ್ಪತ್ತು ಸಾವಿರ ರೂಪಾಯಿ ಖಚುಮಾಡಿದ್ದಾನೆ....ಇನ್ನೂ ಮುಸಿಸಿಪಲ್ ಕೌನ್ಸಿಲ್ ಮೇಂಬರಾಗಿಲ್ಲ....ಇನ್ನೂ ಹೀಗೇ ಅನೇಕ ಬಾಬ್ತುಗಳವೇ....ಒಂದು ಲಕ್ಷ ಕಳೆದಿದ್ದಾನೆ ತಹಲಿನವರಿಗೆ....ಯಾವುದಾದರೂ ಧರ್ಮಕಾರ್ಯ ಮಾಡಿದ್ದರೆ ಟೆಟ್ಟಿಲ್ ಆದರೂ ಬರುತ್ತತ್ತು. ಆದೂ ಇಲ್ಲ. ಹೆಂಡತಿಯ ಹೆಸರಿನಲ್ಲಿ, ಮಕ್ಕಳ ಹೆಸರಿನಲ್ಲಿ ಏದು ಏದು ಸಾವಿರ ಕ್ಕಾದರೂ ಇನ್ನಾಮ್ಮೂರ್ ಮಾಡಯ್ಯ ಅಂತ ಗಿಣಿಗೆ ದೇಳುವ ಹಾಗೆ ಹೇಳಿದೆ, ಕೇಳಲಿಲ್ಲ. ಈ ಲಕ್ಷ್ವಾಧಿಕ್ಷರ ಒಟ್ಟು ಏದು ಸಾವಿರಕ್ಕೇನೇಯೇ ನನ್ನ ಮೂಲಕ ಇನ್ನಾಮ್ಮೂರ್ ಮಾಡುವುದು!....ನನ್ನ ಹಾಗೇ ಇನ್ನೂ ಅನೇಕ ಜನ ಇದ್ದಾರೆ. ದಿಟ್ಟ....ಒಟ್ಟು ಅಂ ಸಾವಿರಕ್ಕೆ ಮಾಡಿದ್ದಾನೆಯಂತೆ - ಆದರೂ ಸಾಲದು....ಸುಮ್ಮನೆ ದುರಗುಟ್ಟಿಕೊಂಡು ನೋಡಬೇಡವೇ ಹಾಗೆ: ವಿನೆ ವಿಚಾರ ಇನ್ನು ಮುಂದು

ವರಂಸುವುದಿಲ್ಲ. ಈ ಸುಬೇದಾರ ಇದ್ದಾನೆ ನೋಡು.... ಹಾಕು ರೀಕಾಗಿ ಸೂಟಿ, ಜರಿಯ ವೇಟ, ಹಾಕಿಕೊಂಡು ಹೊರಟು ಬಿಡುತ್ತಾನೆ.... ಕಲಿಯುಗದ ಕಾಮಣ್ಣ.... ಆಳೂ ಹಾಗೆ ಇದ್ದಾನೆ ಅನ್ನು. ನಡಗೆ ನಿಧಾನ, ವಿಪರೀತ ನಿಧಾನ; ಹೀಗೆ ಯಾವುದಾದರೂ ವ್ಯಕ್ತಿ ಸಿಕ್ಕಿದರೆ ಸರಿ - ಒಂಟಿಯಾಗಿ ಹೋಗುತ್ತಿರಲಿ, ಯಾರ ಜೊತೆಯಲ್ಲೇ ಹೋಗುತ್ತಿರಲಿ - ನಡಗೆ ಜುರುಕಾಗಿ ಬಿಡುತ್ತೇ: ಆ ವ್ಯಕ್ತಿಯನ್ನು ಮುಂಬಾಲಿಸಿ ಬಿಡುತ್ತಾನೆ: ಹಾಗೆ ಮುಂಬಾಲಿಸುವಾಗ ಮತ್ತೆ ನಡೆ ಮಂದ, ಎನ್ನು ಬೇಕೋ ಅಷ್ಟೇ ಮಂದ. ಅವನ ಕೊರಳು ತಿರುಗುತ್ತಲೇ ಇರುತ್ತದೆ. ಕಣ್ಣ ಹಿಂಬಾಲಿಸುತ್ತಿರುತ್ತದೆ ಅಥವಾ ಮುಂಬಾಲಿಸುತ್ತಿರುತ್ತದೆ - ಆ ವ್ಯಕ್ತಿಯ ಮುಖವನ್ನು! ಹಾಗೆ ಮುಂಬಾಲಿಸುವುದಕ್ಕೂ ಧೈರ್ಯ ಬೇಕು. ಹಿಂಬಾಲಿಸಿದರೆ ಕಾಣುವುದು ಏನು? ಬರೀ ಬೆನ್ನು!.... ನೀನೇನು ನಡುವೆ ಬಾಯಿ ಹಾಕಬೇಡ. ನೀನು ತುಟಿ ತೆರಿಯುವುದಕ್ಕೆಂತ ಮುಂಚೆಯೇ ನಿನ್ನ ಇಂಗಿತ ಅರ್ಥವಾಯ್ತು. ನಿಜವಾಗಿ ಈ ವ್ಯಕ್ತಿಯ ಹಿಂಭಾಗವೂ ಚೆನಾಗಿದೆ: ಎನ್ನು ಚೆನಾಗಿದೆಯಂದರೆ, ಬೇಗ ಮುಂಬಾಲಿಸಿಬಿಟ್ಟು ಮುಂಭಾಗವನ್ನೂ ನೋಡಿಬಿಡಲೇ ಎನ್ನುವ ಮಟ್ಟಿಗಿದೆ!.... ನೀನೋ ಕುಂಟುತ್ತ ಇದ್ದೀಯೇ: ನಿನ್ನ ಜೊತೆ ನಡೆದರೆ ಹಿಂಬಾಲಿಸುವುದೂ ಕಷ್ಟವೇ.... ಇದೇಕಯ್ಯ ಹೀಗೆ ಮುಖ ಸಿಂಡರಿಸಿಕೊಳ್ಳುತ್ತೀರುತ್ತೀಯೇ?.... ನೋಡುವುದೂ ಒಂದು ತಪ್ಪೆ? ಸೌಂದರ್ಯದ ನಿಧಿಯನ್ನೇ ಸಮಾಪಿಸಿದಾಗ ಅದನ್ನು ಕಣ್ಣಿತ್ತ ನೋಡದೆ ಮುಂದೆ ನಡೆಯು ವಂಥ ಸಂಘಾಸಿ ಯಾರು ಈ ಜಗತ್ತಿನಲ್ಲಿ? ಕೆಲವರು, ನಮ್ಮ ಸುಬೇದಾರರ ಹಾಗೆ, ಮುಂಬಾಲಿಸುತ್ತ ನೋಡುತ್ತಲೇ ಇರುತ್ತಾರೆ, ಧೈರ್ಯವಾಗಿ. ಇನ್ನು ಕೆಲವರು, ನಿನ್ನ ಹಾಗೆ - ರಸಿಕರಂದರೂ ಧೈರ್ಯವಿಲ್ಲದ್ದರಿಂದ - ಸಿಕ್ಕಿದಷ್ಟೇ 'ಸಿಕ್ಕಿ ನುಂಡೆ' ಅಂತ - ಹಿಂಬಾಲಿಸುತ್ತ ಹಾಕೊರೆಯತ್ತ ಹೋಗುತ್ತಾರೆ; ಇನ್ನೊ ಕೆಲವರು - ನನ್ನಂತಹವರು - ಭರ್ತನೆ ಸೈಕಲ್ ಮೇಲೆ ಹೋಗುತ್ತದ್ದರೂ ಸರ್ನೇ ತಿರುಗಿ ನೋಡಿ ಕ್ಷಣಮಾತ್ರದಲ್ಲಿ ಸೌಂದರ್ಯ ಸಾರವನ್ನೆಲ್ಲ ಗೃಹಿಸಿ ಹಾರಿ ಹೋಗುತ್ತಾರೆ; ಸಂಘಾಸಿಯ ಹಾಗೆ ನಟಿಸುತ್ತ ಸಾಗುವ 'ಆಶಾಶರಾಯ' ರು ಕೆಲವರು, ಯಾರಿಗೂ ಕಾಣದ ರೀತಿಯಲ್ಲಿ ಕಡೆಗಣ್ಣಲ್ಲಿ, ಅರ್ಥಾತ್ ಕಳ್ಳ ನೋಟಿದಲ್ಲಿ ನೋಡಿ ನಿರಾಸಕ್ತರಂತೆ ಮುಂದುವರಿಯುತ್ತಾರೆ. ಈ ಸಂಘಾಸಿಗಳನ್ನು ಕಂಡರೆ ನನಗಾಗೋದಿಲ್ಲ ನೋಡು. ನಿನ್ನಂಥ ಪುಕ್ಕಲರನ್ನು ಅರ್ಥಾತ್

ಹೆಣ್ಣಿಗರನ್ನು ಕಂಡರೂ ಅಪ್ಪಷ್ಟೆ. ಎಲ್ಲಿ, ಸ್ವಲ್ಪ ಬೇಗ ನಡಿ ನೋಡೋಣ.... ಸರಿ, ನಿನ್ನ ದೃಷ್ಟಿ ಆ ಹೆಣ್ಣಿನ ಹೀಂಭಾವದ ರೂಪರೇಖೆಯನ್ನು ತಿದ್ದುತ್ತಾ ಇದೆ...ನನ್ನ ಮಾತನ್ನು ನೀನು ಕೇಳುತ್ತಲೇ ಇಲ್ಲ...ಹೌದಯ್ಯ, ಇಷ್ಟ ಹೊತ್ತಿನ ವರೆಗೂ ನಾನು ಗಮನಿಸಿಯೇ ಇರಲಿಲ್ಲ. ಚಿನ್ನದ ನಾಣ್ಯದ ಮುಮ್ಮುಖಿಕ್ಕೆ ಎಪ್ಪು ಬೆಲೆಯೋ ಹಿಮ್ಮುಖಕ್ಕೂ ಅಪ್ಪೇತಾನೆ ಬೆಲೆ? ಎರಡು ಮುಖಗಳೂ ಸೇರಿ ತಾನೆ ಆ ಚಿನ್ನದ ನಾಣ್ಯ? ಈಗ ನಮಗೆ ಪೂರ್ವಜನ್ನು ಸುಕೃತದಿಂದ ಗೋಚರವಾಗುತ್ತಿರುವುದು ಈ ಚಿನ್ನದ ಪ್ರತ್ಯಾಳಿಯ, – ನಡೆಯುವ ನಾಣ್ಯದ – ಬೆನ್ನಲ್ಲ, ಹಿಮ್ಮುಖ! ಚಿನ್ನದ ಪ್ರತ್ಯಾಳಿ!! ಆಹಾ! ಚರ ಸುವರ್ಣ ಪ್ರತ್ಯಾಳಿಯೋ, ಜಗತೀಂಗಮವಲ್ಲಿರ್ಯೋ, ಸೌಂದರ್ಯಪುಷ್ಟವ್ಯಷ್ಟಿಗರೆಯುವ ಚಂಚಲ ಮಂದಾರತರ್ಯೋ! ಏನು ಹೇಳಿದರೂ ಉತ್ತೀಕ್ಷಯಾಗಬಹುದು; ಆದರೆ, ನಡೆಯುವ ಚಿನ್ನದ ಬೋಂಬೆ! ಹೆಸರು ‘ಕನಕಾಂಗಿ’ ಎಂದಿದ್ದಿರಬಹುದಾದರೆ ಎಪ್ಪು ಚೆನ್ನಾಗಿ ಒಪ್ಪುತ್ತದೆ! ಬೆಳ್ಳನೆಯ ಒಳ ಲಂಗಡ ಮೇಲೆ ‘ಕನಕಾಂಬರ’ ಬಣ್ಣದ ಸೀರೆ, ಆದೇ ಬಣ್ಣದ ಜಾಕೆಟ್ಸು, ಮುಡಿದಿರುವುದೂ ಕನಕಾಂಬರ ಹೊವೆ! ಕೃತುಂಬ ಕನಕವಲಯ, ಚಿನ್ನದ ಬಳಿ! ಏನು taste ಉ, ಎಂಥ ಅಭಿರುಚಿ! ಆಕೆಯ ಗಂಡ ಕೂಡ ಬಳ್ಳೀ ರಸಿಕನೇ ಇರಬೇಕು. ಉಡಿಗೆ ತೊಡಿಗೆ ಗಂಡ ತೆಗೆದುಕೊಡಬಹುದು. ಆದರೆ ಅಂಗಸೊಷ್ಟವ? ಎಂಥ ಅಂಗ ಸೊಷ್ಟವವಯ್ಯ! ಅದಕ್ಕೆ ತಕ್ಕು ಬಿಂಕ ಬಿನಾಂಡಿ, ಒನಪು ಒಯ್ಯಾರ, ವಿಲಾಸ ವಿಭ್ರಮ! ಎಲ್ಲವೂ ಆ ಬಳುಕು ನಡಗೆಯಲ್ಲಿ ಹೇಗೆ ತುಳುಕಿ ಕಾಣುತ್ತದೆ ನೋಡಯ್ಯ! ಏನೋ ಅಂತಿದ್ದಿ ಕಣೋ ನಿನ್ನ, ಬಳ್ಳಿ ಫಾಟ! ಹಿನ್ನೊಳಿಟದಲ್ಲಿ ಸ್ವಾರಸ್ಯ ಇಲ್ಲದೆ ಹೀಂಬಾಲಿಸುತ್ತಿದ್ದಿಯ? ನೀನು ರಸಿಕ ಎನ್ನುವುದು ಇವೊತ್ತು ಸ್ಥಿರಪಟ್ಟಿತಯ್ಯ. ಅಲ್ಲದೆ, ಒಳ್ಳಿಯ ವ್ಯಕ್ತಿಯನ್ನೇ ಹೀಂಬಾಲಿಸುತ್ತಿದ್ದೀ ಕಣಯ್ಯ ನೀನು? ನಡಗೆಯಲ್ಲಿ, ಪದನ್ಯಾಸದಲ್ಲಿ, ಕಂಡುಬರುವ ನೃತ್ಯವಿಲಾಸವನ್ನು ಸೂಕ್ಷ್ಮವಾಗಿ ಸಮಾಕ್ಷಿಸಿದ್ದೀ ಆದರೆ, ಈ ನರ್ತಕಿಯೋ ನಟಿಯೋ ಆಗಿದುವಂತೆ ತೋರುತ್ತದೆ...ಅಲ್ಲದೆ ಜೊತೆಯಲ್ಲಿ ಯಾರೂ ಇಲ್ಲ...ಆಭಿಸಾರಕೆ ಎನ್ನೊಣವೇ, ಅವೇಳೆ...ಈ ವ್ಯಕ್ತಿಯನ್ನು ನಾನು enigmatic tantalizing personality ಎಂತೇನೆ ನೀನು ಕವಿ, ಕತೀಗಾರ, ಕನ್ನಡದಲ್ಲಿ ಹೇಳು ನೋಡೋಣ?...ಆಹಹ! ನಮ್ಮ ಪುಣ್ಯನೇ ಪುಣ್ಯ ಕಣಯ್ಯ: ಇಷ್ಟ ದೂರ ಹಿಂಬಾಲಿಸಿದ್ದೂ ಸಾಫ್ರಕ

ವಾಯ್ತು : ಅಕೊ, ಅವಳು ಒಮ್ಮೆ, ಕ್ರೋಮಾತ್ರ, ಹಿಂದಿರುಗಿ ಸೋಡಿ ತನ್ನ ಮುಖದರ್ಶನ ಲಾಭವನ್ನು ನಮಗೆ ಕರುವೇಸಿಬಿಟ್ಟಿಳು. ನಿನ್ನ ಮೇಲೊ ನನ್ನ ಮೇಲೊ, ಅಂತೂ ನಮ್ಮಿಬ್ಬರಲ್ಲಿ ಒಬ್ಬರ ಮೇಲೆ ಕೃಪಾಪ್ರಸ್ವಯನ್ನು ಬೀರಿದಳು. ಜೊತೆಗೆ ಮುಗುಳ್ಳಿಗೆ; ಪ್ರೋತ್ಸಾಹಕವಾಗಿಯೇ ಕಂಡಿತು ನನಗೆ. ನಾನಂತರ ಆ ಮುಖದ ಸೌಂದರ್ಯವನ್ನು ವರ್ಣಿಸಲಾರೆ. ನಿನ್ನ ಕವಿ, ನಿನ್ನ ದು ಕ್ಷಮೆರಾ ಕಣ್ಣಿ. ಆಕೆಯ ಮುಖದ ಚೆಲುವನ್ನು ನಿನ್ನ ಸೂಕ್ತಗ್ರಾಹಕಾಕ್ಷಿ ಗ್ರಹಿಸಿದ್ದರೆ, ಕವನರೂಪದಲ್ಲಿ ಆದು ನಿನ್ನ ಹೃದಯದಿಂದ ಹೊರಹೊಮ್ಮಿದಾಗ, ನನಗೂ ಕೊಂಚ ಓದಿ ಹೇಳು. ಸೋಡಿ ಆನಂದಪಟ್ಟದ್ವಾಯಿತು, ಕೇಳಿ ಆನಂದಪಡು ತೈನೇ....ಓಹೊ, ನಮ್ಮ ಅದ್ವಷ್ಟದ ರೈಲಿನ ಕಡೆಯ ಸೈವನ್ನು ಸಿಕ್ಕಿತು - ವ್ಯಕ್ತಿ ಹೆಂಗಸರಾಸ್ತ್ರೀಯ ಒಳಕ್ಕೆ ತರುಗಿತು. Patient (ಹೋಗಿ) ಇರಲಾರದು; ಡಾಕ್ಟರೊ, ನಸೋರ್...profile - ಮುಖದ ಪಕ್ಕ ಸೋ ಏಟ ಸೋಡೊ, ಹೇಗಿದೆ! ಎಂಥ ಎಸಳಾದ ಮೂಗು! ಏನು, ಕೆನ್ನೆಗೆ ಕೆಂಪು ರಂಗು ಹಚ್ಚಿ ಕೊಂಡಿದ್ದಾ ಳಿಯೊ ಇಲ್ಲ ಕೆನ್ನೆ ಇರುವುದೇ ಹಾಗೋ! ಅಂತೂ ಕೆನ್ನೆ ಗುಲಾಬಿ ಯರಳಿದಂತೆ ಶೋಭಿಸುತ್ತಿದೆ. ಮುಂಗುರುಳು ಸೋರು, ಗಾಳಿಗೆ ಹೇಗೆ ಹಾರಾಡುತ್ತಿದೆ!....ಆ ಗಾಳಿಯ ಪುಣಿ ನಮಗೆ ದೊರ ಕಬಾರದೆ?....ಇದೇನು!....ನಿನ್ನೂ ಎಡಕ್ಕೆ ತರುಗಿದೆ?....ಇದು ಹೆಂಗಸರಾಸ್ತ್ರೀ ಕಣಯ್ಯ....ಸಾಕು ಹಿಂಬಾಲಿಸಿದ್ದು....ನನ್ನ ಜೊತೆ ಬಾ ಸುಮ್ಮನೆ....ಸೋರು ಇದು ಜೆನ್ನುಲ್ಲ....ಯಾರ ಹೆಂಡತಿಯೋ ಏನೋ....ಹೇಗೆ...."

"ನನ್ನ ಹೆಂಡತಿಯೇ ಕಣಯ್ಯ, ವಾಗೀತ...."

ನನ್ನ ಮಾತು ಮುಗಿಯುವುದರೊಳಗೆ, ಕಣ್ಣಿ ಮುಚ್ಚಿ ಬಿಡುವವ್ವರಲ್ಲಿ, ವಾಗೀಶಾಚಾರ್ಯ ತನ್ನ ವಾಹನವನ್ನೇ ರಿ ಮಾಯವಾಗಿಬಿಟ್ಟಿ. ತವ್ವ ಏನಾ ಗಿಡ್ಡರೂ ಅವನದಲ್ಲ; ವೂನವಾಗಿದ್ದು ನನ್ನ ತವ್ವ.

## ಹೆತ್ತನರ ಪುಣಿ.

ನಮ್ಮ ಇಂದಿನ ಸಮಾಜದಲ್ಲಿ ಗಂಡುಮಕ್ಕಳಾದರೆ ಹಿಗ್ಗುವುದೂ, ಹೆಣ್ಣು ಮಕ್ಕಳಾದರೆ ಕುಗ್ಗುವುದೂ ಸರ್ವಸಾಮಾನ್ಯ ರೂಪಿ. ದರಿದ್ರನಗರವಂತೂ ಹೆಣ್ಣುಮಕ್ಕಳಿಂದರೆ ಹಿಡಿ ಶಾಪ ಹಾಕುತ್ತಿರುತ್ತಾರೆ. “ಸರ್ವಂ ಆರ್ಥಿಕಮೂಲಂ” ಎಂಬಂತೆ ಈ ಪಕ್ಷಪಾತ ಭಾವನೆಗೂ ಹಣವೇ ಮೂಲ. ಗಂಡುಮಕ್ಕಳಾದರೆ ಕಡೆಗಾಲಕ್ಕೆ ದಿಕ್ಕಾಗುತ್ತಾರೆ, ಹೆಣ್ಣುಮಕ್ಕಳು ಇದ್ದು ಬದ್ದುದನ್ನು ಹಿರಿದು ಕೊಂಡು ಹೋಗುತ್ತಾರೆ ಎಂಬುದೇ ಬೃಹತ್ತಮಂಬಿಗರ ಆರ್ಥಿಕ ದೃಷ್ಟಿ. ಬರು ಬರುತ್ತಾ ಈ ಭಾವನೆ, ಈ ದೃಷ್ಟಿ, ಇನ್ನೂ ಬಲಪಡುತ್ತದೆ. ಹೆಣ್ಣುಮಕ್ಕಳ ಮದುವೆಯ ವೆಚ್ಚೆಯೇಂದಿಗೆ ಈಗ ವಿದ್ಯಾಭ್ಯಾಸದ ವೆಚ್ಚೆ ವೂ ಕೂಡಿಕೊಂಡಿದೆ. ಮದುವೆ ತಡವಾದಂತೆ ವಿದ್ಯಾಭ್ಯಾಸ ಮುಂದುವರಿಯುತ್ತದೆ; ವಿದ್ಯಾವತಿಯಾದ ಹೆಣ್ಣೆನ ಮದುವೆಯ ವೆಚ್ಚೆ ವೂ ಕೆಲವು ವೇಳೆ ಇಮ್ಮುದಿಯಾಗುತ್ತದೆ.

ನಾನು ಹೇಳಿಹೊರಟಿರುವ ಸಂಗತಿಗೂ ಮೇಲಿನ ಹೇಳಿಕೆಗೂ ಸಂಬಂಧ ಅಷ್ಟೇನೂ ಇಲ್ಲ. ಆದರೂ, ಏಕೆ ಹೇಳಿದೆನೆಂದರೆ, ಸುಭೂರಾಯರಿಗೆ ಒಬ್ಬೇ ಮಗಳಿದ್ದು ನಾಲ್ಕುರು ಗಂಡುಮಕ್ಕಳಿದ್ದರೂ ಆವರು ಗಂಡುಮಕ್ಕಳ ಬಗ್ಗೆ ಅಪ್ಪ ಸಂತುಷ್ಟರಾಗಿಲಿಲ್ಲ. ಸಾಧಾರಣ ಗುಮಾಸ್ತಿಯ ಪದವಿಯನ್ನು ಲಂಕರಿಸಿದ್ದ ಆವರಿಗೆ ಮಕ್ಕಳ ವಿದ್ಯಾಭ್ಯಾಸ ದೋತ್ತ ಹೊರಿಯಾಗಿತ್ತು. ಅಲ್ಲದೆ ಸುಕ್ಕಳಿಲ್ಲ ತುಂಟ ಮಕ್ಕಳು. ಬಾಲ್ಯದ ತುಂಟತನ, ಬೆಳೆದ ಮೇಲೆ, ಬುದ್ಧಿಯ ಬೆಳಕಾಗಿ ಮಾರ್ಪಡುವುದೆಂಬುದು ಸುಭೂರಾಯರ ಅರಿವಿಗೆ ಬಂದಿರಲಿಲ್ಲವೆಂದು ಕಾಣುತ್ತದೆ. ದಟ್ಟದಾರಿದ್ಯುದಿಂದ ಸಹಜವಾಗಿ ಕ್ರಿಣ ಕ್ರಿಣಕ್ಕೂ ಚಿಲುಮೆ ಯಂತೆ ಚಿಮ್ಮುವ ಕೋಪ ಪ್ರವಾಹವನ್ನು ಮಕ್ಕಳ ಮೇಲೆ ಹರಿಯಬಿಡುವರು. ಎಲ್ಲರಿಗಂತ ಚಿಕ್ಕವಳಾಗಿದ್ದ ಮಗಳು ಆವರ ಕೋಪಕ್ಕೆ ಪಾತ್ರಳಾಗಲು ಕಾರಣ ವಿರಲಿಲ್ಲ. “ಈ ಗಂಡುಮಕ್ಕಳು ಗಡ್ಡೆ ಹತ್ತುವುದಿಲ್ಲ. ಈಗಿನ ಕಾಲದ ಗಂಡು ಮಕ್ಕಳಿಗೆ ಪಿತೃಭಕ್ತಿ ಕೃತಜ್ಞತೆ ಎಲ್ಲಿರುತ್ತದೆ? ಹಾವಿಗೆ ಹಾಲೆರಿದಂತೆ” ಎಂದು ಗೊಣಗುತ್ತಿದ್ದುದನ್ನು ನಾನು ಅನೇಕವೇಳೆ ಕೇಳಿದ್ದೇನೇ.

ಸುಭೂರಾಯರು ನಮ್ಮ ಪಕ್ಷದ ಮನೆಯವರೆ. ಆವರ ಸೋದರಮಾವ

ಶ್ರೀಕಂಠಯ್ಯನವರು ತುಮಕೂರಿನಿಂದ ಕಾರ್ಣಾಭವಾಗಿ ಇಲ್ಲಿಗೆ ಬಂದಿದ್ದವರು ಸುಭೃತಾಯರ ಮನೆಯಲ್ಲಿಯೇ ಇಳಿದುಕೊಂಡಿದ್ದರು. ನನಗೂ ಅವರ ಪರಿ ಚಯವಿದಿತು. ಈ ಸಲ ಅವರು ಬಂದಿದ್ದಾಗ ನಾನು ಹಾಗೇ ಅವರನ್ನು ವಾತನಾಡಿಸಿಕೊಂಡು ಬರೋಣವೆಂದು ಸುಭೃತಾಯರ ಮನೆಗೆ ಹೊಗಿದ್ದೆ. ನಂಟರಿಷ್ಟು ಬಂದಾಗ ನಡತೆಯ ನಾಟಕ ಆದಬೇಕೆಂಬುದು ಮಕ್ಕಳಿಗೆ ಹೇಗೆ ತಿಳಿಯಬೇಕು? ಸುಭೃತಾಯರ ಮಕ್ಕಳು ನಾವು ಮಾತಾಡುವಾಗ ಗಲಬೆ ಮಾಡುತ್ತಿದ್ದರು, ತಾಯನ್ನು ಪೀಡಿಸುತ್ತಿದ್ದರು, ನಮ್ಮಿಬ್ಬಂಗಾರಿಯೇ ವಾಡಿಸಿ ಕೊಟ್ಟಿ ರಾಷ್ಟ್ರಿಯಲ್ಲಿ ಪಾಲುಗೊಳ್ಳಲು ಹುಯಿಲು ಮಾಡುತ್ತಿದ್ದರು. ಸುಭೃತಾಯರ ಕೋರೆ ಕನಲಿ ಕೆಂಡವಾಯಿತು. “ನಿಮಗೆ ಬೆಂಕಿ ಬೀಳ. ಆಚೆಗೆ ತೊಲಗಿ” ಎಂದು ಸುಲಭವಾಗಿ ಕೈಗೆ ಸಿಕ್ಕಿದ ಒಬ್ಬ ಹುಡುಗನನ್ನು ಚೆನ್ನಾಗಿ ಹೊಡಿದರು. ಮಕ್ಕಳೆಲ್ಲ ಆಡಿಗೆಯಮನೆ ಹೊಕ್ಕರು. ಆಗ ಶ್ರೀಕಂಠಯ್ಯನವರು ಹೇಳಿದರು :

“ಸುಖ್ಯಾ, ಮಕ್ಕಳು ಏನೇ ಮಾಡಲಿ, ಹೀಗೆ ಬೇದು ಹಾಗೆ ಹೊಡಿಯ ಬಾರದು. ಈಗ ಆನ್ನದ ಮಕ್ಕಳು, ಆಮೇಲೆ ಬಿನ್ನದ ಮಕ್ಕಳು. ಗಂಡು ಮಕ್ಕಳೇ ಹಾಗೆ. ನಿನಗೆ ತಿಳಿಯದು.”

“ಬಿಡಿ ಮಾವಯ್ಯ. ಆದೆಲ್ಲಾ ಪ್ರೇರಕಾಲಕ್ಕಾಯಿತು. ಈಗಿನ ಕಾಲದ ಗಂಡುಮಕ್ಕಳು ತಂಡಿ ಸತ್ತರೆ ಶ್ರಾದ್ಧವನ್ನೂ ಮಾಡುವುದಿಲ್ಲ.”

“ನಿನಗೆ ತಿಳಿಯದು ಸುಖ್ಯಾ. ಅತಿವ್ಯಾಪ್ತಿಯಿಂದ ಬುದ್ಧಿಗಟ್ಟಿ ಮಕ್ಕಳು ಹಾಗೆ ವೊಡಬಹುದು. ಈಗ ನೀನು ಕಷ್ಟದಲ್ಲಿದ್ದೀರಿ. ಇನ್ನು ಮೂರು ನಾಲ್ಕು ವರ್ಷ. ನಿನ್ನ ಹಿರಿಯ ಹುಡುಗ ಕೈಗೆ ಬಂದು, ಕೆಲಸಕ್ಕೆ ಸೇರಿ, ನಿನಗೆ ನೇರವಾದರೆ ಅದಕ್ಕಿಂತ ಇನ್ನೇನು ಬೇಕು? ನಮ್ಮ ಉರಿನಲ್ಲಿ ನಡೆದ ಸಂಗತಿ ಕೇಳಿ. ಆಮೇಲೆ ನಾನು ಹೇಳುವುದು ನಿಜ ಹೌದೇ ಅಲ್ಲವೇ ಎನ್ನುವುದು ನಿನಗೇ ಗೊತ್ತಾಗುತ್ತದೆ. ನೀನೂ ಕೇಳಬೇಕಾದ್ದಯ್ಯ, ಕೇಳಿ” ಎಂದು ಎದ್ದು ಹೊರಡುವುದರಲ್ಲಿದ್ದ ನನ್ನನ್ನೂ ತಡೆದು ಮುಂದಿನ ಸಂಗತಿ ಹೇಳಿದರು.

“ಮಾದಯ್ಯ ನಮ್ಮ ಆಫೀಸಿನ ಜವಾನ. ಮಲ್ಲವ್ಯ ಅವನ ಹೆಂಡತಿ. ನಾಲ್ಕು ಗಂಡುಮಕ್ಕಳು, ಕಡೆಯದು ಬಂದು ಹೆಣ್ಣಿ. ಅವನ ಸಂಬಳ ತಿಂಗಳಿಗೆ ಹನ್ನೆರಡು. ಮನೆಯಲ್ಲಿ ಮುದುಕ ತಂಡಿ ಬೇರೆ. ಐದಾರು ಜನರ ಸಂಸಾರ

ಹೊರೆಯುವುದೆಂದರೆ ಬಾಯಿಮಾತೆ? ಬಹಳ ಕಷ್ಟ ಪಡುತ್ತಿದ್ದ ವ್ಯಾಳೆ. ಹೆಚ್ಚಿನ ಸಂಪಾದನೆಗಾಗಿ ಸೌದೆ ಒಡೆಯುತ್ತಿದ್ದ, ಬಟ್ಟೆ ಒಗೆಯುತ್ತಿದ್ದ, ಸಿಕ್ಕಿದ ಕೈಕೂಲಿ ಯನ್ನೆಲ್ಲ ಮಾಡುತ್ತಿದ್ದ. ಜೊತೆಗೆ ಗಂಡುಮಕ್ಕಳ ವಿದ್ಯಾಭ್ಯಾಸ ಆಗಬೇಕು. ಹಿರಿಯ ಹುಡುಗನಿಗೆ ಲೋವರ್ ಸೆಕಂಡರಿ ಪರೀಕ್ಷೆ ಆದಮೇಲೆ ಅವನ ವಿದ್ಯಾಭ್ಯಾಸ ನಿಲ್ಲಿಸಿ ಕೆಲಸಕ್ಕೆ ಸೇರಿಸಬೇಕೆಂದು ಯೋಜನೆ ಮಾಡಿದ. ‘ಅವನೂ ನಿನ್ನ ಹಾಗೆಯೇ ಜವಾನಿಕೆ ಮಾಡಬೇಕೆ? ಮುಂದಕ್ಕೆ ಓದಿಸು’ ಎಂದದ್ದರೆ ಮೇಲೆ, ಅವನ ವಿದ್ಯಾಭ್ಯಾಸ ಮುಂದುವರಿಸಿದ. ಆದರೆ ಬರುಬರುತ್ತ ತಕ್ಷಣ ತೂಗುವುದೆ ಕಷ್ಟವಾಯಿತು. ನನ್ನನ್ನ ಕೇಳಿದೆ ಅವನು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ; ನನ್ನಲ್ಲಿ ಅವನಿಗೆ ಅದೇನೋ ಅಮೃತಂದು ನಂಬಿಕೆ, ಭಕ್ತಿ. ಅವನ ಹುಡುಗ ಎಸ್.ಎಸ್.ಎಲ್.ಎಸ್. ಪರೀಕ್ಷೆಗೆ ಕುಳಿತುಕೊಳ್ಳಬೇಕಾಗಿತ್ತು; ಆಗ ಅವನಿಗೆ ತುಂಬ ಮುಗ್ಗಿಟ್ಟಾಯಿತು. ಆಗ ನನ್ನ ಸಲಹೆಯ ಮೇರಿಗೆ ಸಾಲಮಾಡಿ ಒಬ್ಬ ಎನ್ನೆಯನ್ನು ಕಟ್ಟಿದ; ಎನ್ನೆ ಕೊಂಡು ಉಳಿದ ಹಣ ಮುಗ ಪರೀಕ್ಷೆಗೆ ಕಟ್ಟಲು ಸಹಾಯವಾಯಿತು. ಮಗನಿಗೆ ಪರೀಕ್ಷೆಯಲ್ಲಿ ಶೇಗ್ರಿಡಿ ಯಾಯಿತು; ಎನ್ನೆ ಇದ್ದಕ್ಕಿದ್ದ ಹಾಗೇ ಸತ್ತುಹೊಯಿತು. ‘ಇದು ಅದೃಷ್ಟ ಎನ್ನಲೋ ದುರದೃಷ್ಟ ಎನ್ನಲೋ’ ಎಂದು ನನ್ನ ಮುಂದೆ ಗೋಳಾಡಿದ. ಪಾಪ, ತಲೆಯ ಮೇಲೆ ಇನ್ನೂರು ರೂಪಾಯಿ ಸಾಲದ ಹೊರೆ ಮಾತ್ರ ಉಳಿಯಿತು! ‘ದೇವರ ಚಿತ್ತ ಕಂಡವರಿಲ್ಲ. ಒಂದು ಕಡೆ ಹಿರಿಯುತ್ತಾನೆ, ಇನ್ನೊಂದು ಕಡೆ ಸುರಿಯುತ್ತಾನೆ. ಎದೆಗೆಡಬೇಡ. ಮಗನನ್ನು ಮುಂದಕ್ಕೆ ಓದಿಸು’ ಎಂದು ಘೃರ್ಜಿಸ್ತೇ ಹೇಳಿದೆ. ‘ನಾನು ಎದೆಗೆಡುವುದಿಲ್ಲ ಸ್ವಾನ್ಯಾಸಿ. ನಮ್ಮಪ್ರಾಯ, ನನ್ನ ಹೆಂಡತಿ ಇಸ್ಪೇಶಿ ಸಾಕು ಅಂತಾರೆ. ನನ್ನ ಕಷ್ಟ ಅವರು ನೋಡಲಾರರು, ಅವರ ಕಷ್ಟ ನಾನು ನೋಡಲಾರೆ. ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೆ ಕೂಡ ಕೈಲಿ ಕಾಸಿಲ್ಲ. ಏನು ಮಾಡಲಿ?’ ಎಂದ. ಅವನು ಹೇಳಿದ್ದ ದಿಟ್ಟ. ನನ್ನ ಗುರುತು ಕಂಡವರಿಂದ ನಾನೇ ಸಾಲ ಕೊಡಿಸಿದೆ. ಕೊಟ್ಟಪ್ಪನ್ನು ಬಡ್ಡಿಗೆ ಜಮಾ ಕಟ್ಟಿ ಕೊಳ್ಳುವ ಹಾಗೆ ಹೇಳುತ್ತೀನೆ ಎಂದು ಮಾಡನಿಗೆ ಭರವಸೆ ಕೊಟ್ಟಿ; ‘ಈ ಉಂಟಿನಲ್ಲಿ ಇಂಟರ್‌ವಿಎಾಡಿಯಟ್ ಕಾಲೇಜು ಇದೆ. ಆದ್ದರಿಂದ ಬಲವಂತ ಮಾಡುತ್ತಿದೇನೆ. ನಿನ್ನ ಮಗನಿಗೆ ಇಂಟರ್‌ವಿಎಾಡಿಯಟ್ ಪರೀಕ್ಷೆಯನ್ನಾದರೂ ಮಾಡಿಸಲೇಬೇಕು’ ಎಂದು ಬಲವಂತಮಾಡಿದೆ. ‘ಅದು ಹೇಗೆ ಮಾಡಿಸ್ತೀರೋ

ನಿನೆ ಮಾಡಿಸಿ ಸ್ವಾಮಿ. ನನ್ನ ಕೈಲಾಗೋದಿಲ್ಲ.’ ಎಂದು ನಿಟ್ಟುಸಿರುಬಿಟ್ಟು. ನಮ್ಮ ಅಮಲಾರರ ಮಕ್ಕಳಿಗೆ ಮನೆಯ ಮೇಷ್ಟ್ ಡೊಬ್ಬರು ಬೇಕಾಗಿದ್ದರು. ಒಬ್ಬರು ಮೇಷ್ಟೆನ್ನು ಗೊತ್ತುಮಾಡಿ ಕೊಡಿ ಎಂದು ನನಗೆ ಹೇಳಿದ್ದರು. ನಾನು ಮಾದಯ್ಯನ ಮಗ ಚಿಕ್ಕಮಾಡಪ್ಪನ ವಿಚಾರವನ್ನು ಸಾಹೇಬರಿಗೆ ತಿಳಿಸಿದೆ. ಅವರೂ ಬ್ರಾಹ್ಮಣೀಶರರೇ; ಆದರೂ ಅವರಿಗೆ ಬ್ರಾಹ್ಮಣ ಮೇಷ್ಟೆ ಬೇಕಾಗಿತ್ತು! ‘ಕಲಿಸುವ ಕೆಲಸಕ್ಕೆ ಬ್ರಾಹ್ಮಣರೇ ಸರಿ’ ಎಂದರು. ‘ಸರಸ್ವತಿ ಒಲಿದ ಮೇಲೆ, ಒಕ್ಕಲಿಗ ಬ್ರಾಹ್ಮಣನಾಗುತ್ತಾನೆ. ಹುಡುಗನನ್ನು ಕೆಲವು ದಿನ ಪರಿಕ್ಷೇಮಾಡಿ’ ಎಂದು ಸಾಹೇಬರನ್ನು ಒ ಸ್ಪಿಸಿ ಚಿಕ್ಕಮಾಡನನ್ನು ಪಾರ ಹೇಳಲು ಗೊತ್ತುಮಾಡಿಕೊಟ್ಟಿ. ಹುಡುಗನಿಗೆ ಆಥ್ರ ಫೀಜೂ ಮಾಫಾಯಿತು. ಅಂದು ಚಿಕ್ಕಮಾಡನ ವಿದ್ಯಾಭ್ಯಾಸ ಮುಂದುವರಿಯಿತು.

“ತಂಬರ್ ಮಾಡಿಯರ್” ಪರಿಕ್ಷೇಗೆ ಕಟ್ಟುವ ಕಾಲ ಬಂತು. ಆಗ ಮಾದಯ್ಯ ಒಂದು ದಿನ ನಮ್ಮ ಮನೆಗೆ ಒಂದು ‘ನಿಮಿಂದ ಒಂದು ಉಪಕಾರ ಆಗಬೇಕಲ್ಲ’ ಎಂದ. ‘ವನು?’ ಎಂದೆ. ‘ಮಗ ಪರಿಕ್ಷೇಗೆ ಕಟ್ಟಬೇಕು. ನಾಳೆಯೇ ಕಡೆಯ ದಿನವಂತೆ’ ಎಂದು ಉದ್ದನೆಯ ಮೋರಿ ಮಾಡಿಕೊಂಡು, ತಲೆಯ ಮೇಲೆ ಕೈಯಿಟ್ಟು ಕುಳತುಬಿಟ್ಟಿ. ನಾನು ಅವನನ್ನೂ ಕರೆದುಕೊಂಡು ಅಲೆದೆ; ಮೂರು ಕಾಸೂ ಹುಟ್ಟಿಲಿಲ್ಲ. ರಾತ್ರಿಯಾಗಿತ್ತು; ‘ದೇವರಿದ್ದಾನೆ, ನೋಡೋಣ. ನಾಳೆ ಬೇಳಗ್ಗೆ ಬಾ’ ಎಂದು ಮಾಡನನ್ನು ಕಳಿಸಿಕೊಟ್ಟಿ.

“ಮಾರನೆಯ ಬೇಳಗ್ಗೆ ನಾನು ಏಳುವುದಕ್ಕೆ ಮೊದಲೇ ಮಾದ ಬಂದು ಸಿಧ್ ನಾಗಿದ್ದು. ‘ಸ್ವಾನ ಮಾಡಿಬಿಡುತ್ತೇನೆ. ಸ್ವಲ್ಪ ಕುಳತುಕೊಣ. ಅಮೇಲೆ ಹೊರಡೋಣ’ ಎಂದೆ. ‘ಎಲ್ಲೂ ಹೊರಡುವುದು ಬೇಕಿಲ್ಲ ಸ್ವಾಮಿ. ಸ್ವಲ್ಪ ನಮ್ಮ ಮನೆ ಕಡೆ ಬಿನ್ನಿ’ ಎಂದ. ‘ವನೋರ್, ಸಮಾಶಾರ?’ ಎಂದೆ. ‘ವನೂ ಇಲ್ಲ. ನಾನು ಕೈಯೊಡ್ಡಿ ತಿರುಗಲಾರೆ. ಮಾರೋಣ ಎಂದರೆ ನನ್ನ ಹೆಂಡಿರ ಕಿವಿ ಓಲೆ ಬಿಟ್ಟರೆ ಇನ್ನೇನೂ ಇಲ್ಲ. ಕೇಳಿದರೆ ಕೊಟ್ಟಾಳೋ ಇಲ್ಲವೋ. ಕೊಡ್ತಾಳೋ ಬಿಡ್ತಾಳೋ, ನನಗನಕ ಕೇಳೋಕೆ ಬಾಯೆ ಬರಲಿಲ್ಲ. ಹೆಂಡರು ಅಂದ್ರೆ ಕತ್ತಿಗೊಂದು ತಾಳ, ಕಿವಿಗೆರಡು ಓಲೆ. ಗಂಡ ಅನ್ನಿಸಿಕೊಂಡೋನು ಅದು ಹೇಗೆ ಕೇಳೋದು ಸ್ವಾಮಿ? ಮಗನ ಪರಿಕ್ಷೇಗೆ ಹಣ ಬೇಕು ಅಂದರೆ ಅವಳಿಗೇನು ಗೊತ್ತಾಗುತ್ತೇ? ಗಂಡ ಎಲ್ಲೋ ಜೂ ಜಾಡ್ತಾನೆ, ಹಾದರ

ಮಾಡ್ತಾನೆ, ಅದಕ್ಕೆ ಓಲೆ ಕೇಳ್ತಾನೆ ಅಂದುಕೊಳ್ತಾಳೆ. ನಿನ್ನ ಮಾತು ಅಂದರೆ ದೇವರ ಮಾತು. ತಪ್ಪು ತಿಳಿದುಕೊಳ್ಳೋದಿಲ್ಲ, ಕೊಟ್ಟು ಕೊಡ್ತಾಳೆ. ಒಂದು ಹೆಚ್ಚೆ ಮನೆ ಕಡೆ ಬಸ್ಯಿ ಸ್ವಾಮಿ' ಎಂದು ಬೇಡಿಕೊಂಡ. ಬೇರೆ ದಾರಿ ಇಲ್ಲದ್ದ ರಿಂದ ಇದೇ ಸರಿ ಎಂದು ನಾನು ಆವನ ಜೋತೆ ಹೊರಟೆ.

"ನಾನೇ ಬಡವ ಎಂದುಕೊಂಡಿದ್ದೆ. ಮಾದನ ಮನೆ, ಆವನ ಮಕ್ಕಳ ಬಟ್ಟಿ ಇವನ್ನೆಲ್ಲ ನೋಡಿ ಬಡತನದ ಆಳ ಎಲ್ಲಿಯವರಿಗೆ ಹೋಗಬಹುದು ಎನ್ನುವುದು ನನಗೆ ಗೊತ್ತಾಯಿತು. ಅಷ್ಟು ಬಡತನವಾದರೂ ಮನೆಯು ಒಪ್ಪು ಓರಣ ನೋಡಿ ನನಗೆ ಸಂತೋಷವಾಯಿತು. ಮನೆಯು ಮುಂದನ್ನು ಒಳಗನ್ನೂ ಚೆನ್ನಾಗಿ ಸಾರಿಸಿ ರಂಗೋಲಿ ಹಾಕಿತ್ತು. ಇದ್ದ ಒಂದೆರಡು ಬಿಂದಿಗೆ ಚೆಂಬು ಗಳು ಕನ್ನಡಿಯ ಹಾಗೆ ಬೆಳಗುತ್ತಿದ್ದವು. ಮಕ್ಕಳ ಬಟ್ಟಿಗಳು ಚಿಂದಿ ಚಿಂದಿ ಯಾದರೂ ಚೋಕ್ಕಟವಾಗಿದ್ದವು. ಇದನ್ನು ನೋಡಿ ನನಗೆ ಮಲ್ಲವ್ವ ಗಂಡ ಮಕ್ಕಳಾಗಿ ಏನು ಬೀಕಾದರೂ ಮಾಡಲು ಸಿದ್ಧ ಎಂದು ತೋರಿ ನನಗೆ ಆವ ಶೋಡನೆ ಮಾತಾಡಲು ಸ್ವಲ್ಪ ಧೈರ್ಯ ಬಂತು. 'ಸ್ವಾಮಿಗಳು ಬಂದಿದ್ದಾರೆ. ಬಾ ಮಲ್ಲಿ' ಎಂದು ಮಾದ ಕರಿದ. ನಾನು ನಿಂತೇ ಇದ್ದೆ; ಮಲ್ಲವ್ವ ಬಂದಳು. ಆವಳು ಉಟ್ಟಿ ಸೀರೆಯಲ್ಲಿ ಸುಮಾರು ನೂರು ಗಂಟೆಗಳು, ಇನ್ನೂರು ತೇವೆಯ ಹೊಲಿಗೆ ಇದ್ದವು. 'ಸ್ವಾಮಿಗಳು ನಿಂತೇ ಇದ್ದಾರಲ್ಲ. ಚಾಪೆ ಇಲ್ಲಿ ಹೋದರೆ ಕಂಬಳೀನಾದರೂ ಹಾಸಬಾರ್ದ' ಎಂದು ಒಂದು ಹರಕಲು ಕಂಬಳ ತಂದು ಹಾಸಿ ನನಗೆ ಕುಳತುಕೊಳ್ಳಹೇಳಿದಳು. 'ಏನು ಬುದ್ಧಿ. ದೇವರು ಬಂದ ಹಾಗೆ ಬಂದಿ' ಎಂದಳು. 'ದೇವರು ಬಂದಿರೊಮು ಕಿತ್ತು ಕೊಳ್ಳೋಽಕೆ, ಕೊಡೊಽಕಲ್ಲ, ಮಲ್ಲಮ್ಮು' ಎಂದೆ. 'ಏನು?' ಎಂದಳು. 'ನೋಡು, ನಿನ್ನ ಮಗ ಪರೀಕ್ಷೆಗೆ ಕಟ್ಟಬೇಕು. ಅದಕ್ಕೆ ಮೂವತ್ತು ರೂಪಾಯಿ ಬೇಕು. ನಿನ್ನ ಗಂಡ ಈಗಾಗಲೇ ಸಾಲಗಾರನಾಗಿದಾನೆ. ಎಲ್ಲಾ ಸಾಲ ಹುಟ್ಟುವುದಿಲ್ಲ. ನಿನ್ನ ಕಿವಿಯ ಓಲೆ ಕೊಟ್ಟರೆ ಮಗ ಪರೀಕ್ಷೆಗೆ ಕಟ್ಟಿ ವ್ಯಾಪ ಮಾಡ್ತಾನೆ. ನಾನು ಬಲವಂತ ಮಾಡುವುದಿಲ್ಲ. ನಿನ್ನ ಗಂಡನಿಗೆ ಓಲೆ ಕೊಟ್ಟೀರೂ?' ಎಂದು ಕೇಳಿದೆ. ಮಲ್ಲವ್ವ ಮರುಮಾತಾಡಲಿಲ್ಲ: ಕಿವಿಗೆ ಕೈಹಾಕಿದಳು; ಓಲೆಗಳನ್ನು ತಿಗೆದು ಕೊಟ್ಟಳು. ಕೊಟ್ಟುದ ಮೇಲೆ ಇಷ್ಟೇ ಹೇಳಿದಳು: "ನಿನ್ನ ಗಂಡನಿಗೆ ಬಸಿ ಬುದ್ಧಿ ಹೇಳ ನನೆನ್ನೂಡಿಯಾ. ನಿನ್ನ ಮೇಲೆ ಈಟಿಂದು ಅಪನಂಬಿಕೆ ಆದರೆ

ಹ್ಯಾಗೆ? ಅವನೇ ಕೇಳಿದ್ದರೆ ನಾನು ಕೊಡ್ತೂ ಇರಲಿಲ್ಲ? ಓಲೆ ಆಲ್ಲ, ಕೆವಿ ಕುಯ್ದುಕೊಡು ಅಂದಿದ್ದೂ ಕೊಡ್ತೂ ಇದ್ದೆ. ನಮಗೋಸ್ತ ಅವರು ಜೀವ ತೆಯ್ತಾ ಇಲ್ಲವು?” ಯಾವ ಜಾತಿಯವರಲ್ಲೇ ಆಗಲಿ, ಎನ್ನು ಇನ್ನ ಹೆಂಡಿರು ಈ ಮಾತು ಹೇಳುವವರು? – ಎಂದು ಆಶ್ಚರ್ಯವಾಯಿತು.

“ ಓಲೆಗೆ ನಲವತ್ತು ರೂಪಾಯಿ ಬೆಲೆ ಬಂತು. ಮೂವತ್ತು ರೂಪಾಯಿ ಪರೀಕ್ಷೆಗೆ ಕೊಡಿಸಿ, ಉಳಿದ ಹತ್ತು ರೂಪಾಯಿಗೆ ಹೆಂಡತಿಗೆ ಎರಡು ಸೀರೆ ತೆಗೆದುಕೊಡುವ ಹಾಗೆ ಮಾಡನಿಗೆ ಹೇಳಿದೆ. ಅವನು ಹಾಗೇ ಮಾಡಿದ.

“ ಚಿಕ್ಕಮಾದ ಪರೀಕ್ಷೆಯಲ್ಲಿ ಪ್ರಾಸು ಮಾಡಿದ. ಅವನ ವಿಧ್ಯ, ಬುದ್ಧಿ, ವಿನಯಗುಣ ಇವನ್ನು ಅರತುಕೊಂಡು ನಮ್ಮ ಸಾಹೇಬರು ಅವನನ್ನು ಮೇಚ್ಚಿ ಕೊಂಡಿದ್ದರು. ಅವರ ಮೇಹನತ್ತಿನಿಂದ ಅವನಿಗೆ ದಿಸ್ತಿಕ್ಕಾ ಆಭೀಸಿನಲ್ಲಿ ಹುದ್ದೆಯೂ ಸಿಕ್ಕಿತು. ಈಗ ಅವನಿಗೆ ನಲವತ್ತು ರೂಪಾಯಿ ಸಂಬಳ. ಕೆಲಸ ದೊರೆತ ಮೇಲೆ ಮೊದಲು ಅವನು ತಾಯಿಗೆ ಒಂದು ಜೊತೆ ಓಲೆ ತಂದು ಕೊಟ್ಟಿ; ತಂದೆ ಮಾಡಿದ್ದ ಸಾಲ ತೀರಿಸಿದ. ಈಗ ತಮ್ಮಂದಿರನ್ನು ಓದಿಸು ವುದಕ್ಕೆ ಸಹಾಯ ಮಾಡುತ್ತಿದ್ದಾನೆ.”

ಶ್ರೀಕಂಠಯ್ಯನವರು ಹೇಳಿದ ಈ ಸಂಗತಿ ಕೇಳಿ ಸುಭೂರಾಯರು ತುಸ ಹೊತ್ತು ಮೌನವಾಗಿದ್ದರು. ಅಮೇಲೆ, “ಹೆತ್ತವರ ಪುಣ್ಯ. ಮುಖ್ಯವಾಗಿ, ಆ ಪತಿವ್ರತಿ ಮಲ್ಲಮ್ಮನ ಪುಣ್ಯ. ನಾವೂ ಆ ಪುಣ್ಯ ಮಾಡಿರಬೇಕಲ್ಲ” ಎಂದರು.

“ ಅದನ್ನು ಕಂಡವರು ಯಾರು? ನಮ್ಮ ಕರ್ತವ್ಯ ನಾವ ಮಾಡಬೇಕು ” ಎಂದರು ಶ್ರೀಕಂಠಯ್ಯನವರು.

ಬಾಳನ್ನು ನಿರುಕ್ತಿಸಿ ನೋಡಿ ಅದರಿಂದ ಪಾಠ ಹೇಳಬಲ್ಲವರಾಗಿದ್ದ ಶ್ರೀಕಂಠಯ್ಯನವರು ಜ್ಞಾನಿಗಳಾಗಿ ತೋರಿದರು ನನಗೆ.

## ಉಗಂಡೆ ನಿಜವಾದರೆ?

ಮೋಹಿನಿ ಸರ್ವಾಲಂಕಾರ ಭೂಷಿತೀಯಾಗಿ ಪತಿಯನ್ನು ಸ್ವಾಗತಿಸಲು ಹಿಡ್ಡಳಾಗಿ ಮನೆಯ ಮುಂಭಾಗದಲ್ಲಿ ನಿಂತಿದ್ದಾಗಿ. ಸರ್ವಾಲಂಕಾರವೆಂದರೆ ಏನೇನೋ ಕಲ್ಪಿಸಿಕೊಳ್ಳಬೇಕಿ, ದಯವಿಟ್ಟು. ಮೋಹಿನಿ ಅಲಂಕಾರ ಪ್ರಯೋದರೂ ಹಡವರಿತು ಸಿಂಗರಿಸಿಕೊಳ್ಳುವ, ಹೆಚ್ಚಿಗೆ ಸಹಜವಾದ ಕಲೆಯಲ್ಲಿ ಸಿದ್ಧಿಯನ್ನು ಪಡೆದವಳು. ಅವಳ ಅಲಂಕಾರ ಅತಿ ಹಿಂದಿನ ಕಾಲದ್ವಾರೆ ಅಲ್ಲ, ಅತಿ ಕುಗಿನ ಕಾಲದ್ವಾರೆ ಅಲ್ಲ. ಅವಳ ಹೆಸರನ್ನು ಕೇಳಿ ಆತ್ಮಧೂನಿಕ ರಮಣೆ ಎಂದು ನಿರ್ವಹಿಸಬಹುದು. ಅದರೆ, ಅವಳು ಹುಟ್ಟಿ ಇಪ್ಪತ್ತೀದು ವರ್ಷ ವಾಗಿದೆ, ನೋಡಿ. ಆದ್ದರಿಂದ, ಹೆಚ್ಚು ಕಡವೆ, ಹತ್ತು ಹದಿನ್ಯೆದು ವರ್ಷಗಳ ಹಿಂದಿನ ಆಚಾರ - ವಿಚಾರ - ಅಲಂಕಾರಗಳ ಮುದ್ರೆ ಅವಳ ಸ್ವರೂಪದಲ್ಲಿ ಅಂಕಿತವಾಗಿದೆ. ಗಳಿಗೆ ಗಳಿಗೆಗೂ ಬದಲಾಗುವ, ಮುಂದುವರಿದ ಕಾಲೀಜು ಕನ್ನಾವಾಟೆಗಳ ಸಿನಿಮಾ ಫ್ಯಾಷನ್‌ನ ಸುಳಗಾಳಿಯ (ಬಿರುಗಾಳಿಯಿಂದು ಕೊಳ್ಳಿ, ಬೇಕಾದರೆ) ಪ್ರಭಾವಕ್ಕೆ ಅವಳನ್ನು ಸಿಲುಕೆಲ್ಲ. ದೈವದತ್ತವಾದ ಸಹಜ ಸೌಂದರ್ಯವೋಂದೇ ಅವಳ ನೋರೆಕ ಗುಣ; ಅಲಂಕಾರವಲ್ಲ. ತಂಡಿ ತಾಯಿ ಅವಳಿಗಿಟ್ಟಿದ್ದ ಹೆಸರು ಸಾರ್ಥಕವಾಗಿದೆ.

ಮಧ್ಯಮವರ್ಗದಲ್ಲಿಯೂ ಅತ್ಯುಂತ ಕೆಳಮಟ್ಟದ ಸಂಸಾರವೋಂದಕ್ಕೆ ಬೀದಿಯಕಡೆಯ ಮುಂಭಾಗಿಲ್ಲನ ಸೌಕರ್ಯ ದೋರಿಯವುದೂ ಅದೃಷ್ಟವೇ! ಮೋಹಿನಿಯ ಗಂಡ ಗೋಪಾಲಕೃಷ್ಣನ ಸ್ನೇಹಿತರು ವೆಂಕಟರಾಯರ ಶ್ರವೇಯಿಂದ, ಅವರ ಮನೆಯ ಒಂದು ಪಕ್ಕದ ಭಾಗವೆಲ್ಲ ಕಡವೆಯ ಬಾಡಿಗೆಗೆ ಇವಂಗೆ ದೊರಕಿತ್ತು.

ಮೋಹಿನಿ ಗೇಟಿನ ಹತ್ತಿರ ನಿಂತಾಗ ಒಳಗಿನಿಂದ ವೆಂಕಟರಾಯರ ಹೆಂಡತಿ, ಸ್ವಾಲಕಾಯದ ಸುಭದ್ರಮ್ಮನವರು, ವುಂದಗನುನದಿಂದ ಬಂದು ಬಳಿ ನಿಂತರು.

“ ಏನಮ್ಮಾ, ನಾನೂ ನಿನ್ನ ಕೂಡ ನಿಂತಿರಬಹುದೋ, ಇಲ್ಲ....”

“ ಇದೇನು ಸುಭದ್ರಮ್ಮನವರೆ, ಹೀಗೆ ಕೇಳುತ್ತೀರಿ ? ನಿಮ್ಮ ಮನೆಯ ಮುಂದೆ ನಿಂತುಕೊಳ್ಳುವುದಕ್ಕೆ ನನ್ನ ಅಪ್ಪಣಿಯಾಗಬೇಕೇ ?”

“ ಹಾಗಲ್ಲಮ್ಮ, ಇನ್ನೊತ್ತು ಒಂದನೆಯ ತಾರೀಕಲ್ಲವೇ ? ಸಂಬಳದ ದಿನ. ಸಿನಿವಾನೋ ಲಾಲಾಬಾಗೋ...ಯಜಮಾನರನ್ನ ಎದುರುಗೊಳ್ಳಲು ಸಿದ್ಧವಾಗಿದೀಯಮ್ಮ, ಅಲಂಕಾರವೂ ನಿತ್ಯಕ್ಷೀಂತ ರವಷ್ಟು ಹೆಚ್ಚಾಗೇ ಇದೇ....”

“ ಅಂಥದೇನೂ ಇಲ್ಲವಲ್ಲ....” ತೆ ಮುಟ್ಟಿಕೊಂಡಳು ಮೋಹಿನಿ, ಮುಗುಳನಗೆ ತುಳುಕಿಸುತ್ತ.

“ ಆಲ್ಲಿ, ಹೆಚ್ಚಿಗೆ ಇರೋದು – ತುರುಬು ಹಾಕಿಕೊಂಡಿದ್ದೀ, ಕನಕಾಂಬರದ ಹೂವಿನ ದಾಡೆ ಮುಡಿದಿದ್ದೀ, ಅದರ ಮೇಲೆ ಒಂದೇ ಒಂದು ರೋಜ ಹೂವು....”

“ ನಿಷ್ವ ಕೊಟ್ಟಿದ್ದೇ....ನಿಮ್ಮ ಮನೆಯ ಗಡದ್ದು....”

“ ಕನಕಾಂಬರ ಕೊಂಡದ್ದು....”

ಇಬ್ಬರೂ ಗೊಳ್ಳಿನೆ ನಕ್ಕರು.

ಅನ್ನ ಹೊತ್ತಿಗೆ, ಕಾಲೇಜಿನಿಂದ ಆಗತಾನೇ ಹಿಂದಿರುಗಿದ್ದ ಲೀಲಾವತಿ – ಸುಭದ್ರಮ್ಮನವರ ಮಗಳು, ಗುಬ್ಬಿಳಸುವ ಪಾರಿವಾಳದಂತೆ ವೈಯಾರದಿಂದ ಮನೆಯೋಳಕ್ಕೆ ಹೋದಳು.

ಆವಳನ್ನೇ ಹಿಂಬಾಲಿಸುತ್ತಿದ್ದ ಇಬ್ಬರು ಮೂವರು ಯುವಕರು, ತಮ್ಮ ದೃಷ್ಟಿಯನ್ನೂ ಅವಳ ಹಿಂದೆಯೇ ಅಟ್ಟಿ, ಅವಳು ಕಣ್ಣರೆಯಾದ ಮೇಲೆ ಅದನ್ನು ಕ್ರೊಂಬಿ ಮೋಹಿಸಿಯ ಮೇಲೂ ಕರಿಯಬಿಟ್ಟಿ, ಮನಸ್ಸಿಲ್ಲದ ಮನಸ್ಸಿನಿಂದ ಮುಂದುವರಿದರು.

ಎರಡು ಕ್ರಿಂಬಿ ಬಿಟ್ಟಿ, ಅವರ ಹಿಂದೆಯೇ ಇನ್ನೊಬ್ಬರು – ಜರಿಯ ಪೇಟ ಧರಿಸಿದ್ದ ಸಂಭಾವಿತರು – ಈ ಬೀದಿಗೆ ಅಪರಿಚಿತರು – ಮೋಹಿನಿಯನ್ನು ದುರುಗುಟ್ಟಿ ನೋಡಿಯೂ ತೃಪ್ತರಾಗದೆ ಹಿಂತಿರುಗಿ ಹಿಂತಿರುಗಿ ನೋಡ ನೋಡುತ್ತ ಮುಂದುವರಿದರು.

“ ಅಲ್ಲ, ಹುಡುಗರು ಮುದುಕರು ಎಲ್ಲಾ ಒಂದೇ ಆದರಲ್ಲಾ ಅಂದೇ ! ಅದು ಹೇಗೆ ನಮ್ಮನ್ನು ದುರುಗುಟ್ಟಿಕೊಂಡು ನೋಡುತ್ತ ಹೋದರು ಅಂತಿರಿ ?”

“ ಹುಡುಗರು ಮುದುಕರೇನು, ಗಂಡು ಜಾತೀನೆ ಹಾಗೆ ಕಣಮ್ಮ.

ಮನೇಲಿ ಮುತ್ತಿನಂಥ ಹೆಂಡತಿ ಇದ್ದರೂ ಕಂಡ ಕಂಡ ಹೆಚ್ಚಿಗೆಲ್ಲಾ ಕಣ್ಣ  
ಹಾಕ್ಕಾರೆ. ಅವಕಾಶ ಸಿಕ್ಕಿದರೆ ಕೆಡಿಸೋರೂ ಹೇಸೋದಿಲ್ಲ. ಧಳಕು ಪಳಕು  
ಇಲ್ಲದ ನಿನ್ನನ್ನೇ ಹೀಗೆ ನೋಡಿದರಲ್ಲಾ, ನಮ್ಮ ಲೀಲಾ ಅಂಥವರನ್ನ ಅವಕಾಶ  
ಸಿಕ್ಕಿದರೆ ನುಂಗೇ ಬಿಡುತ್ತಾರೆ. ಹೀಗೆ ಹೇರಿಬೇಡನೇ ಅಂತ ಬಡುಕೊಳ್ಳು  
ತಾನೇ ಇರುತ್ತಿನಿ, ಅವಳು ಕೇಳೋದಿಲ್ಲ.”

“ ನಿವ್ವ ಹೇಳೋದು ನಾನು ಒಷ್ಟೊಽದಿಲ್ಲ ಅಂದ್ರೆ.”

“ ನಿನೇನೂ ಮನಸ್ಸಿನಲ್ಲಿ ನೂಂದು ಕೊಳ್ಳಬೇಡಾ ಅವ್ಯಾ. ಅಲಂಕಾರನೇ ಮಾಡಿಕೊಳ್ಳಬಾರದು ಅಂತ ಅಲ್ಲ, ನಾನು ಹೇಳಿದ್ದು. ಹೆಂಗಸು  
ಎಷ್ಟೇ ರೂಪವಂತಿಳಾದರೂ ಅಲ್ಲ ಸ್ವಲ್ಪ ಅಲಂಕಾರ ಮಾಡಿಕೊಳ್ಳದೆ ಹೋಡರೆ  
ಗಂಡನ ಮನಸ್ಸನ್ನು ಒಲಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಹುಚ್ಚು ಅಲಂಕಾರ  
ಬೇಡ ಅಂತ ನಾನು ಲೀಲಾಗೆ ಹೇಳುವುದು....”

“ ಅಲಂಕಾರದ ವಿಚಾರ ಅಲ್ಲ ನನ್ನ ಮನಸ್ಸಿನಲ್ಲಿರುವುದು. ಅದೇನೋ ಎಲ್ಲಾ ಗಂಡಸರೂ ಒಂದೇ ಎಂದಿರಲ್ಲ, ಅದನ್ನು ನಾನು ಒಪ್ಪುವುದಿಲ್ಲ.”

“ ಎಲ್ಲರೂ ನಿನ್ನ ಯಜಮಾನರ ಹಾಗೇ ಇರುತ್ತಾರೆಯೇ ತಾಯಿ? ಮುಚ್ಚು ಮರೆ ಏನು, ನನ್ನ ಯಜಮಾನರೇ ಮೂವತ್ತುರ ಪ್ರಾಯದಲ್ಲಿ....ಸರಿ,  
ಸರಿ....ಅದನ್ನು ಹೇಳುತ್ತಾ ಹೋಡರೆ ಅದೇ ಒಂದು ಕಥೆ. ಒಟ್ಟಿನವೇಲೆ  
ಹೆಂಡತಿಯಾದೋಳು ತುಂಬಾ ಎಚ್ಚರಿಕೆಯಾಗಿರಬೇಕು. ಗೋತ್ತಾಗದ ಹಾಗೆ  
ಗಂಡನ ವೇಲೆ ಹತೋಟಿ ಒಟ್ಟಿಕೊಳ್ಳಬೇಕು. ನಗುನಗುತಾನೇ ನಡತೇನ  
ಪರಿಕ್ಷೇ ಮಾಡುತ್ತಿರಬೇಕು. ನಿನಗೆ ಹೇಳಿಕೊಡಬೇಕೇ ತಾಯಿ? ನೀನು  
ಬುದ್ಧಿವಂತಿ. ಗಂಡನಿಗೆ ಅದೇನೋ ಮಂತ್ರ ಹಾಕಬಿಟ್ಟಿದ್ದಿ. ಕಚೇರಿ ಬಿಟ್ಟ  
ಕೂಡಲೇ ಆತ್ಮಲಾಗಿ ಇತ್ತಲಾಗಿ ಸುಳಯದೆ ನೇರವಾಗಿ ಮನಿಗೆ ಒಂದು  
ಬಿಡುತ್ತಾರೆ, ಆ ರುಗಂಟಿ ಹೊತ್ತಿಗೆ....ಸರಿ, ನಾನಿನ್ನು ಬರ್ತಿನಿ. ನಿನ್ನ  
ಯಜಮಾನರನ್ನು ಎದುರುಗೊಳಿಸುಳು ನೀನು ತಾನೇ, ನಾನೆಲ್ಲವಲ್ಲ” ಎಂದು  
ಸುಭದ್ರಮ್ಮನವರು ನಗುನಗುತ್ತ ಒಳಕ್ಕೆ ನಡೆದರು.

ಸುಭದ್ರಮ್ಮನವರು ಹೇಳಿದಂತೆ ಗೋಪಾಲಕೃಷ್ಣ ನಿತ್ಯ ಸಾಧಾರಣವಾಗಿ  
ಆರು ಗಂಟಿಯ ಹೊತ್ತಿಗೆ ಮನಿಗೆ ಒಂದುಬಿಡುತ್ತಿದ್ದ. ಆದರೆ, ಹೋಹಿನಿ  
ನಿತ್ಯವೂ ಆ ಹೊತ್ತಿಗೆ ಮನೆಯ ಮುಂದೆ ಇಂದಿನ ಹಾಗೆ ಗಂಡನ ಆಗಮನ

ನಿರೀಕ್ಷೆಯಲ್ಲಿ ನಿಂತಿರುತ್ತಿರಲಿಲ್ಲ. ಸಿನಿಮಾಕ್ಷೋೇ ಲಾಲ್ ಬಾಗಿಗೋೇ ಮತ್ತೆಲ್ಲಿ ಗಾದರೋ ಇಬ್ಬರೂ ಹೋಗುವುದೆಂದು ವೊದಲೇ ಏಪಾರ್ಫಡಾಗಿದ್ದ ದಿನಗಳಲ್ಲಿ ಮಾತ್ರ ಅವಳು ಹೀಗೆ ಸರ್ವಸಿದ್ಧಿ ಕಾಗಿ ನಿಂತಿರುತ್ತಿದ್ದಳು. ಗಂಡನನ್ನು ಎದುರು ಗೊಳ್ಳಬೇಕೆಂಬ ಕಾತುರಕ್ಕಿಂತ ಹೆಚ್ಚಾಗಿ ಹೊರಕ್ಕೆ ಹೊರಡಬೇಕೆಂಬ ಆಶ್ವರವೇ ಕಾರಣ, ಅವಳು ಹಾಗೆ ಬೀದಿಯ ಬಾಗಿಲಲ್ಲಿ ನಿಲ್ಲಲು.

ಆರಾಯಿತು, ಆರೂವರೆಯೂ ಆಯಿತು. ಎದುರು ಸಾಲಿನ ಎರಡು ಮೂರು ಮುಹಡಿಯ ಮನೆಗಳ ಮೇಲೆ ಪಸರಿಸಿದ್ದ ಮುಳುಗುವ ಸೂರ್ಯನ ಹೊಂಬೆಳಕು ಕೆಂಬೆಳಕಾಗಿ, ಕಣ್ಣಿನುಚ್ಚಿ ಬಿಡುವಷ್ಟರಲ್ಲಿ ಅದೂ ಮಾಸಿ, ಕಾವಳ ಮುಸುಕೆಳಿಡಿತು. ಗೋವಳಗು ತಮ್ಮ ಗಿರಾಕಿಗಳ ಮನೆಗೆ ಹಾಲು ಕರೆದು ಹಸುಗಳನ್ನು ಹಿಂದಕ್ಕೆ ಹೊಡಿದುಕೊಂಡು ಹೋಗುತ್ತಿದ್ದರು. ವೋಹಿನಿಯ ಮನೆಯ ಕವಾಡಿಗನೂ ಹಾಲು ತಂದನು. ವೋಹಿನಿ ಒಳಕ್ಕೆ ಹೋಗಿ ಪಾತ್ರೆ ತಂದು, ಹಾಲು ಹಾಕಿಸಿಕೊಂಡು, ಮತ್ತೆ ಒಳಕ್ಕೆ ಹೋದಳು. ಒಳ್ಳೆಯದೇ ಆಯಿತು, ಕಾಫಿಗೆ ಹೊಸ ಹಾಲೇ ಹಾಕಿದರಾಯಿತು, ಎಂದು ಕೊಂಡಳು.

ಕತ್ತಲೆಯ ತೆರೆ ಇಳಿಯಿತು. ಬೀದಿಯ ದೀಪಗಳೂ ಹೊತ್ತಿ ಕೊಂಡುವು.

ಅಗಿಷ್ಟುಕೆಯ ಕೆಂಡ ಕಳಲಿಹೋಗಿ, ತಣ್ಣಿಗಾಗಿ, ಅದರ ಮೇಲೆ ಮುಚ್ಚಿ ಇರಿಸಿದ್ದ ಕಾಫಿಯ ದಿಕಾಕ್ಕನ್ನೂ ತಣ್ಣಿಗಾಗಿತ್ತು. ಏದೂ ಮುಕ್ಕುಲರ ಹೊತ್ತಿಗೆ ಕರಿದು ಮುಗಿಸಿದ್ದ ಬೋಂದವಂತೂ ಆರಿಹೋಗಿ ಮತ್ತು ಗಾಗಿತ್ತು. ವೋಹಿನಿ ಮತ್ತೆ ಹೊಸದಾಗಿ ಕೆಂಡ ಮಾಡಿದಳು, ಅದರ ಮೇಲೆ ಹಾಲು ಕಾಯಲಿಟ್ಟಿಳು; ಮುಂದುಗಡೆಯ ಕೋಣೆಯಲ್ಲಿ ( ಗೋವಾಲಕ್ಕಣ್ಣನ ಡ್ರಾಯಿಂಗ್ ರಾಮ್ ) ದೀಪದ ಸ್ವಿಚ್ ಹಾಕಿ, ಕುಚ್ಚಿಯ ಮೇಲೆ ಕುಳಿತು, ಆಗತಾನೆ ಬಂದಿದ್ದ ‘ತಾಯಿನಾಡು’ವನ್ನು ಕೈಗೆ ತೆಗೆದುಕೊಂಡಳು.

ರಾಜಕೀಯದ ಸುಧಿಗಳಲ್ಲಿ ಆಸಕ್ತಿಯಿಲ್ಲ. ಯಾರದ್ದೋೇ ಕೊಳೆ; ಯಾರದ್ದೋೇ ಆತ್ಮಹತ್ಯೆ; ಯಾವುದೋೇ ಕನ್ನಾಪಹಾರ ವೊಕದ್ದವೆ; ಯಾರೋ ಗಣ್ಯವ್ಯಕ್ತಿಗಳು.....ಯಾವಳ ಮಾನಸಭಂಗವನ್ನೋೇ ಮಾಡ ಪ್ರಯತ್ನಿಸಿ..... ಸುಭದ್ರಮ್ಮನವರು ಹೇಳಿದ್ದ ದಿಟ್ಟ....ಗಂಡು ಜಾತಿಯೇ ಹೀಗೆ....

ಇಷ್ಟ ಹೊರತು, ಪತ್ರಿಕೆಯಲ್ಲಿ ಏನೂ ಸ್ವಾರಸ್ಯವಿಲ್ಲ....ಅವರು ಯಾಕೆ

ಇನ್ನೂ ಬರಲಿಲ್ಲ ? ಸಂಬಳ ಬರಲಿಲ್ಲವೆ ? ಅದರೂ, ಮನೆಗೆ ತಡ ಎಂದರೂ ಏಳು ಗಂಟೆಯ ಹೊತ್ತಿಗಾದರೂ ಬರಬೇಕಾಗಿತ್ತಲ್ಲ ? ಒಬ್ಬರೇ ಸಿನಿಮಾಕ್ಕೆ ಹೋಗಿಬಿಟ್ಟಿದ್ದಾದ್ದರೋ ? ತೀರ ವೋದಲು ಹಾಗೆ ಮಾಡುತ್ತಿದ್ದ ದುಂಟು ; ಈಚೆಗೆ ಇಲ್ಲವಲ್ಲ ? ದಾರಿಯಲ್ಲಿ ಯಾರಾದರೂ ಸ್ನೇಹಿತರು ಸಿಕ್ಕಿ, ಅವರೊಂದಿಗೆ ಎಲ್ಲಾದರೂ ಹೋಗಿದ್ದಾದ್ದರೋ ? ಯಾಕೆ ಬರಲಿಲ್ಲ ?

ಹಾಲು ಉಕ್ಕೆ ಸುರಿದ ವಾಸನೆ ಸುತ್ತಿಕೊಂಡಿತು. ವೋಹಿನಿ ಅಡಿಗೆ ಮನೆಗೆ ಹೋಗಿ ಸಿರೆಯ ತುದಿಯಿಂದ ಶಾದ ಹಾಲಿನ ಪಾತ್ರೆಯನ್ನು ಹಿಡಿದೆತ್ತಿ ಕೆಳಕ್ಕೆ ಲಿಸಿದಳು. ಕರಿದಿಟ್ಟ ತಣ್ಣಿಗಾಗಿದ್ದ ಚೋಂಡ, ಆರಿಹೋಗಿದ್ದ ಕಾಫಿಯ ದಿಕಾಕ್ಷೇನ - ವೋಹಿನಿಯನ್ನು ಅಣಕಿಸತ್ತೊಡಗಿದ್ದನು. ಅವ್ಯಕ್ತವಾಗಿ ಅಡಗಿದ್ದ ಅವಳ ನಿರಾಶೆಯ ಭಾವನೆಯನ್ನು ಅವು ಕೆರಳಿಸಿದ್ದವು ; ನಿರಾಶೆಯಿಂದ ಅಸಮಾಧಾನವಾಯಿತು ; ಅಸಮಾಧಾನ ಕೋಪಕ್ಕೆ ಅಹ್ವಾನ ಕೊಟ್ಟಿತು ; ಕೋಪ, ವೋದಲೇ ಹಸಿದು ಚುರುಚುರುಗುಟ್ಟುತ್ತಿದ್ದ ಜೊಟಿಗೆ ಕಿಚ್ಚಿಕ್ಕಿತು. ‘ಆಗಲಿ, ಇವರಿಗೆ ಇದೇ ಶಿಕ್ಕೆ’ ಎಂದು ಎರಡು ಚೋಂಡಗಳನ್ನು ಬಾಯಿಗೆ ಹಾಕಿಕೊಂಡಳು. ಡಿಕಾಕ್ಷೇನ್ನನ್ನು ಬಿಸಿ ಮಾಡಿಕೊಂಡು ಬಿಸಿ ಹಾಲನ್ನು ಬೆರಸಿ ಕೊಂಡು, ತನ್ನ ಪಾಲಿನ ಕಾಫಿಯನ್ನು ಕುಡಿದೇ ಬಿಟ್ಟಿಳು ! ಮತ್ತೀನು ಮಾಡುವುದು ? ತನ್ನನ್ನು ನಿರಾಶಿಗೊಳಿಸಿದ ಅವರಿಗೆ ಇದೇ ಶಿಕ್ಕೆ !

ಮುಲಗುವ ಕೋಣಿಗೆ ಬಂದಳು ವೋಹಿನಿ. ದೀಪದ ಸ್ವಿಚ್ ಹಾಕಿ, ಸುತ್ತಿರಿಸಿದ್ದ ತನ್ನ ಹಾಸಿಗೆಗೆ ಒರಿ ಮುಲಗಿದಳು.

— ಸಂಸಾರ ಹೂಡಿದ ಹೊಸತರಲ್ಲಿ ತಾವು ಹೋದಾಗಲೆಲ್ಲ ನನ್ನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲವಲ್ಲ ? ಅವರು ಹತ್ತು ಸಿನಿಮಾಕ್ಕೆ ಹೋದ ಕಡೆ ನನ್ನನ್ನು ಒಂದಕ್ಕೊಂಡು ಕರೆದುಕೊಂಡು ಹೋಗುತ್ತಿದ್ದರು. ವಾಕಿಂಗ್ ಎನ್ನುವುದು ಇರಲೇ ಇಲ್ಲ. ಮನೆಗೆ ಹೋತ್ತಾಗಿಯೇ ಬರುತ್ತಿದ್ದರು. ಯಾಕೆ ಹೋತ್ತಾಗಿ ಬರುತ್ತಿರಿ ಎಂದು ನಾನೂ ಆ ಕ್ಕೇಂಷಿ ಸುತ್ತಿರಲಿಲ್ಲ. ಎಂದಾದರೂ ಒಂದು ದಿನ ಕೇಳಿದಾಗ, ಸ್ನೇಹಿತರ ಜೊತೆ ಹರಟಿ ಹೊಡಿಯುತ್ತ ಕುಳತುಬಿಟ್ಟಿದ್ದೆ ಎಂದುಬಿಡುತ್ತಿದ್ದರು.... ಇವೊತ್ತು ಸಿನಿಮಾಕ್ಕೆ ಹೋಗುವುದು ಅಂತ ಏದು ಗಂಟೆಯ ಹೊತ್ತಿಗೇ ಆನ್ನ ಸಾರು ಮಾಡಿಟ್ಟಿದ್ದಾಯಿತು. ಎಲ್ಲ ಆರ ಆಕ್ಷತೆಯಾಗಿರುತ್ತಿ.... ನಾಲ್ಕು ಸಂಡಿಗೆಯಾದರೂ ಕರಿದಿಡಲೆ, ಬಿಸಿ

ಬಿಸಿಯಾಗಿ, ಅವರು ಬರುವ ಹೊತ್ತಿಗೆ?....ಇಲ್ಲ, ಇಲ್ಲ; ಇವೆತ್ತು ನನ್ನನ್ನು ಸಿಸಿಮಾಕೈ ಕರೆದುಕೊಂಡು ಹೋಗದೇ ಇದ್ದದ್ದಕ್ಕೆ ಅವರಿಗೆ ತಂಗಳು ಚೋಂಡ ಶಿಕ್ಕೆ! ಹ್ಯಾ ಹ್ಯಾ ಹ್ಯಾ! ಅವರದನ್ನು ಬಾಯಿಗೆ ಹಾಕಿಕೊಂಡಾಗ, ತಣ್ಣನೆ ಕಪ್ಪೆ ತಿಂದ ಹಾಗೆ ಅಂತ ಹಾಸ್ಯ ಮಾಡುತ್ತಿನಿ, ಇರಲಿ....ಆಥವಾ ಹರಟಿ....ಸಂಬಳ ಬಂದೇ ಇಲ್ಲ ಅಂತ ಕಾಣತ್ತೆ....ಈಚಿಗೆ ಅವರು ನನ್ನ ಕೂಡ ಸುಳ್ಳ ಹೇಳುತ್ತಾ ಇಲ್ಲವಲ್ಲ? ಸಂಬಳ ಬರದೆ ಹೋದರೆ ನೇರವಾಗಿ ಮನೆಗೆ ಬಂದುಬಿಡಬಾರದೆ? ಸುಭದ್ರಮೃಷಣವರು ಹೇಳಿದ್ದು ನಿಜ ಅಂತ ಕಾಣತ್ತೆ....ಗಂಡಸರೆಲ್ಲಾ ಒಂದೇ....

—ಭೀ, ಭೀ! ಎಂದಿಗೂ ಇಲ್ಲ....

—ನನ್ನ ಯಜವಾನರು ಹಾಗಲ್ಲಿ....

—ಮಾಡಿದ ತಪ್ಪನ್ನೆಲ್ಲಾ ಒಪ್ಪಿಕೊಂಡುಬಿಟ್ಟಿದಾರೆ....

x                    x                    x                    x

“ ಮೋಹಿನಿ, ನಿನ್ನನ್ನು ಮದನೆಯಾದ್ದು ನಿನ್ನ ರೂಪಿಗೊಸ್ಯಾರ, ನಿನ್ನ ರೂಪು ಕಣ್ಣ ಮೂಗು ಕೆನ್ನೆ ಕಿವಿ (....ಧೂ, ನಾಚಿಕೆ ಇಲ್ಲದೆ ಏನೇನೋ ಹೇಳಿದರು....) ....ನನ್ನ ಕನ್ನಡ ಪಂಡಿತರು ಇನ್ನೂ ಏನೋ ಹೇಳುತ್ತಾ ಇದ್ದರು, ಲಾವಣ್ಯ ಅಂತ. ರೂಪಿದ್ದರೂ ಲಾವಣ್ಯ ಇಲ್ಲದೆ ಇರಬಹುದು. ನಿನ್ನಲ್ಲಿ ರೂಪ ಲಾವಣ್ಯ ಎರಡೂ ಇದೆ....ನಿನ್ನಮ್ಮೆ ಯಾರೂ ನನ್ನನ್ನು....”

“ ನನ್ನಮ್ಮೆ ಯಾರೂ? ಇದೇನೂ ಅಂದೆ? ಹಾಗಾದರೆ ಯಾರ ಯಾರ ಸಂಗ ಬೆಳಸಿದ್ದಿರಿ ಅಂದೆ?”

“ ಯಾರ ಸಂಗಾನೂ ಬೆಳಸಿರಲಿಲ್ಲ. ನೀನೇ ನನ್ನ ಮೊದಲ ಕಡೆಯ ವರಿಗಳು, ಜೀವನ ಸಂಗಾತಿ.”

“ ‘ನಿನ್ನಮ್ಮೆ ಯಾರೂ ನನ್ನನ್ನು’....ಇದಕ್ಕೆ ನಿಮ್ಮ ಕನ್ನಡ ಪಂಡಿತರು ಅದೇನು ವಾಯಾಖ್ಯಾನ ಮಾಡುತ್ತಾ ಇದ್ದರೋ?”

“ ನಿನ್ನ ವಾಯಾಖ್ಯಾನ ಏನು?”

“ ಏನೇ? ನನ್ನ ಕೈಹಿಡಿಯೋಕೆ ಮುಂಚೆ ನೆರೆಮನೆ ಹುಡುಗಿಯದೋ ಕಾಲೇಜು ಕನ್ನೆಯದೋ ಕೈಯನ್ನು ಹಿಡಿದಿದ್ದಿರಿ ಅಂತ.”

“ ಹೋಡು, ನಿನ್ನಲ್ಲಿ ಮುಚ್ಚುಮರೆಯೇನು? ಕಾಲೇಜಿನ ಕನ್ನೆಯೋಬ್ಬ ಜೋಂಡಿಗೆ ಮಾತಾಡುವ ಮ್ಮೆ ಸ್ನೇಹ ಬೆಳಸಿದ್ದಂಟು. ನಾನು ಅಂದು ಇಂದು

ಅಡಿದ ಆ ಮಾತು ಈ ಮಾತುಗಳ ಪ್ರಕ್ರಿಯೆ ಸ್ಥಿತಿ ಅನೇಕೋ ಮಾತಿನ ಮುಶ್ಚಿ  
ಒಂದಿತ್ತು.....

“ ಎಲ್ಲಾ ಥೋರಿಗಿ ! ಮುಶ್ಚಿನ ಮಾತೆ ಇರಲಿಲ್ಲವೋ ?”

“ ಇಲ್ಲ, ಆ ವಿಚಾರದಲ್ಲಿ ಮಾತು ಏನೂ ಇರಲಿಲ್ಲ.”

“ ಮಾತಿರಲ್ಲಿ....ಆದರೆ.....”

“ ನೋಡು, ಸುಳ್ಳು ಯಾಕೆ ಹೇಳಲಿ ? ಅದೆಲ್ಲಾ ಬೇರೆ ಇನ್ನೊಬ್ಬರಿಗೆ  
ಅರ್ಥಿತವಾಗಿತ್ತು.”

“ ತ್ವಾ ! ಏನೂ ಅಂದ್ರೆ ಇದು ! ಎಲ್ಲಾ ನನಗೇ ವಿಾಸಲು ಅಂತ  
ಹೇಳಿದಿರಿ ?”

“ ಮಂದುವೇಯಾದ ಮೇಲೆ ಎಲ್ಲಾ ನಿನಗೇ ವಿಾಸಲು. ದೇವರಿಗೆ ಅಂತ  
ಮಾಡಿದ ವಿಾಸಲು ಸ್ವೇಚ್ಛಾನ ಮಕ್ಕಳು ಸ್ವಲ್ಪ ಎಗರಿಸಿಕೊಂಡು ತಿಂದರೆ,  
ಷಾಮ ವರ್ಷದೊಳಗಿನ ಮಕ್ಕಳು ದೇವರ ಸಮಾನ, ಅದಕ್ಕೆ ಕಟ್ಟಿಲ್ಲ ಅನ್ನವು  
ದಿಲ್ಲವೆ ಹಾಗೆ....ಮಂದುವೇಗೆ ಮುಂಚಿ....ಸ್ವಲ್ಪ ರುಚಿ ನೋಡಿದೆ....ಆ ಪದದ  
ಸವಿಯನ್ನು....ಅವ್ಯೇ. ಅದೂ ಯಾರ ಬಳಿ ? ಹೆಚ್ಚು ಕಡವೆ ನನಗೆ ಅಂತಲೇ  
ವಿಾಸಲಾಗಿದ್ದ ನನ್ನ ಸೋದರ ಮಾವನ ಮಗಳು. ಆದರಲ್ಲೇನು ದೋಷ ?  
ಜೊತೆಯಲ್ಲೀ ಬೆಳಿದ ಹುಡುಗಿ....ಸಿನ್ನೆಷ್ಟು ಚೆನ್ನೆಲ್ಲ ಅಂತ ಇಟ್ಟುಕೊಂಡಿಲ್ಲದೆ  
ಇರೋದು, ಮಂಡಿ ಅಂತ ಮುದ್ದು ಹೆಚ್ಚೋ ದಿಲ್ಲ ; ಸಂಬಂಧ ಅಂತ  
ಸಾಂದರ್ಭ ಹೆಚ್ಚೋದಿಲ್ಲ....ರುಚಿಯೇನೋ ನೋಡಿದೆ, ದಿಟ. ಪ್ರಯೋ  
ಜನವೇನು ? ಕದ್ದುತ್ತಿದ ಸ್ವೇಚ್ಛಾದಲ್ಲಿ ಕಲ್ಲು ಸಿಕ್ಕು ಉಗಳೋ ಹಾಗಾಯಿತ್ತು.  
ನನ್ನ ರೋಮಾನ್ನ ಎಲ್ಲ ಇವ್ವಕ್ಕೆ ಆಯ್ದೆರು. ಆಮೇಲೆ ನೀನು – ನೋಹಿನಿ,  
ನನ್ನ ಮನವೋಹಿನಿ, ಹೃದಯ ನೋಹಿನಿ....”

\* \* \* \*

“ ಸಾಕೂ ಅಂದ್ರೆ ನಿಮ್ಮ ಸ್ತುತಿಪಾಠ. ನಿತ್ಯ ಇವ್ವರಲ್ಲಿ ತೃಪ್ತಿಪಡಿಸುತ್ತಾ  
ಇದ್ದಿರೆ. ನಿಮ್ಮಾಙ್ಗಳೂ ಹೇಳಿ, ಇವೊತ್ತು ಸಿನಿಮಾಕ್ಕೆ ಡೋಗಿದ್ದಿರೋ  
ಇಲ್ಲವೋ ?”

“ ನೀನು ಆಣಿ ಇದು ಅಂತಿಯ. ಆಲ್ಲೇ ಇಟ್ಟು ಬಂದೆ – ಒಂಬತ್ತುಷ್ಟೆ  
ಪ್ಲಸ್ ಒಂದೂ ಶಾಲಾಷೆ ಪ್ಲಸ್ ಆಧಾರಣೆ ಈಕ್ವಲ್ಸ್ ಹತ್ತು ಮುಕ್ಕಾಲಾಣೆ.”

“ ಹಿಕೇಟು ಪ್ಲಾಸ್...”

“ ಉಳಿದದ್ದೆ ಲ್ಲಾ ಉಹೆಗೆ ಬಿಡೋಡೆ ಕ್ಷೇಮ, ಸಿನಿಮಾದಲ್ಲಿ ನಡೆಯೋ ಹಾಗೆ.”

“ ಏನು, ಅಲ್ಲಿ ನಡೆಯೋದು ?”

“ ಇದು....”

.....

“ ಫೂ, ಹೊಗೀಂದ್ರೆ....”

“ ....ತಿಳೀತೆ ”

“ ತಿಳೀತು.... ಇವೊತ್ತು....ಹಾಳು ದುನಾರ್ತ....”

“ ಎಲಾ, ಕಡೆಗೂ ಅಥಾರಣ ಒಂದೂ ಕಾಲಾಣಯನ್ನು ಕಾಪಾಡಲ್ಲಿವಲ್ಲ....ಸಾಬರ ಗಡ್ಡುಕ್ಕೆ ಸೀಗೆಕಾಯಿ ಬೇರೆ ಅಂದ ಹಾಗೆ....ಇನ್ನು ಮೇಲೆ ಬೀಡಾ ವಜ್ಜಾ.”

“ ಬೀಡಿನೂ ವಜ್ಜಾ ಮಾಡಬಿಡಿ ಮತ್ತೆ.”

“ ಬೀಡಿ ಅಲ್ಲವೇ. ಅವಮಾನ ಮಾಡಬೇಡ. ಸಿಗರೇಟು.... Gold Flake....”

“ ಯಾವುದೋ ಒಂದು, ಸುಡೋ ಹೆಸರು.”

“ ಸುಡೋದೇ ತಾನೇ....ಅವರೂಪಕ್ಕೆ....ಸಿನಿಮಾಕ್ಕೆ ಒಂಟಿ ಯಾಗಿ ಹೋದಾಗ ಮಾತ್ರ....”

“ ಅವರೂಪಕ್ಕೆ ತಾನೇ....ಹಾಗಾದರೆ ಬಿಟ್ಟೇ ಬಿಡಿ....” .

“ ಸ್ವಲ್ಪ ಕವ್ಯ....”

“ ಹಾಗಾದರೆ ನಿಮಗೂ ಸ್ವಲ್ಪ ನಷ್ಟ.” .

“ ಏನೂ....?”

“ ಅದು....”

“ ಅದಲ್ಲಿ....ಇದು....”

.....

“ ....ಯಾಕೆ, ಫೂ ಅನ್ನಲಿಲ್ಲ.”

—ಅಂತೂ ಒಂದಕ್ಕೆ ಎರಡು ಗಿಟ್ಟಿಸಿದರು, ಅವೊತ್ತು. ಗಂಡಸರಿಗೆ ನಾಚಿಕೆಯೇನೋ ಇಲ್ಲ....ಆದರೆ, ಅವರು....

x                    x                    x                    x

—ಸುಭದ್ರಮೃನೋರು ಹೇಳಿದ ಹಾಗಿ.....ನಡಸ್ತುನೇ ಇದೀನಿ— ಸ್ವಲ್ಪ ಅಂಕೆ, ಸ್ವಲ್ಪ ತನಿಖೆ, ಮುನಿಸು, ನಟನೆ.....ಅಂತೂ ಈಗ ದಾರಿಗೆ ಬಂದುಬಿಟ್ಟಿದಾರಲ್ಲ....ಸಿಗರೇಟಿನ ವಾಸನೆ ಇಲ್ಲ. ಹೊತ್ತಿಗೆ ಮುಂಚೆ ಮನೆಗೆ ಬರಾರೆ. ನನ್ನನ್ನ ಬಿಟ್ಟು ಸಿನಿಮಾಕ್ಕೆ ಹೋಗೋದಿಲ್ಲ. ಇವತ್ತು ಅವರು ಬಂದ ಕೂಡಲೇ ಗೊತ್ತಾಗುತ್ತೇ....ಎಲ್ಲಿಗೆ ಹೋಗಿದ್ದರೂ ಇಂತ.

x                    x                    x                    x

—ಓ, ಮುಂದುಗಡಿ ಕೋಣೇದು ಬೋಲ್ತೇ ಹಾಕಿಲ್ಲ ಅಂತ ಕಾಣುತ್ತೇ.... ಹಾಳಾದ್ದು, ಶನಿ, ಈ ಬೋಲ್ತು ಎನ್ನು ಬಿಗಿಯಪ್ಪ.... ಸದ್ಯ, ಕಡೆಗೂ ಆಯ್ದುಲ್ಲ....

ಇದು, ಯಾವುದು? ಹೇವರಿನಲ್ಲಿ ಸುತ್ತಿಟ್ಟಿದಾರೆ, ಹೋಸ ಪುಸ್ತಕದ ಹಾಗೆ ಕಾಣುತ್ತೇ?....ಫಾಟಿಗಳು, ನನಗೆ ತೋರಿಸೇ ಇಲ್ಲ.....

ಥಾ, ಇದೇನು ಹಾಳು ಅಧ್ಯಾನದ ಚಿತ್ರ, ಕಾಣೋ ಹಾಗೆ, ಪುಸ್ತಕದ ಮೇಲೆ....

ಓ, ಗುರುತು ಬೇರೆ ಇಟ್ಟಿದಾರೆ....ಅಥ ಮುಕ್ಕಾಲೆಲ್ಲಾ ಓದಿದಾರೆ, ಆಗಲೆ....ಈಗ ಏಳು ಏಳಾವರೆ ಇರಬಹುದು....ಅವರು ಬರೋವರಿಗೆ ಓದುತ್ತಾ ಇರೋಣಾ....ಹೋಗಲಿ ಪಾಪ, ಸಂಡಿಗೆ ಕರಿದುಬಿಡಲೋ....ಸ್ವಲ್ಪ ಓದಿ ಅಮೇಲೆ ಕರಿದರಾಯ್ತು....

x                    x                    x                    x

“ ರಣ ರಣ ರಣ....”

—ಓ, ಒಂಬತ್ತು ಗಂಟೆ ಹೊಡಿತ ಇದೆ ಅಂತ ಕಾಣುತ್ತೇ ಪಕ್ಕದ ಮನೆ ಗಡಿಯಾರದಲ್ಲಿ....

ಸಿನಿಮಾಕ್ಕೆ ಹೋಗಿದ್ದರೆ ಇನ್ನು ಹೊತ್ತಿಗೆ ಬರಬೇಕಾಗಿತ್ತಲ್ಲ?.... ಸುಭದ್ರಮೃನವರಿಗೆ ಹೇಳಿ ಲೀಲಾನಾಂದರೂ ಕೂರಿಸಿಕೊಳ್ಳಲೇ? ಒಬ್ಬಳ

ಬದಲು ಇಬ್ಬರು ಹೆಂಗಸರು, ಅನ್ನೀ....ಇಷ್ಟಕ್ಕೂ ಭಯವೇನು, ಚೋಲ್ಲು ಹಾಕಿಕೊಂಡಿದ್ದಿನಿ....

ಓದಿ ಮುಗಿಸಿಬಿಡೋಣ....ನಾ ಗಾ ಲೋ ಏ ಟಿ ದಲ್ಲಿ ಓಡುತ್ತೆ ಕಢಿ.... ಮುಂದಕ್ಕೆ ಓದೋಣ ಅನ್ನಸ್ತ್ರೀ....ಆದರೆ, ಅದು ಯಾಕೋ ಓದುತ್ತಾ ಇದ್ದರೆ.... ಏನೋ ಒಂದು ತರಹ ಅನ್ನಿಸುತ್ತೆ....ಹೇಗಾದರೂ ಇರಲಿ, ಓದಿ ಮುಗಿಸಿ ಬಿಡೋಣ....

—ಹತ್ತು ಹೊಡಿತೋ ಏನೋ, ಕೇಳಸಲೆ ಇಲ್ಲ....

“ ಪ್ರೀಕಾ – ಪ್ರೀಕಾ, ಪ್ರೀಕಾ – ಪ್ರೀಕಾ, ಪ್ರೀಕಾ – ಟೂಕಾ....

—ಅಲ್ಲ, ಪ್ರೀಕಾ – ಪ್ರೀಕಾ ಶಬ್ದ ಕೂಡಾ ಕೇಳುತ್ತಾ ಇದೆ, ಗಂಟಿ ಹೊಡಿ ದಮ್ಮ ಕೇಳಬೇಡವೆ? ಅಥವಾ ಇನ್ನೂ ಹತ್ತು ಇಲ್ಲವೋ?....

“ ತಣಾ....”

“ ಒಂಬತ್ತುವರೆಯೇ? ಇರಲಾರದು. ಹತ್ತುವರೆ ಇರಬೇಕು. ಮುಕ್ಕಾಲೆಲ್ಲಾ ಮುಗಿತಾ ಬಂದಿದೆ ಪ್ರಸ್ತುತ. ಅಲ್ಲ, ಹತ್ತುವರೆಯಾದರೂ ಬರಬೇಡವೆ, ಮನಿಗೆ? ಇನ್ನು, ಹೊತ್ತಿನ ತನಕ ಅದು ಯಾವ ಸಿನಿಮಾ? ಅಥವಾ ನೊಡಲನೆ ಆಟ ಮುಗಿಸಿಕೊಂಡು ಇನ್ನೊಂದು ಸಿನಿಮಾಕ್ಕೆ ಎರಡನೆ ಆಟಕ್ಕೆ ಹೋಗಿ ದ್ವಾರೊ! ಸುಭದ್ರಮ್ಮನೋರು ಹೇಳುವ ಹಾಗೆ, ಈ ಗಂಡಸರನ್ನ ನಂಬೋದು ಕವ್ಯ ಅಂತ ಕಾಣುತ್ತೆ....ಅವ್ಯಾಲದೆ ಇಂಥ ಕಢಿ ಬರಿತಾರೆಯೇ....ಆದರೂ, ಈ ಕಢೆಲಿ ಗಂಡಸರಿಂತ ಹೆಂಗಸರೇ ಮಾನ ಮಯಾದ ಬಿಟ್ಟೋರು ಅಂತ ಕಾಣುತ್ತೆ....ನಲವತ್ತ್ಯಾದರ ವೇದಂ ಜಯ ಲಕ್ಷ್ಯಮ್ಮಾ....ಧೂ, ಧೂ, ನೆನಿಸಿಕೊಂಡರೂ ಅಸಹ್ಯವಾಗುತ್ತೆ....ಅಧ್ವಾನದ ಕಢಿ....ಇಂಥಾದ್ದು ಸೈಲ್ಲ ಯಾಕೆ ಬರಿತಾರೆಯೋ....ಚಿಕ್ಕ ಪುಟ್ಟ ಹುಡುಗ ರು ಹುಡುಗಿಯರು ಓದಿದರೆ ಕೆಟ್ಟು ಹಾಳಾಗೋದರಲ್ಲಿ ಸಂಶಯ ಇಲ್ಲ....ಒಳಗಿರುವ ಸ್ವಾರಸ್ಯವನ್ನು ಬಿಚ್ಚಿ ತೋರಿಸುವ ಹಾಗೆ ಮುಚ್ಚುಮರಿ ಇಲ್ಲದ ಹೊಲಸು ಚಿತ್ತ....ಯಾರದ್ದಿರಬಹುದು? ಜಯಲಕ್ಷ್ಯಮ್ಮಾನದೋ ನಾಗರತ್ನಮ್ಮಾನದೋ.... ನಾಗರತ್ನನದು ಅಂತಲೇ ಉದ್ದೇಶ ಪಟ್ಟಿದಾರೆ ಅಂತ ಕಾಣುತ್ತೆ.....ಹೇಳಿ ಕೇಳಿ ವೇತ್ತಿ....ಆದರೂ, ಹೀಗೆ....ಧೂ ಅಸಹ್ಯವಾಗುತ್ತೆ....ಹುಡುಗರೇನು, ಇದನ್ನು ಓದಿದರೆ ದೊಡ್ಡವರ ಮನಸ್ಸು ಕದಲುವುದು ಖಂಡಿತ....ಆಡಕ್ಕೇ

ಇರಬೇಕು, ತಂದ ಪುಸ್ತಕವನ್ನೆಲ್ಲ ವೊದಲು ನನ್ನ ಕೈಗೆ ಓದು ಅಂತ ಕೊಡುತ್ತಾ ಇದ್ದವರು ಇದನ್ನು ಮಾತ್ರ ಕಾಣಬಾರದು ಅಂತ ಹೇಪರಿನಲ್ಲಿ ಸುತ್ತಿ ಇಟ್ಟಿದಾರೆ....ಮರಿತು ಮೇಲೇ ಇಟ್ಟಿಟಿಟ್ಟಿದಾರೆ, ದ್ರಾಯಿರಿನಲ್ಲೂ ಇಡದೆ.... ಅದಕ್ಕೇ ನಿನ್ನ ರಾತ್ರಿ ಅಪ್ಪು ಹೊತ್ತಿನವರಿಗೂ ನಿದ್ದೆ ಕೆಟ್ಟು ಓದುತ್ತಾ ಇದ್ದಿದ್ದು.... ಯಾವುದೋ ಪುಸ್ತಕ ಅಂತಿದ್ದೆ....ಇದೇ ಇರಬೇಕು....ಹಾಳಾದ್ದು ನನ್ನ ನಿದ್ದೇನೂ ಕೆಡಿಸಿದರು....ಕೋತಿ ತಾನು ಕೆಟ್ಟಿದ್ದಲ್ಲದೆ ವನಾನೂ ಕೆಡಿಸಿತು ಅಂದ ಹಾಗೆ....ಪಾಪ, ಅವರೇನು ಮಾಡುತ್ತಾರೆ, ಪುಸ್ತಕದ ಅವಲು ಹಾಗಿದೆ.....ರೋಗಿಯ ಕೈಗೆ ಅಪಧ್ಯಾದ ತಿಂಡಿ ಸಿಕ್ಕಿದ ಹಾಗೆ.....ಅವರೂ ಮನುಷ್ಯರೆ....ಈವಾಗ ನಾನೇ ಓದಿ ಮುಗಿಸಿಬಿಡಬೇಕು ಅಂತ ಕುಳಿತಿಲ್ಲವೇ? ದೇವರ ದಯದಿಂದ ದುಡ್ಡುಕೊಟ್ಟು ಕೊಂಡಿಲ್ಲವಲ್ಲ ಈ ಅಧ್ಯಾನದ ಪುಸ್ತಕ ವನ್ನು....ಯಾರೋ ಆನಂತರಾಯ ಅಂತ ಹೆಸರಿದೆ....ತಾನು ಓದಿ ಮೇಚ್ಚಿ ಬಣ್ಣಿಸಿ ಇವರ ಕೈಗೆ ಕೊಟ್ಟಿರಬೇಕು....ಎಂಥ ಸ್ನೇಹಿತನೋ ಏನೋ ಹಾಳಾದೋನು....ಇವೊತ್ತು ಪುಸ್ತಕದ ರುಚಿ ತೋರಿಸುತ್ತಾನೆ, ನಾಳೆ....ಭೇಳಿ....ಅನರು ಅಂಥೋರಲ್ಲ....ಇರಲಿ ಇರಲಿ....ಓದಿ ಮುಗಿಸಿಯೇಬಿಡೋಣ.... ನಾಳೆ ಅವರಿಗೆ ಈ ಕಥೆಯನ್ನು ಹಾರ ಒಸ್ಪಿಸಿದರೆ....ಅವರ ಬಾಯಿಂದ ಏನು ಹೊರಡುತ್ತೇ ನೋಡೋಣ....ಅಮೇಲೆ ಮುಂದಿನ ಎಚ್ಚರಿಕೆ ಕ್ರಮ....ಇಪ್ಪೇ ಓದಿಯಾಯ್ತು. ಇನ್ನು ಸ್ವಲ್ಪದರಲ್ಲಿ ಏನು ಮಹಾ....ಓದಿ ಮುಗಸೇ ಬಿಡೋಣ....

x                    x                    x                    x

“ ತಣ್ಣ, ತಣ್ಣ, ತಣ್ಣ....”

—ಸರಿಯಾಗಿ ಹನ್ನೊಂದು ಗಂಟೆ....ಎರಡನೇ ಆಟ ಅಂದರೆ, ಹನ್ನೇರ ಡಾದರೂ ಆಗಬಹುದು....ಸುಭದ್ರಮ್ಮನವರನ್ನು ಕೂಗಿ ಎಬ್ಬಿಸಲೇ?.... ಅವೇಳೆ ಹೊತ್ತಿನಲ್ಲಿ ದೀಪಾ ಉರ್ಭಾ ಇರೋದು ಕಂಡರೂ ಅವರೇ ಓದುತ್ತಾ ಇದಾರೆ ಅಂತ ತಿಳಿದುಕೊಳ್ಳುತ್ತಾರೆ ಯಾರಾದರೂ, ಭಯವೇನೂ ಇಲ್ಲಾ. ಇನ್ನುಕೂ ಭದ್ರವಾಗಿ ಬೋಲ್ಪು ಹಾಕಿಕೊಂಡಿದೆನಲ್ಲ. ಇಷ್ಟ್ವೆ ಮಿಂದಿ ಕಳ್ಳುನೋ ಗಳ್ಳುನೋ ಬಂದರೆ ವೆಂಕಟರಾಯರೇ ಅಂತ ಕರಿಚಿಕೊಂಡು ಬಿಡುತ್ತಿನಿ....”

“ ತಮಾರ, ತಪ್ಪ ತಪ್ಪ....”

— ಏನು ಸದ್ಗು ?.... ಕಳ್ಳು ?.... ಕಿರಿಚಿಕೊಳ್ಳೋಣ ಅಂದರೆ ನಾಲಗೆಯೇ ಬರೋದಿಲ್ಲವಲ್ಲ....

ಹಾಳು ಶನಿ ಮುಂಡೇನು ಬೆಕ್ಕು.... ಇನ್ನೂ ಮೈಕ್ಕೆಯೆಲ್ಲ ಥರಥರ ನಡಗುತ್ತಾ ಇದೆ.... ಅಡಿಗೆ ಮನೆಯ ಕಿಟಕಿ ಬಾಗಿಲನ್ನು ಹಾಕಿಕೊಂಡು. ಹಾಗೇ ಬಾಗಿಲನ್ನೂ ಮುಂದಕ್ಕೆ ಎಳೆದುಕೊಂಡು ಬರೋಣ....

ಬೆಕ್ಕಿನ ಹಾಗೆ ಅಂತ ಕಾಣತ್ತೆ ಗಂಡಸರೆಲ್ಲ, ಕಣ್ಣ ಮುಚ್ಚಿ ಹಾಲು ಕುಡಿಯೋದು. ಅಳಿಯನ ಕುರುಡು ಬೆಳಗಾದರೆ ಕಾಣತ್ತೆ. ಅವರು ಬರಲಿ ಇವೋತ್ತು, ವಾಡ್ತಿನಿ: ಇಲ್ಲಾ ಕಣೀ ಮಹಾರಾಯಿತಿ, ಇನ್ನು ಮೇಲೆ ಹೀಗೆ ಮಾಡುವುದಿಲ್ಲ ಅಂತ ತಪ್ಪ ಒಪ್ಪಿಕೊಳ್ಳುವವರೆಗೂ ಬಿಡುವುದಿಲ್ಲ....

ಹಾಳಾದ್ದು ಕೂತೂ ಕೂತೂ ಬೆನ್ನೆಲ್ಲಾ ನೋವು.... ನನ್ನ ಹಾಸಿಗೆಯನ್ನು ಅವರ ರೂಮಿನಲ್ಲಿ ಖರುಳಿಸಿಕೊಂಡು, ಹಾಗೇ ಮಲಗಿಕೊಂಡು ಆ ಹಾಳು ಕಢಿಯನ್ನು ಓದಿ ಮುಗಿಸಿಬಿಡೋಣ.

x                    x                    x                    x

— ಏನು, ಯಾರೋ ಬಾಗಿಲು ತಟ್ಟಿದ ಹಾಗಾಯಿತೆ?.... ಗಾಳಿ ಅಂತ ಕಾಣತ್ತೆ.... ಅವರೇ ಆಗಿದ್ದರೆ ಕೂಗಿ ತಟ್ಟಿತಾ ಇದ್ದರು.... ಇನ್ನೇನು, ಹತ್ತು ಪುಟ್ಟಿ.... ಮುಗೀತಾ ಬಂತಲ್ಲ ಸದ್ಯ....

x                    x                    x                    x

— ಕಡೆಗೂ ಮುಗೀತು.... ಮೇಜಿನ ಮೇಲೆ ಹೀಗೇ ಬಿದ್ದಿರಲಿ, ಚಿತ್ರ ಮೇಲಾಗಿ.... ನಾನೂ ನೋಡಿದೇನೆ, ಬಹುಶಃ ಓದಿಯೂ ಇದೇನೆ, ಅಂತ ಗೊತ್ತಾಗಲಿ.... ನೀವೇ ಓದಬಹುದು, ನಾನು ಯಾಕೆ ಓದಬಾರದು ಅನ್ನು ವ ಪ್ರಶ್ನೆಯನ್ನು ಆ ಪುಸ್ತಕವೇ ಕೇಳಲಿ, ಅವರನ್ನು.

ಈ ಪುಸ್ತಕ ಓದಿ, ಹೊತ್ತೀನೋ ಕಳೆಯಿತು. ಇಲ್ಲದೆ ಇದ್ದರೆ, ತುಂಬ ಹೆದರಿಕೆಯಾಗುತ್ತಾ ಇತ್ತು ಅಂತ ಕಾಣತ್ತೆ, ನಿದ್ರೇನೂ ಬರದೆ. ಹೊತ್ತೀನೋ ಕಳೆಯಬಹುದು ಪ್ರಾರ್ಥಣೆ ಏನು? ಥೂ, ಹೀಗೂ ಉಂಟಿ, ಅಂತ ಜುಗುವೆಯೇನೋ ಆಗುತ್ತೆ. ನಾಗರತ್ನ ನೇನೋ ಹುಟ್ಟಾ ಸೂಕ್ತಿ. ಜಯಲಕ್ಷ್ಮೆ ನಂಧವರು ಎಷ್ಟು ಜನ ಇದ್ದಾರು ನಮ್ಮಲ್ಲಿ, ಕ್ಷೇಹಿಡಿದ ಗಂಡನಿಗೇ ವೋನ

ಮಾಡುವವರು? ಅಥವಾ, ರೂಪವತಿಯಾದ ಚಿಕ್ಕ ಹಂಡತಿಯನ್ನು ವಂಚಿಸಿ, ಜಯಲಕ್ಷ್ಮಯನ ಸೇಳಿತಕ್ಕ ಸಿಕ್ಕಿದ ಸೋಮಸುಂದರನಂಥವರು ತಾನೆ ಎಪ್ಪು ಮಂದಿ ಇದ್ದಾರು? ಇಂಥವರನ್ನೇ ಉದ್ದಾರ ಮಾಡುತ್ತೀನಿ ಅಂತ ಹೊರಟ ಕಾಲೀಜು ವಿದ್ಯಾರ್ಥಿ ವಿಶ್ವನಾಥ ಏನೇನೋ ಖಾಯಿಲೆ ತಂದುಕೊಂಡು, ಕಡೆಗೆ ಹುಚ್ಚರಾಸ್ತೆ ಸೇರಿದನಲ್ಲ? ಅಂತೂ ಯಾರ ನಡತೇನೂ ಮೆಚ್ಚುವ ಹಾಗಿಲ್ಲ....ಇಂಥ ವಾಯಾಪಾರಕ್ಕೆ ಇಳಿಯುವವರ ಗತಿ ಹೀಗೆ ಅನೇನ್ನೋ ನಿತಿ ಯಾದರೂ ಹೊಳಿಯುವ ಹಾಗೆ ಬರಿದಿದೆಯೇ? ಅದೂ ಇಲ್ಲ. ಪುಸ್ತಕಾ ನೆಲ್ಲಾ ಹಿಂಡಿದರೂ ತೊಟ್ಟು ನಿತಿಯೂ ತೊಟ್ಟಿಕ್ಕುವುದಿಲ್ಲ. ಮಾನಾ ಮರ್ಯಾದೆ ಇಲ್ಲದ ಮಾತುಕತೆ, ನಾಚಿಕೆ ಬಿಟ್ಟ ನಡತೆ, ಅನುಲು ಬರಿಸುವ ವರ್ಣನೆ.... ದೊಡ್ಡವರು ಕೂಡ ದಾರಿ ತಪ್ಪಬಹುದು, ಚಿಕ್ಕವರಿಗೆ ಇಲ್ಲದ ಗೀಳು ಹಿಡಿಯ ಬಹುದು....ರುಚಿಯಾಗಿದೆ ಅಂತ ಮಸಾಲೆದೊಂದೆ ತಿಂದ ಹಾಗೆ....ಅವೋತ್ತು ತಂದುಕೊಟ್ಟಿದ್ದರಲ್ಲ, ಒಂದು ತಿಂದದ್ದ ಕ್ಕೇ ಮೂರು ದಿನ ಹೊಟ್ಟಿ ಕೆಟ್ಟು ಹೊಗಿತ್ತು....

“ ತಣ್ಣಾ.....”

—ಓ, ಅಗಲೀ ಹನ್ನೊಂದೂವರೆ? ಯಾಕೆ, ಇನ್ನೂ ಬರಲಿಲ್ಲ? ನನ್ನ ಉಹೆಯೇ ನಿಜ ಇರಬೇಕು : ಎಲ್ಲೋ ಎರಡನೇ ಆಟಕ್ಕೂ ಹೋಗಿರಬೇಕು....

ಕಾಫಿ, ಮಸಾಲೆ ದೊಂಸೆ, ಸಿಗರೆಟ್ಟು, ಸಿನಿಮಾ.....ಹೀಗೆ ಮೆಟ್ಟಲು ಮೆಟ್ಟಲಾಗಿ ಹೋಗುತ್ತೆ ಅಂತ ಕಾಣುತ್ತೆ. ಮಹಡಿ ಮುಟ್ಟಿದರೆ, ಗೂತ್ತೀ ಇದೆ....

ಅಬ್ಬಾ! ಅವರೂ ಎಲ್ಲಾದರೂ....

ಭೀ, ಭೀ, ಇರಲಾರದು....

ಯಾಕೆ ಇರಬಾರದು?

ಇವೋತ್ತು ಸಂಬಳ.

ನಿನ್ನ ತಾನೆ ಈ ಪುಸ್ತಕ ಓದಿದಾರೆ.

ಇವೋತ್ತು, ಮನೆಯ ಕಡೆ ದಾರಿಯನ್ನು ಮರೆತುಬಿಟ್ಟಿದಾರೆ....ಅಲ್ಲಾ, ನನ್ನ ಜ್ಞಾನ ಪರವ್ಯಾಪ್ತಿ ಬರಲಿಲ್ಲವೇ? ನಾನೇನು ಕುರಾಪಿಯೆ? ಹಾಡೋಕೇನೋ ಬರುವುದಿಲ್ಲ, ಕುಣಿತ ಕಲಿಯುವುದಕ್ಕೆ ನಾನು ಸೂಳಿ ಕೆಟ್ಟಿಹೋದಿನೆ?

ನಿತ್ಯ ಕಚೇರಿಗೆ ಹೋಗುವಾಗ, ಸಂಜೀ ಮನೆಗೆ ಬಂದ ಕೂಡಲೆ, ಗಲ್ಲ ಹಿಡಿದು ಕೊಂಡು....ಅಯ್ಯಾ, ಅಯ್ಯಾ, ಒಂದೂ ಅವರ ನೆನಸಿಗೆ ಬರದೆ ಹೋಯಿತೆ, ಅವರನ್ನ ತಡೆದು ನಿಲ್ಲಿಸದೆ ಹೋಯಿತೆ?.....ಈ ಹಾಳು ಪುಸ್ತಕ ಅವರ ಕೈಗೆ ಯಾಕಾದರೂ ಸಿಕ್ಕಿತೋ....ಖಂಡಿತ ಅವರನ್ನ ಆ ಹಾಳು ನರಕಕ್ಕೆ ಕರೆದು ಕೊಂಡು ಹೋಗಿದೆ....

ನನ್ನ ಹಣೆಯ ಬರಹ....ಏದು ನಿಜವಾದರೂ ಒಂದು ಮಗುವಾಗಿಲ್ಲ.... ಮಗುವಾದರೂ ಇದ್ದಿದ್ದರೆ, ಅದರ ನಗು ಮುಖವನ್ನಾದರೂ ನೆನಸಿಕೊಂಡು, ಮನೆಯ ಕಡೆಯ ದಾರಿಯನ್ನ ಮರೆಯುತ್ತಿರಲಿಲ್ಲ ಅಂತ ಕಾಣುತ್ತೆ. ಕಣ್ಣಿಗೆ ಕಾಣದೆ ಇರುವ ನರಕ ಹಾಗಿರಲಿ, ಈ ಭೂಲೋಕದ ನರಕಪ್ರಾಪ್ತಿ ತಪ್ಪಿಸ ಬೇಕಾದರೂ ಮಕ್ಕಳಿರಬೇಕು ಅಂತ ತೋರುತ್ತೆ.....

ಇವೆಲ್ಲಾ ಬುಡವಿಲ್ಲದ ಉಹೆಯೋ? ನನ್ನ ಉಹೆ ನಿಜವಾಗಿ ಬಿಟ್ಟರೆ?...ಉಹೆ ನಿಜವಾದರೆ, ಗತಿ? ಅಬ್ಬಾ!....ಅಯ್ಯಾ, ಯಾರ ಕೈಲಿ ಹೇಳಿಕೊಳ್ಳಲಿ ನನ್ನ ದುಃಖವನ್ನ?

ಶ್ರೀರಾಮ, ನನ್ನ ಉಹೆ ನಿಜವಾಗದೆ ಇರಲಿ, ನಿಜವಾಗದೆ ಇರಲಿ, ನೂರು ಸಲ ನಿಜವಾಗದೆ ಇರಲಿ....

ಅಯ್ಯಾ, ಈಗ ವೊರಿಯಿಟ್ಟರೆ ಏನು ಫಲ? ಅದು ಏನೇ ಆದರೂ, ನಡೆಯುವುದು ನಡೆದೇ ಹೋಗಿರುತ್ತೆ.

ಏನಾದರೂ ಆಗಿರಲಿ, ಸಧ್ಯ ಅವರು ಮನೆಗೆ ಬಂದರೆ ಸಾಕು....ಶ್ರೀರಾಮ, ನೀನು ಸಾಕ್ಷಿ: ಅವರನ್ನ ಇಲ್ಲದ ಪ್ರಶ್ನೆ ಹಾಕಿ ಕಾಡುವುದಿಲ್ಲ....ಅವರು ಹೇಗಾದರೂ ಇರಲಿ, ಏನಾದರೂ ಮಾಡಿಕೊಳ್ಳಲಿ....ನನ್ನ ತಾಳಿ ಒಂದನ್ನ ಗಟ್ಟಿಯಾಗಿಟ್ಟಿರಪ್ಪ....ಅನಾಧರಕ್ಕೆ, ನೀನೆ ಗತಿಯಪ್ಪ ನನಗೆ.

×                    ×                    ×                    ×

—ಹಸಿದು ಬಂದರೆ, ಏನೂ ಅಂತ ಬಡಿಸಲಿ ತಂಗಳು ಅನ್ನ ಸಾರನ್ನ?

×                    ×                    ×                    ×

ಹಾಳಾದ್ದು ಏನೇನೋ ಉಹೆ, ಏನೇನೋ ಕಲ್ಪನೆ, ಏನೇನೋ ಯೋಚನೆ....

—ಹನ್ನೆರಡು ಗಂಟೆ....

“ ಟೆಕ್ಕಾ - ಟೆಕ್ಕಾ, ಟೆಕ್ಕಾ - ಟೊಕ್ಕಾ, ಟೆಕ್ಕಾ - ಟೆಕ್ಕಾ....”

“ ಡಬ್ಬಾ ಡಬ್ಬಾ, ಡಬ್ಬಾ ಡಬ್ಬಾ, ಡಬ್ಬಾ ಡಬ್ಬಾ....”

—ಅವರು ಯಾರ ಎದೆಯ ಹೊಡೆ ತವನ್ನು ಕೇಳುತ್ತಾ ಮಲಗಿ ದ್ವಾರೆಯೋ? ನನ್ನು ಎದೆಯ ಹೊಡಿತ ಕೇಳುತ್ತೀಯೋ? ಯಾವ ದಿಂಬಿಗೆ ತಲೆ ಕೊಟ್ಟಿದಾರೆಯೋ, ನನ್ನ ದಿಂಬು ಕಟ್ಟೆ ರು ಕುಡಿದು ಒದ್ದೆ ಮುದ್ದೆಯಾಗಿರುವುದು ಅವರ ಗಮನಕ್ಕಾದರೂ ಬಂದಿತೆ, ನಾಳೆಯಾದರೂ?

ಅಯ್ಯೋ, ಅಯ್ಯೋ, ಅಯ್ಯೋ....

x                    x                    x                    x

“ ಡಬ್ಬಾ ಡಬ್ಬಾ ಡಬ್ಬಾ ಡಬ್ಬಾ....”

—ನನ್ನ ಹೆಸರನ್ನು ಕೂಗುತ್ತಾ ಇಲ್ಲ? ಯಾರೋ ಏನು ಕಫೇಯೋ.... ಹೇಗೆ ಬಾಗಿಲು ತೆಗೆಯಲಿ?

“ ಡಬ್ಬಾ ಡಬ್ಬಾ, ಡಬ್ಬಾ ಡಬ್ಬಾ....ಅಮ್ಮಾ, ತಾಯಿ....”

ಇದೇನು? ಅವರಲ್ಲ. ಯಾರಪ್ಪು ಇದು? ಏನು ಮಾಡಲಿ ಈಗ? ಅಯ್ಯೋ ದೇವರೆ? ಎಂಥ ಪರಿಕ್ಷೇ ತಂದೊಡ್ಡಿನೆಯಪ್ಪು ಇವೋತ್ತು....ರಾಮಕರ್ಣ ಓದದೆ ಕಾಮಕಥೆ ಓದಿದ್ದರ ಫಲ ಅಂತ ಕಾಣುತ್ತೆ, ನನಗೂ ಇದೆಲ್ಲ....

“ ಅಮ್ಮಾ, ತಾಯಿ೧೧....”

—ದೇವರ ಮೇಲೆ ಭಾರ ಹಾಸಿ ಹೋಗಿ ಬಾಗಿಲು ತೆಗೆದುಬಿಡುತ್ತೇನಿ. ಇಷ್ಟರ ಮೇಲೆ ಆದದ್ದು ಆಗಲಿ.

“ ಕಿರ್ಾ ಕಿರ್ಾ ಕಿರ್ಾ—ಸರ್ರಾರ್ ಕಟ್ಟು ”

—ಹಾಳು ಚೋಲ್ಪು, ಕಡೆಗೂ ಬಂತಲ್ಲ.

“ ಯಾರಪ್ಪು, ಯಾರೂ ಅದು....ಏನಾಗಬೇಕಾಗಿತ್ತು? ಅವರ ಮೈಗೆ ಸರ ಇಲ್ಲ, ಮಲಗಿದ್ದಾರೆ.....ಯಾರು ಚೇಕಾಗಿತ್ತು....”

“ ಭಯ ಬೀಳಬೇಡಿರಿ ತಾಯಿ, ಬಾಗಿಲು ತೆಗೀರಿ; ಪರವಾಗಿಲ್ಲ.”

“ ನೀವು ಯಾರು ಹೇಳಿ....ಆ ಮೇಲೆ....”

“ ನಾನು....ಜವರಯ್ಯ....ಪ್ರೇಲಿಸು ಕಾನಾಷ್ಟುಬಿಳ್ಳಿ....”

“ ರಣ್ಣ, ರಣ್ಣ, ರಣ್ಣ....”

“ ಹಾಳ್ಳೀ, ಪೋಲಿಸಿನೋರೆ !....ಅಯೋಗ್ಯಾ....ಅಪ್ಪಾ....”

×            ×            ×            ×

“ ಯಾರು ? ಯಾರು ? ಪೋಲಿಸಿನೋರೆ ?....ಇದೇನು, ಸುಭದ್ರವ್ಯಾ  
ನೋರು ! ಯಾಕೆ, ಸುಭದ್ರವ್ಯಾನೋರೆ, ನೀವು ಇಲ್ಲಿ ಬಂದಿದ್ದೀರಿ ? ಲೀಲಾ,  
ವೆಂಕಟರಾಯರ್ !....ಎನಾಗಿದೆ....”

“ ಎಚ್ಚರ ಮಾಡಿಕೊಣ ತಾಯಿ....ಹಾಗೆ, ಹಾಗೆ....ನನ್ನ ತೊಡಿಯ  
ಮೇಲೆ ಮಲಗಿರವ್ಯಾ, ಪರವಾಯಿಲ್ಲ. ನವ್ಯಾ ಲೀಲಾ ಹಾಗೇನೇ  
ನಿನೊನೊ....ಲೀಲಾ, ಶಾಫಿ ಕೊಡಿಲ್ಲಿ....ನಾಚಿಕೊಳ್ಳಬೇಡ ನೋಹಿಸಿ,  
ಇನ್ನೊಂದು ಗುಪ್ತಿಕು ಕುಡಿ ತಾಯಿ....ಹಾಗೇ, ಹಾಗೆ....”

“ ಸಾಕು ಸುಭದ್ರವ್ಯಾನವರೆ, ಅವರೆಲ್ಲಿದಾರೆ, ಹೇಳಿ, ಬೇಗ ಹೇಳಿ....  
ಅರೆಸ್ಟ್ ಮಾಡಿದಾರೆಯೇ, ಏನು ಕಢೆ....”

“ ಏನೂ ಇಲ್ಲ ಅಮ್ಮಾ, ಗಾಬರಿಪಟ್ಟಿಕೊಳ್ಳಬೇಡ. ಅವರು ಆಸ್ತ್ರಿ  
ಯಲ್ಲಿದಾರಂತೆ, ಸೌಖ್ಯವಾಗಿದಾರೆ.....ಅಲ್ಲವೇನಷ್ಟು....?”

“ ಹೌದ್ರು ತಾಯಿ. ಗೋಪಾಲ ಕೃಷ್ಣಪನೋರು, ಅವರೇ ತಾನೇ  
ನಿವ್ಯಾ ಯಜಮಾನರು....ಸಂಜೆ ಕಚೇರಿಯಿಂದ ಸಂಬಳಾ ತರುತಾ ಇದ್ದೋರು,  
ಆತುರಾತುರವಾಗಿ ನಿಗಾ ನುಡಗದೆ ಬರತ್ತು ಇದ್ದು ಅಂತ ಕಾಣುತ್ತೇ....ಕಾರಿಗೆ  
ಸಿಕ್ಕಿದರು....ತಲೆ ತುಂಬ ಸೆಟ್ಟಾಯಿತು....ಜಾಳ್ಳನ ತಪ್ಪಿತು....ಕಾರಿನೋನ  
ದೇನೊ ತಪ್ಪಿಲ್ಲ ತಾಯಿ, ಎಲ್ಲಾ ವಿಚಾರಣೆ ಆಯ್ತು....ತಮ್ಮ ಕಾರಿನಲ್ಲೇ  
ಆಸ್ತ್ರಿಗೆ ತಂದು ಬಿಟ್ಟರು....ಅವರಿಗೆ ಜಾಳ್ಳನ ಬಂದದ್ದು ಹನ್ನೊಂದೂವರೆ  
ಹೊತ್ತಿಗೆ....ಅಲ್ಲಿವರೆಗೂ ಆಸಾವಿ ಯಾರೂ ಅನ್ನೊಡೆ ಗೊತ್ತಾಗ್ನಿಲ್ಲ....  
ಆಮೇಲೆ ಮನೇ ಅಡೆಸ್ಟ್ ಹೇಳಿದ್ರು, ಮುಕ್ಕುಲು ಪಾಲು ಮುಂದುಗಡೆ  
ಕೊಣಕ್ಕೆಲಿ ದೀಪ ಉರಿತಾನೇ ಇರ್ತದೆ ಅಂತಲೂ ಹೇಳಿದ್ದು....ಭರ್ತನೇ  
ಬೈಸಿಕಲ್ ಮೇಲೆ ಬಂದೆ....ನೀವೂ ಎಚ್ಚಾಗಿದ್ದಿ....ಅದರೆ ಭೋಗ ಗಾಬರ  
ಬಿದ್ದಿ....ಅವ್ಯಾ ಗಾಬರ ಬೀಳಬಾರದ್ವಾಸ್ಯ....ಇನ್ನು ನಾನು ಬರ್ತೀನಿ. ಸುಖವಾಗಿ  
ಮನಿಕ್ಕೊಳ್ಳಿ. ಬೀಳಗೆ ಅವರೇ ಹಾಜರಾಗ್ತಾರೇ: ಬರಲಿಲ್ಲ, ಡಾಕ್ಕರು ಬೇಡ  
ಅಂದಿದಾರೆ ಅಂತ ಮಾಡಿಕೊಳ್ಳಿ. ನೀನೇ ಆಸ್ತ್ರಿಗೆ ದಯವಾಡಿ....ಅದೇನೋ

ನಂಬರು ಹೇಳಿದ್ದು, ವಾಲ್ಯು ನಂಬರು....ಮರಿತೇ ಹೋಯ್ತೇ ಹಾಳಾದ್ದು....  
ಬಿಡಿ, ಯಾಕೆ ಭಯ ಬೀಳ್ತಿರ, ನಾನೇ ಬೆಳಗ್ಗೆ ಬಂದು ನೋಡಿಕೊಂಡು  
ಹೋಗ್ತೇನಿ....”

“ಅನ್ವು ಉಪಕಾರ ಮಾಡವು....?”

“ನಮಸ್ಕಾರ ರಾಯರೆ. ನಾನು ಬರ್ತೀನಿ ತಾಯಿ”

x                    x                    x                    x

“ಇನ್ನು ನೀವು ಹೋರಿ. ಲೀಲಾ ನೀನೂ ಹೋಗಮ್ಮೆ. ನಾನು  
ಇಲ್ಲೇ ಮಲಗಿಕೊಳ್ಳುತ್ತೀನಿ. ಸ್ವಲ್ಪ ನನ್ನ ಹಾಸಿಗೆ ತಂದುಕೊಟ್ಟಬಿಡಿ....”

“ಬಾ ಲೀಲಾ, ಹಾಸಿಗೆ ಕೊಡುತ್ತೀನಿ, ತಗೊಂಡು ಹೋಗುವಯಂತೆ....”

“ನೀನೇ ತಂದು ಬಿಡ್ಣಿ....”

x                    x                    x                    x

“ಹ್ಮ್ಮ್ಮ್, ಹಾಸಿಗೆ ತಗೊಳ್ಳಿ. ನೀನೂ ಇಲ್ಲೇ ಮಲಗಿಕೊಳ್ಳುತ್ತೀಯೋ  
ಇಲ್ಲಾ ಬರ್ತೀಯೋ, ಲೀಲಾ....”

“ಬರ್ತೀನಿ, ಹೋಗಣಿ....”

“ನೋಹನಮ್ಮೆನೋರೆ, ಈ ಪುಸ್ತಕ ತೆಗೆದುಕೊಂಡಿದ್ದು, ನಾಳೇನೇ....”

ನೋಹಿನಿ ಸರ್ನೆ ಎದ್ದುಹೋಗಿ, ಪುಸ್ತಕವನ್ನು ಲೀಲನ ಕೈಯಿಂದ  
ಕಿತ್ತುಕೊಂಡು, ಡ್ರಾಯರಿನೊಳಗೆ ಹಾಕಿ ಭದ್ರಪಡಿಸಿದಳು. ಲೀಲಾ  
ಅಸವಾಧಾನಗೊಂಡವಳಂತೆ ಬಿರಬಿರನೆ ಹೊರಟಿಳು.

“ಎಲ್ಲಾ ಗಂಡಸರೂ ಒಂದೇ ಅಲ್ಲ ಸುಭದ್ರಮ್ಮನೋರೆ. ನಿಮ್ಮ  
ಯಜನಮಾನರು, ನನ್ನ ಯಜನಮಾನರು....ಲೀಲಾ ತೆಗೆದುಕೊಂಡಿದ್ದಳು  
ನೋಡಿ, ಆ ಪುಸ್ತಕ ಓದಿ, ನಮ್ಮ ಯಜನಮಾನರ ವಿಚಾರ ಏನೇನೋ ಶಾಹೆ  
ಕಟ್ಟಿತ್ತಾ ಇದ್ದೆ. ಶಾಹೆ ನಿಜವಾಗಿಬಿಟ್ಟರೆ ಏನವು ಗತಿ ಅಂತಿದ್ದೆ. ದೇವರ  
ದಯದಿಂದ....”

“ಅದು ಏನು ಪುಸ್ತಕ?”

“ಇಂಗ್ಲಿಷ್ ಪುಸ್ತಕ, ನಿಮಗ್ರಂಥವಾಗುವುದಿಲ್ಲ.”

## ವರಿಹಾರ

---

ಉತ್ತಮ ಸಾಹಿತ್ಯಗ್ರಂಥ ಸಮಾಜದ ಸಮಸ್ಯೆಗಳಿಗೂ ಸಂದೇಹಗಳಿಗೂ ಪರಿಹಾರವನ್ನೊಂದಿಗೆ ಕ್ರಮವಾಗಿ ಒಂದು ಅಗಾಧ ಪರಿಷಾಮ ಬೀರುತ್ತಾನೆ; ಅವನು ಕೋಣೆಯೊಳಗೊ ಮರದಡಿಯ ತಕ್ಷಿ ಭಲಿನಲ್ಲಿ ಕುಳಿತು ಚಿಂತಿಸುವ ಚಿಂತನೆಗಳಿಗೂ ಕಲ್ಪಿಸುವ ಕಲ್ಪನೆಗಳಿಗೂ ಭಾವಿಸುವ ಭಾವನೆಗಳಿಗೂ ಆ ಪರಿಷಾಮಕಾರಕ ಸಾಮಧ್ಯವಿದೆ. ಎನ್ನೋ ಮಂದಿ ಕವಿವಾಕ್ಯದಿಂದ ಧೈರ್ಯಸ್ಥ್ಯ ಶಾಂತಿ ಸಮಾಧಾನಗಳನ್ನು ಹೊಂದಿ ಬಾಳಿನಲ್ಲಿ ಬೇಳಕು ಕಂಡಿದ್ದಾರೆ. ಒಬ್ಬ ಕವಿಯ ಕಾವ್ಯದಿಂದ ಪಡೆಯಲಾಗದ ಪರಿಹಾರವನ್ನು ಆ ಕವಿಯಿಂದಲೇ ಪಡೆಯಹೋದರೆ ಏನಾದಿತ್ತ? ಆ ಪರಿಹಾರ ದೊರಕಿತ್ತ? ದೊರೆಯುದೆ ಹೋದರೋ? ದೊರೆಯುವ ಸಂಭವವಾದರೂ ಉಂಟಿ? ಈ ಪ್ರಶ್ನೆಗಳಿಗೆ ಉತ್ತರ ಹೇಳುವುದು ಕಷ್ಟ. ಒಂದು ವ್ಯಕ್ತಿ ಕವಿಯೊಬ್ಬನೀಂದ ಪರಿಹಾರ ಬಯಸಿದ ಸಂದರ್ಭವೊಂದು ಮಾತ್ರ ನನ್ನ ಅನುಭವಕ್ಕೆ ಒಂದಿದೆ. ಅದನ್ನು ಇಲ್ಲಿ ಹೇಳಿಹೊರಟ್ಟೇನೇ.

ನಾಗಭಾವಣ ನನ್ನ ಆಪ್ತವಿತ್ತ. ಕಾವ್ಯಲೇಖನ ಕಾವ್ಯಾಭಿರುಚಿಗಳೇ ನಮ್ಮ ಗಾಢಸ್ಯೇಹಕ್ಕೆ ಕಾರಣ. ಅವನು ತಾನು ಬರಿದ ಕಥೆ ಮುಂತಾದವನ್ನು ನನಗೆ ಓದಿ ಹೇಳಿ ನನ್ನ ಅಭಿಪ್ರಾಯವನ್ನು ಪಡೆಯುವುದೂ, ಹಾಗೆಯೇ ನಾನು ಬರಿದ ಲೇಖನಗಳನ್ನು ಅವನಿಗೆ ತೋರಿ ಅವನ ಅಭಿಪ್ರಾಯವನ್ನು ಬಯಸುವುದೂ ನಮ್ಮೆಬ್ಬರಲ್ಲಿಯೂ ಎಂದಿನಿಂದಲೂ ಒಂದಿರುವ ರೂಪಿ. ಇಷ್ಟ ಮಾತ್ರವಲ್ಲ. ನಾವಿಬ್ಬರೂ ಪರಸ್ಪರ ಹೇಳಿಕೊಳ್ಳಿದ ಅಂತರಂಗ ವಿಚಾರಗಳು ಯಾವುವೂ ಇಲ್ಲ. ಕವಿಮನೋಧಮ್ಯಕ್ಕೆ ಸಹಜವಾಗಿ ಅವನು ಜನ್ಮತಃ ಸೌಂದರ್ಯಪ್ರೇಮಿ. ದುರದೃಷ್ಟವಶದಿಂದ ಅವನಿಗೆ ಕುರಳಷಿಯಾದ ಹೆಂಡತಿ ಗಂಟುಬಿದಿದ್ದಳು. ಕವಿ ಸಹಜವಾದ ಕರುಣೆಯಿಂದಲೇ ಅವನು ಒಬ್ಬದ ಹೆಂಡತಿಯೊಂದಿಗೆ ನಿಷ್ಪೇಯಿಂದ ಸಂಸಾರ ಸಾಗಿಸುತ್ತ, ತನ್ನ ಸೌಂದರ್ಯ

ಪ್ರೇಮವನ್ನೆಲ್ಲ ಕಾವ್ಯರೂಪದಲ್ಲಿ ಹರಿಯಿಸುತ್ತಿದ್ದ. ವಾಶ್ವವಪ್ರಪಂಚದಲ್ಲಿ ತನ್ನ ಪಾಲಿಗೆ ಇಲ್ಲವಾಗಿದ್ದ ಪ್ರೇಮಸುಧೀಯನ್ನು ಕಲ್ಪನಾಪ್ರಪಂಚದಲ್ಲಿ ಪಾನಮಾಡುತ್ತಿದ್ದ. ಕಲ್ಪನಾಸುಂದರಿಯೇ ಆವನ ಪ್ರಣಯಿಸಿ.

ಈ ಕಲ್ಪನಾಜೀವಿಗೆ ಅನೀರೀಕ್ಷಿತವಾದ ಕಡೆಯಿಂದ ಒಂದು ಕಾಗದ ಬಂದಿತು. ಅದನ್ನು ತಂದು ಅವನು ನನಗೆ ಹೋರಿದ. ಕಾಗದ ಈ ರೀತಿ ಇತ್ತು:

“ ಶ್ರೀಯುತರಿಗೆ ಪ್ರೇಮಪೂರ್ವಕ ವಿಜ್ಞಾಪನೆಗಳು. ನನ್ನ ಈ ಕಾಗದ ವನ್ನು ನೋಡಿ ನಿಮಾಗೆ ಆಶ್ಚರ್ಯವಾಗಬಹುದು. ಹೆಂಗಸೊಬ್ಬಳು ಪರಿಚಯ ವಿಲ್ಲದ ಪರಪುರುವನಿಗೆ ಹೀಗೆ ಕಾಗದ ಬರೆದರೆ ಆಶ್ಚರ್ಯವಾಗುವುದು ಸಹಜ ವಾಗಿಯೇ ಇದೆ. ಆದರೆ ನನ್ನ ಸ್ಥಿತಿ ಏನೆಂಬುದನ್ನು ಇಲ್ಲಿ ನಾನು ವಿವರಿಸಲಾರೆ. ದಾಂಪತ್ಯ ಸುಖದಲ್ಲಿ ವಂಚಿತಾದ ಹತಭಾಗಿನಿ ಎಂದು ಹೇಳಿದರೆ ಕವಿಗಳಾದ ನೀವು ಸುಲಭವಾಗಿ ಉಂಟಿಸಿಕೊಳ್ಳಬಲ್ಲಿರು.

“ ನನ್ನ ಪರಿಚಯ ನಿಮಗಲ್ಲದಿದ್ದರೂ ನಿಮ್ಮ ಕೃತಿಗಳ ಮೂಲಕ ನಿಮ್ಮ ಪರಿಚಯ ನನಗೆ ಆಗಿದೆ. ನಿಮ್ಮ ಪ್ರಣಯ ಗೀತೆಗಳನ್ನು ಓದಿ ಅವುಗಳ ಪ್ರೇಮಭಾವದಲ್ಲಿ ಓಲಾಡಿ, ಆನಂದದ ಜೊತೆಗೆ ಅಶಾಂತಿಯನ್ನೂ ಪಡೆದಿದ್ದೇನೇ ನಿಮ್ಮ ಕತೆಗಳಲ್ಲಿ ಹೆಣ್ಣಿನ ಹ್ಯಾದಯವನ್ನು ನೀವು ಚೆನ್ನಾಗಿ ಅಧರ್ಮಾದಿ ಕೊಂಡಿದ್ದಿರೇಂದು ನನಗನ್ನಿಸಿತು. ನಾನು ಅನೇಕರ ಕಥೆ ಕಾದಂಬರಿಗಳನ್ನು ಓದಿದ್ದೇನೇ. ಅನೇಕ ಲೇಖಕರು ಸ್ತೀ ಪಾತ್ರಗಳನ್ನು ಸಹಾನುಭೂತಿಯಿಂದಲೇ ಚಿತ್ರಿಸುವುದು ಈಗ ಕಾಣಬರುತ್ತಿದೆ. ಆದರೆ ಹೆಣ್ಣಿನ ಬಗ್ಗೆ, - ಆದರಲ್ಲಿಯೂ ಜೀವನದಲ್ಲಿ ನೋಂದ, ಕೆಳಕ್ಕೆ ಬಿದ್ದ, ದಾರಂ ತಪ್ಪಿದ, ಹೆಣ್ಣಿನ ಬಗ್ಗೆ, - ನೀವು ಹೋರಿರುವ ಸಹಾನುಭೂತಿಯ ಸವಿಕಟ್ಟಿನ್ನು ನಾನು ಬೇರೆ ಎಲ್ಲಿಯೂ ಕಾಣಲಾಗಿಲ್ಲ. ನಿಮ್ಮ ಕೃತಿಗಳನ್ನು ಓದಿಯೇ ನಾನು ಶಾಂತಿ ಸಮಾಧಾನ ಗಳನ್ನು ಪಡೆಯಲು ಬಹಳ ಪ್ರಯತ್ನಪಟ್ಟಿ. ನನ್ನ ದುರದೃಷ್ಟಕ್ಕೆ ಅವು ದೋರಕಲಿಲ್ಲ. ಶಾಂತಿ ಸಮಾಧಾನಗಳು ದೋರಕಿದರೆ ನನ್ನ ಸಮಸ್ಯೆಗೆ ಪರಿಹಾರ ದೋರಿತಂತೆಯೇ.

“ ಕೆಲವು ಕನ್ನಡ ವಾರಪತ್ರಿಕೆಗಳಲ್ಲಿ ವಾಚಕರ ಸಮಸ್ಯೆಗಳಿಗೆ ಉತ್ತರಗಳನ್ನು ಪ್ರಕಟಿಸುತ್ತಾರೆ. ಒಂದು ಪತ್ರಿಕೆಗೆ ನನ್ನ ಸಮಸ್ಯೆ ಕಳುಹಿಸಿ ಪರಿಹಾರ ಪಡೆಯೋಣವೆಂದು ಆಲೋಚಿಸಿದೆ. ಅನೇಕ ಕಾರಣಗಳಿಂದ ಆ ಆಲೋಚನೆ

ಯನ್ನು ಕೈಬಿಟ್ಟಿ. ಮುಖ್ಯವಾಗಿ, ನನ್ನ ಸಮಸ್ಯೆಯನ್ನು ಒಂದೆರಡು ವಾಕ್ಯಗಳಲ್ಲಿ ತಿಳಿಸಿ ಮುಗಿಸಲು ಸಾಧ್ಯವಿಲ್ಲ; ಸಾಧ್ಯವಾದರೂ, ನನ್ನ ಹೃದಯದ ಅಂತರ್ಭೇದ ಪ್ರಾಮಾಣಿಕವಾದ ಭಾವನೆಗಳು ಸಾವಿರಾರು ಮಂದಿಯ ಗಮನಕ್ಕೆ ಒಂದು, ಕಾಲಕ್ರಮದಲ್ಲಿ ‘ನಮ್ಮವರ’ ಗಮನಕ್ಕೂ ಬರುವುದು ನನ್ನ ಮನಸ್ಸಿಗೆ ಒಷಿಗೆಯಿಲ್ಲ; ಆ ಉತ್ತರಗಳು, ಕೇಳಿದ ಪ್ರಶ್ನೆಗಳಿಗಲ್ಲಾ ಕಚೇರಿಯ ಬೇಸರವನ್ನು ಕಳೆದುಕೊಳ್ಳುವುದಕ್ಕಾಗಿ ಕೊಡುವ ಚಮತ್ವಾರದ ಉತ್ತರಗಳೆಂದು ನನ್ನ ಭಾವನೆ. ಈ ಕಾರಣಗಳಿಂದ ಈಗ ನಿಮ್ಮನ್ನು ಮರೆಹೊಕ್ಕಿದ್ದೀನೆ. ನಿಮ್ಮಿಂದ ನನ್ನ ಸಮಸ್ಯೆಗೆ ಪರಿಹಾರ ದೊರಕದೆ ಹೋದರೂ ನಿಮ್ಮ ಕವಿಹೃದಯದ ಸವಿ ಮರುಕಕ್ಷಾಗಿ ಹಾತೀರಿಯುತ್ತಿದ್ದೀನೆ. ಈ ಕಾಗದ ನಿಮ್ಮಕ್ಕೆ ಸೇರಿದ ಒಂದು ವಾರದೊಳಗಾಗಿಯೇ ನೀವು ನಮ್ಮ ಮನೆಗೆ ದಯವಾಡಿಸಿ ನನ್ನನ್ನು ಕೃತಾರ್ಥಳನ್ನಾಗಿ ಮಾಡಬೇಕು. ನಿಮ್ಮ ಗುರುತಿಗಾಗ ಈ ಕಾಗದ ತಂದರೆ ಸಾಕು.”

ಮನೆಯ ವಿಳಾಸ ಕೆಳಗೆ ಬರೆದಿತ್ತು.

ಕಾಗದ ಓದಿಯಾದ ಮೇಲೆ, “ಅಕ್ಕರ ಮುತ್ತಿನ ಹಾಗೆ ಇದೆ. ಭಾವಿತ್ವೀಲಿ ಮುದ್ದಾಗಿದೆ. ಸಾಹಿತ್ಯ ವ್ಯಾಸಂಗದ ಸಂಸ್ಕಾರ ಪತ್ರದ ಒಕ್ಕಣೆಯಲ್ಲಿ ಎದ್ದು ಕಾಣುತ್ತದೆ. ನಾವೇ ಆದರೂ ಇದಕ್ಕಿಂತ ಚೆನ್ನಾಗಿ ಪತ್ರ ಬರೆಯಲು ಸಾಧ್ಯವಿಲ್ಲ” ಎಂದು ನಾನು ಹೊಗಳಿದೆ.

“ಆದು ಹಾಗಿರಲಿ. ಈಗ ಏನು ಮಾಡಲಿ?” ಎಂದು ನನ್ನ ಸಲಹೆ ಕೇಳಿದ ನಾಗಭಾವಣ.

“ಕಾಗದ ಎಂದು ಬಂತು?”

“ನಿನ್ನ ತಾನೆ ನನ್ನ ಕ್ಷೇಸೇರಿತು. ನನ್ನ ಪ್ರಕಾಶಕರ ವಿಳಾಸಕ್ಕೆ ಒಂದಿತ್ತು. ಅವರು ನನಗೆ ಕಳಿಸಿಕೊಟ್ಟಿದ್ದಾರೆ. ಗಂನೆಯ ತಾರೀಖು ಬರೆದ ಕಾಗದ. ಇವೊತ್ತು ಇ. ಹೋದರೆ ನಾಳಿಯೇ ಹೋಗಬೇಕು.”

“ಹೋಗು” ಎಂದೆ ನಾನು, ನಗುತ್ತ.

ನನ್ನ ನಗೆಯ ಅರ್ಥವನ್ನು ನಾಗಭಾವಣ ಗ್ರಹಿಸಿದನೆಂದು ಕಾಣುತ್ತದೆ. ದೃಢನಿಶ್ಚಯದಿಂದ ನುಡಿದ :

“ನಾನು ಹೋಗುವುದು ಸರಿಯಲ್ಲ. ನೀನೇ ಹೋಗು.”

“ ಅದರೆ, ಕಾಗದ ನನಗೆ ಒಂದಿಲ್ಲವಲ್ಲ ?”

“ ಅದರಿಂದ ಬಾಧಕವಿಲ್ಲ. ಕಾಗದ ಬರೆದ ತರುಣೆ ನಮ್ಮಿಬ್ಬರ ಮುಖ ವನ್ನು ನೋಡಿಲ್ಲ. ನನ್ನ ಸಾಫ್ತನದಲ್ಲಿ ನಿನು ನಿಂತು ಅವಳ ಸಮಸ್ಯೆ ಪರಿಹರಿಸು. ನನಗಿಂತ ನಿನಗೆ ಹೆಚ್ಚಿನ ಅರ್ಹತೆಗಳನ್ನೇ ” ಎಂದು ನಾಗಭೂಪಣನೂ ಈ ಸಲ ನಷ್ಟ.

“ ಅದಿರಲಿ, ಅವಳು ತರುಣೆ ಎಂಬುದು ನಿನಗೆ ಹೇಗೆ ಗೊತ್ತು ?” – ನಾನು ಕೇಳಿದೆ.

“ ಕಾಗದದಲ್ಲಿ ಅವಳ ಹೆಸರು ನೋಡಿದೆಯೋ ಇಲ್ಲವೋ ? ಆಧುನಿಕ ಹೆಸರು – ಮಾಲಿನಿ ! ನಮ್ಮ ಸೀಮೆಯಲ್ಲಿ ಕೇವಲ ಹತ್ತಿಪ್ಪತ್ತು ವರ್ಷಗಳ ಈಚಿಗೆ ಇಟ್ಟಿರಬಹುದಾದ ಹೆಸರು.”

“ ಹಾಗಾದರೆ ಅವಳು ಜೀಲುವೆಯೂ ಉಗರಬೇಕಲ್ಲವೇ ?”

“ ಕಾಗದದಿಂದಾಗಲಿ ಹೆಸರಿನಿಂದಾಗಲಿ ಅದನ್ನು ಹೇಗೆ ಉಹಿಸಬಹುದು ? ಹೋಗಿ ನೋಡಿಯೇ ತಿಳಿಯಬೇಕು. ನಿನಗೆ ಆ ಕುಶಾಹಲವೂ ಇರುವುದರಿಂದ ನಿನೇ ಹೋಗುವುದು ಯುಕ್ತ.”

“ ನಿನಗೆ ಆ ಕುಶಾಹಲ ಇಲ್ಲವೋ ?”

“ ನನಗೂ ಆ ಕುಶಾಹಲ ಉಂಟಾದದ್ದರಿಂದಲೇ ತಡೆದು ತಡೆದು ಸುಮೃದ್ಧಿಸಿದೆ. ನಾನು ಮದುವೆಯಾದವನು. ಇಲ್ಲದ ತೊಡಕನ್ನು ನಾನಾಗಿ ತಂದು ಹಾಕಿಕೊಳ್ಳಲು ಇವ್ವಪಡುವುದಿಲ್ಲ. ನಿನಾದರೆ – ”

“ ಕಂಡವರ ನುಕ್ಕಿಳನ್ನು ಬಾವಿಗೆ ಇಳಿಸಿ ಆಳ ನೋಡಬಯಸುತ್ತೀಯೋ ?”

“ ನಿನ್ನ ವಿಷಯದಲ್ಲಿ ನನಗೆ ನಂಬಿಕೆ ಇರುವವು ನನ್ನ ವಿಷಯದಲ್ಲಿ ನನಗೇ ನಂಬಿಕೆಯಿಲ್ಲ. ನನ್ನ ಚಂಚಲಚಿತ್ತ ಕಷ್ಟದಲ್ಲಿ ಸಿಲುಕಿರುವ ಜೀಲುವೆಯ ಎದುರಿನಲ್ಲಿ ಕನಿಕರಕ್ಕೆ ಎಡಿಕೊಡಬಹುದು; ಕನಿಕರ ಪ್ರೇಮಕ್ಕೆ ಶಿರುಗಬಹುದು; ಪ್ರೇಮ ಅನಾಹತದಲ್ಲಿ ಪರಿಣಮಿಸಬಹುದು. ಸಾಹಿತ್ಯಪ್ರಪಂಚದಲ್ಲಿ ಕಾಲ್ಪನಿಕ ವ್ಯಕ್ತಿಗಳಿಂದ ಮಾಡಿಸುವ ಸಾಹಸಕ್ಕಿರ್ತಿಗಳನ್ನು ವಾಸ್ತವಪ್ರಪಂಚದಲ್ಲಿ ನಾನೇ ಪ್ರಯೋಗಮಾಡಿನೋಡಲು ಹಿಂಜರಿಯುತ್ತೀನೆ.”

“ ಹಾಗಾದರೆ ಆ ಪ್ರಯೋಗವನ್ನು ನೀನೇ ಮಾಡು ಎಂದು ನನಗೆ ಹೇಳುತ್ತೀರೋ ?”

“ ಹೌದು. ನೀನು ಸ್ವತಂತ್ರ.”

ಸೌಂದರ್ಯಪ್ರೇಮಿಯಾದ ನಾಗಭೂಷಣನ ಶಂಕೆ ನನಗೆ ಅರ್ಥವಾಯಿತು. ಅವನು ವಹಿಸಿದ ಕಾರ್ಯಭಾರವನ್ನು ಒಸ್ಪಿಕೊಂಡಿ.

### ೩

ಮಾಲಿನಿಯ ಮನೆ ಸಿಕ್ಕುವುದು ನನಗೇನೂ ಕಷ್ಟವಾಗಲಿಲ್ಲ. ಅವಳು ಕೊಟ್ಟಿದ್ದ ವಿಳಾಸ ಸುಸ್ವಷ್ಟವಾಗಿತ್ತು; ಅದನ್ನು ಒಂದು ಜೀಟಿಯ ಮೇಲೆ ಗುರುತು ಹಾಕಿ ನನಗೆ ಕೊಟ್ಟಿದ್ದ ನಾಗಭೂಷಣ.

ನಾನು ಪ್ರವೇಶಿಸಿದ ಮನೆ ಭವ್ಯವಾದ ಕಟ್ಟಿದ. ಮನೆಯ ಮುಂದಿನ ಕೈತೋಟಿಕ್ಕೆ ಮಾಲಿ ನೀರೆರೆಯುತ್ತಿದ್ದ. ಸಂಜೀಯ ಸ್ವರ್ವಪ್ರಭೆ ತೋಟಿದ ಹೂಗಿಡಗಳಿಗೆ ಅಪೂರ್ವ ಶೋಭೆಯನ್ನು ನೀಡಿತ್ತು. ಮನೆಯೊಳಗೂ ಅಂತಹುದೇ ಪ್ರಭೀಯನ್ನು ಚೆಲ್ಲಿವ ಸ್ವರ್ವ ಪುತ್ತಳಿಯನ್ನು ಕಾಣುವ ಕಾತರ ದಿಂದ ಕೈಸಾಲೀಯ ಮೆಟ್ಟಲು ಗಳನ್ನು ಏರಿಕೊಂಡೆ. “ ಅಮ್ಮಾವರು ಇದ್ದಾರೆಯೇ ? ” ಎಂಬ ನನ್ನ ಪ್ರಶ್ನೆಗೆ ಅಲ್ಲಿ ಕಸಗುಡಿಸುತ್ತಿದ್ದ ಕೆಲಸದವಳು—

“ ಯಾರು ? ಏನಾಗಬೇಕಾಗಿತ್ತು ? ” ಎಂದು ಕೇಳಿದಳು. ಅವಳ ಪ್ರಶ್ನೆಯಲ್ಲಿ ಅಸಮಾಧಾನದ ಆಶ್ಚರ್ಯ ಕಂಡುಬರುತ್ತಿತ್ತು. ತಾನು ಎಂದೂ ಕಾಣದ ಪರಬ್ರಹ್ಮವನೊಬ್ಬನು ಮನೆಯ ‘ಅಮ್ಮಾವರನ್ನು’ ಭೇಟಿ ಮಾಡಲು ಬಂದರೆ ಮನೆಗೆಲಸದವಳಾದರೂ ಸಂದೇಹ ಬರುವುದು ಶಾಖಾವಿಕ; ಆ ಸಂದೇಹ ಅಸಮಾಧಾನಕ್ಕೂ ಆಶ್ಚರ್ಯ ಕ್ಕೂ ಎಡಿಗೇಡುವುದೂ ಸಹಜ.

“ ಬರಹೇಳಿದ್ದರು. ಅದಕ್ಕಾಗಿ ಬಂದೆ.”

ಅವಳ ಆಶ್ಚರ್ಯ ಇಮ್ಮುದಿಸಿದಂತೆ ಕಂಡಿತು ನನಗೆ.

“ ಹಂಗಾ ! ಹಂಗಾದರೆ ಸರಿ, ಬಂದೆ ” ಎಂದು ಒಳಕ್ಕೆ ಹೋಗಿ, ಬೇಗನೆ ಹಿಂದಿರುಗಿ, “ ಒಳಕ್ಕೆ ಬಸ್ತಿ. ಕುಂತುಕೊಳ್ಳಿ. ಅಮ್ಮಾವರು ಬರ್ತಾರೆ ” ಎಂದು ಹೇಳಿ ತನ್ನ ಕೆಲಸದಲ್ಲಿ ತೊಡಗಿದಳು.

ನಾನು ಒಳಕ್ಕೆ ಹೋಗಿ, ಮುಂಬಾಗಿಲ ಹತ್ತಿರವೆ ಇದ್ದ ಬಂದು ಸೋಫಾದ ಮೇಲೆ ಕುಳಿತೆ. ಮನೆ ಸುಸಚ್ಚಿತವಾಗಿತ್ತು. ಗೋಡೆ ಬಗೆಬಗೆಯ ವರ್ಣಚಿತ್ರಗಳಿಂದ ಅಲಂಕೃತವಾಗಿತ್ತು. ಬಂದು ಮೂಲೆಯಲ್ಲಿ ಎತ್ತರವಾದ ಕಾಲುಮಣಿಯ ಮೇಲೆ ಚಿತ್ರಜಾಲದ ಬಿಳಿಯ ಬಟ್ಟಿಯ ಗವಸುಹಾಕಿದ್ದ ರೇಡಿಯೋ ಇದ್ದಿತು. ಹಾಜಾರದ ನಡುವೆ ದುಂಡು ಮೇಜಿನ ಸುತ್ತಲೂ ಮೂರು ಕರಿಯ ಮರದ ಸೋಗಸಾದ ಕುಚೀಗಳಿದ್ದವು. ಮೇಜಿನ ಮೇಲೆ ಸೋಗಸಾದ ವರ್ಣರಂಜಿತ ಚಿತ್ರವಸ್ತು; ಆದರ ಮೇಲೆ ಪುಷ್ಟಪಾತ್ರಿ; ಆದರಲ್ಲಿ ಆಗತಾನೆ ಕೊಯ್ದಿಟ್ಟಿದ್ದ ಸುಮನೋಹರವಾದ ಪುಷ್ಟಮಂಜರಿ. ಬಟ್ಟಿನಲ್ಲಿ, ಶ್ರೀಮಂತಿಕೆಯ ಕುರುಹುಗಳು ಸಾಕಷ್ಟಿದ್ದವುವು.

ಸಂಜಿಯ ನಸುಗತ್ತಲೆಯ ನೆರಳು ಮೆಲ್ಲಮೆಲ್ಲನೆ ಮನೆಯೊಳಕ್ಕೆ ಅಡಿಯಿಡುತ್ತಿತ್ತು. ಕರವಸ್ತುವನ್ನು ಬೆರಳಿಗೆ ಸುತ್ತಿ ಬಿಚ್ಚುತ್ತ ನಾನು ಮೌನವಾಗಿ ಕುಳಿತ್ತಿದ್ದೆ. ಇದ್ದಕ್ಕಿದ್ದ ಹಾಗೆ ಮನೆಯೊಳಗು ಬೆಳಗುತ್ತಿ: ಮನೆಯೊಡತಿ ಒಳಗೋಳಿಯೊಂದರಿಂದ ಹೊರಬಂದು, ಬರುವಾಗಲೇ ದೀಪದ ಸ್ವಿಚ್ಚು ಹಾಕಿ, ತನು ದೂರದಲ್ಲಿ ನನ್ನೆಡುರು ಬಂದು ಸಿಂತಳು.

ನಾನೂ ಎದ್ದುನಿಂತೆ; ದೇವಕಸ್ಯೇಯಂತಿದ್ದ ಅವಳನ್ನು ನಿಬ್ಬೇರಗಾಗಿ ದಿಟ್ಟಿಸುತ್ತ ನಿಂತಿದ್ದೆ. ಅವಳೂ ನನ್ನನ್ನು ಕ್ಷಣಕಾಲ ದಿಟ್ಟಿಸಿ ಸೋಡಿದಳು.

“ನೀವು....ಮಾಲಿನಿ....ತಾನೆ?”

“ಹೌದು. ನೀವು....ಯಾರೋ....?”

“ನಾನು....ನೀವು ಬಂದು ಕಾಗದ ಬರೆದಿದ್ದಿರಿ....ಗುರುತಿಗಾಗಿ ಅದನ್ನು ತರುವಹಾಗೆ ಅದರಲ್ಲಿ ಬರೆದಿದ್ದಿರಿ. ಆ ಕಾಗದ ತಡವಾಗಿ ಕೈಸೇರಿತು. ಈ ಹೊತ್ತಿಗಿಂತ ಮುಂಚೆ ಬರಲು ಸಾಧ್ಯವಾಗಲಿಲ್ಲ....” ಎಂದು ಜೀಬಿನಲ್ಲಿ ಕಾಗದ ಕ್ಷಾಗಿ ತಡಕಾಡಿದೆ. ಅದು ಜೀಬಿನಲ್ಲಿರಲಿಲ್ಲ. ನಾಗಭೂಷಣ ನನಗೆ ಕಾಗದ ಕೊಡುವುದನ್ನು ಮರೆತ್ತಿದ್ದು: ನಾನಾದರೂ ಕೇಳಿ ಈಸಿಕೊಳ್ಳುವುದನ್ನು ಮರೆತ್ತಿದ್ದೆ. ನನ್ನ ಪೇಚಾಟವನ್ನು ಮಾಲಿನಿ ಅರಿತಳು.

“ಇರಲಿ ಬಿಡಿ. ನೀವು ಕವಿ ನಾಗಭೂಷಣರವರು, ಅಲ್ಲವೆ?”

“ಹೌದು” ಎನ್ನುವಂತೆ ತಲೆಯಲ್ಲಾಡಿಸಿದೆ. ನನ್ನ ಎದೆ ಡವಡವ ಗುಟ್ಟುತ್ತಿತ್ತು. ನಾಗಭೂಷಣನ ಪಾತ್ರವನ್ನು ನಾನು ಆ ಕ್ಷಣದಿಂದ ನಟಿಸ

ಬೇಕಾಯಿತು. ಅಲ್ಲಿಯವರಿಗೆ ಈ ವಿಚಿತ್ರ ಸನ್ನಿಹಿತವನ್ನು ಮುಂಗಂಡಿದ್ದರೂ ಅದರ ಪ್ರತ್ಯಕ್ಷ್ಯಾಸುಭವದ ಅರಿವು ಪ್ರಾರಂಭವಾಗಿರಲಿಲ್ಲ. ‘ನೀವು ನಾಗಭೂಪಟ ರಲ್ಲವೇ?’ ಎಂದು ಮಾಲಿನಿ ಕೇಳಿ, ನಾನು ‘ಹೌದು’ ಎಂಬಂತೆ ತಲೆಯಲ್ಲಾ ದಿಸಿ ಒಪ್ಪಿಕೊಂಡಾಗ ಆ ಅರಿವು ಹಣತ್ತನೇ ನನ್ನ ಎದೆ ಹೊಕ್ಕಿತು. ಎದೆ ದವಡವಗುಟ್ಟಲು ಮೋದಲಾಯಿತು.

“ ಇಲ್ಲಿ ಬಸ್ತಿ, ಕುಳಿತುಕೊಳ್ಳಿ. ಒಂದು ನಿಮಿಷದಲ್ಲಿ ಬಂದುಬಿಡುತ್ತೇನೇ” ಎಂದು ಹೇಳಿ, ಮುಂಬಾಗಿಲನ್ನು ಮುಚ್ಚಿ ಅಗುಳಿ ಹಾಕಿ, ಅವಳು ಹೊರಟು ಹೋದಳು.

ನಾನು ಮಾಲಿನಿಯ ಚೆಲುವನ್ನು ಮನದಲ್ಲಿಯೇ ಪರಿಭಾವಿಸುತ್ತೇ ಕುಳಿತೆ.

ಮಾಲಿನಿ ದೇವಕಸ್ಯೇಯ ಹಾಗಿದ್ದಳು ಎಂದು ಮೋದಲೇ ಹೇಳಬಿಟ್ಟೆ ದ್ದೀನೇ. ಆದರೆ, ದೇವಕಸ್ಯೇಯರನ್ನು ನಾನು ನೋಡಿಲ್ಲ. ಅಪೂರ್ವ ಸುಂದರಿ ಯನ್ನು ದೇವಕಸ್ಯೇಯಿಂದು ಹೇಳುವುದು ರೂಢಿ. ಆದ್ದರಿಂದ, ಮಾಲಿನಿ ಅಪೂರ್ವ ಸುಂದರಿ ಎಂದರೆ ಅದರೆ ಹೆಚ್ಚು ಹತ್ತಿರದ ಮಾತು. ಆ ಅಪೂರ್ವ ಸೌಂದರ್ಯ ವನ್ನು ಹೇಗೆ ವರ್ಣಿಸಲಿ? ವರ್ಣಿಸಲೇ ಬೇಕೆ? ಕಥೆಗೆ ಕಳಿ ಕಟ್ಟಬೇಕೆಂದು ವರ್ಣಿಸಬೇಕು, ಅಷ್ಟೇ. ಕಥೆ ಕಳಿಗುಂದಿದರೂ ಚಿಂತಿಯಿಲ್ಲ, ನಾನು ವರ್ಣಿಸಲಾರೆ. ಮೋದಲನೆಯದಾಗಿ, ಆ ಸಾಮಧ್ಯರ್ಥ ನನಗಿಲ್ಲ; ಎರಡನೆಯದಾಗಿ, ಅವಳ ಚೆಲುವು ಅವರ್ಣನೀಯ. ವರ್ಣಿಸ ಹೊರಟಿರ ವರ್ಣನೆ ಕೇವಲ ಚಹರೆ ಪಟ್ಟಿಯಾದೀತೆಂಬ ಭಯದಿಂದ ವರ್ಣಿಸುವ ಸಾಹಸಕ್ಕೆ ಕೈ ಹಾಕಲ್ಪಾಲಿ. ‘ಚೆಲುವು ನೋಟಕನ ನೋಟದಲ್ಲಿ’ ಎಂದು ಇಂಗ್ಲೀಷಿನಲ್ಲಿ ಹೇಳುವುದುಂಟು. ನನ್ನ ನೋಟಕ್ಕುಂತೂ ಅವಳ ಚೆಲುವು ಕೇವಲ ಅವಳ ಅಂಗಾಂಗಗಳಿಗೆ ಸಂಬಂಧ ಪಟ್ಟುದಲ್ಲ, ಆಪುಗಳ ಮೂಲಕ ಹೊರಹೊಮ್ಮೆದ ಒಂದು ದಿವ್ಯ ಪ್ರಭೆ ಎಂದು ಭಾಸನಾಯಿತು. ಆ ಪ್ರಭೆ ನನ್ನ ಹೃದಯವನ್ನು ಬೆಳಗಿತು, ಮನಸ್ಸನ್ನು ಯಾವುದೋ ಲೋಕಕ್ಕೆ ಕೊಂಡೊಯ್ದಿತು.

ಅವಳ ಚೆಲುವನ್ನು ನನ್ನ ಕಟ್ಟು ಕಂಡುವು, ಅದರೆ ಕಾಮಿಸಲ್ಪಿಲ್ಲ; ಹೃದಯ ಅದರ ಪ್ರಭೆಯಲ್ಲಿ ಮಿಂದಿತು, ಅದನ್ನು ಬಯಸಲಿಲ್ಲ; ಮನಸ್ಸ ಅದಕ್ಕೆ ಮನೆಯಿತು, ಅದರೆ ಮೋಹಗೊಳ್ಳಲಿಲ್ಲ. ಸ್ವಷ್ಟರೂಪಕ್ಕೂ ಅವಳ ಸುಂದರ ಸವಿರೂಪಿಗೂ ಇದ್ದ ಆಪಾರ ಅಂತರದ ಅರಿವೇ ಈ ಸ್ಥಿತಿಗೆ ಮುಖ್ಯ

ಕಾರಣ. ನಾಡಿಕೆಯೇನು? ಬಿಡಿಸಿ ಹೇಳಬಿಡುತ್ತೇನೆ. ನನ್ನ ರೂಪ ಅವ್ಯಾಪ್ತಿ. ಬಣ್ಣಿವಂತೂ ಕೇಳಲೇ ಬೇಡಿ. ಸಾಕ್ಷಾತ್ ಶ್ರೀ ಕೃಷ್ಣ ವಾಚಕ. ಜೊತೆಗೆ ಕುಬ್ಜಾವತಾರ! ಇಷ್ಟಾದರೂ ಕುರೂಪಿಯೇನಲ್ಲ; ಆದರೂ, ಯಾವ ತರುಣಿಯೂ ನನ್ನನ್ನ ಮೆಚ್ಚಿ ಕೈಹಿಡಿಯುವಂತಹನಲ್ಲ. ನನ್ನನ್ನ ಮದುವೆಯಾಗುವವರು ವಿದ್ಯಾವಂತನೆಂದು ನನ್ನಲ್ಲಿ ತೃಪ್ತಿಗೊಂಡಿರಬೇಕು. ಸ್ವಸ್ವರೂಪಪ್ರಜ್ಞಿ ಯಿದ್ದುದು ನನ್ನ ವಿವೇಕವೆಂದು ನಾನು ಒಪ್ಪಿಕೊಳ್ಳಬೇಕು. ಮಾಲಿನಿಯಲ್ಲಿ ವೋಹ ಗೊಳ್ಳಿದಂತೆ ತಡೆಹಿಡಿದದ್ದು ಈ ವಿವೇಕ. ನಾಗಭೂವಣ ಫಾಟಿ ಎಂದು ಕೊಂಡೆ. ಅಪರಿಚಿತೆಯಾದ ಚೆಲುವೆಯನ್ನ ಭೇಟಿ ಮಾಡಲು ನನಗಿದ್ದ ಅರ್ಹತೆಗಳು ಇವೇ! ನನ್ನ ಮನಸ್ಸು ನೋಯಿಸದೆ ನಾಗಭೂವಣ ನನ್ನನ್ನ ತನ್ನ ರಾಯಭಾರಿಯಾಗಿ ಆಯ್ದುಕೊಂಡ ಗುಟ್ಟು ಈಗ ನನಗೆ ಅರ್ಥವಾಯಿತು.

ಈ ಪರಿಭಾವನೆ ಮುಗಿದ ಮೇಲೆ ನನ್ನ ಕಣ್ಣ ಚಿತ್ರಪಟಗಳ ಸಾಲಿನ ಮೇಲೆ ಸುಳಿದಾಡಿತು. ಪಟಗಳ ನಡುವಣ ಏರಡು ದೊಡ್ಡ ಪ್ರಮಾಣದ ಭಾವಚಿತ್ರಗಳು ನನ್ನ ಗಮನವನ್ನ ಸೇಳಿದುವು. ಒಂದು ಮಧ್ಯವಯಸ್ಸನ್ನ ದಾಟಿದ್ದ ಪುರುಷನಿಂದ; ಇನ್ನೊಂದು ಸುಮಾರು ೨೫-೩೦ ವಯಸ್ಸಿನ ಸುಂದರ ಸ್ತ್ರೀಯದು. ಚಿತ್ರದ ಪುರುಷನ ಶಿರಸ್ಸು ಜರಿಯ ಪೇಟದಿಂದ ಅಲಂಕೃತವಾಗಿತ್ತು; ಹುರಿ ವಿಂಬಿ ಮುಖಕ್ಕೆ ರಾಜಾರ್ಥಿಯನ್ನ ಕೊಟ್ಟಿತ್ತು.

ಚಿತ್ರಾವಲೋಕನದಲ್ಲಿ ನನ್ನ ಮನಸ್ಸು ಮುಳುಗಿದ್ದಾಗಲೇ ಮಾಲಿನಿ ಒಂದು ತಪ್ಪಿಯಲ್ಲಿ ಬಿಸ್ಕತ್ತನ್ನೂ ಒಂದು ಲೋಟು ಓವಲಾಟ್ಟಿನನ್ನೂ ತಂದು ಮೇಜೆನ ಮೇಲಿಟ್ಟು, “ದಯವಿಟ್ಟು ತೆಗೆದುಕೊಳ್ಳಬೇಕು” ಎಂದು ಮೆಲುದನಿಯಲ್ಲಿ ಹೇಳಿದಳು.

ಅವಳ ಮೆಲುದನಿ ವೀಕ್ಷಣಾ ಸ್ವರದಂತೆ ಇಂಪಾಗಿತ್ತು.

ಉಪಕಾರಕ್ಕೂ ‘ಬೇಡ’ ಎಂದು ಹೇಳಿದೆ ಉಪಕಾರವನ್ನು ಸ್ವೀಕರಿಸಿದೆ. ನಾಗಭೂವಣನ ರಾಯಭಾರ ನಿರ್ವಹಣಕ್ಕೆ ಇಷ್ಟಾದರೂ ಪ್ರತಿಫಲ ನನಗೆ ಬೇಡವೇ?

ಉಪಕಾರ ಮುಗಿದ ಮೇಲೆ, “ನೀವು ನನ್ನ ಮೇಲೆ ಮರುಕ ತೋರಿ ಒಂದದ್ದು ಬಹಳ ಉಪಕಾರವಾಯಿತು” ಎಂದಳು ಮಾಲಿನಿ.

“ ಇಷ್ಟೇ ಉಪಕಾರದಿಂದ ನಿಷ್ಟ ತೈಪ್ತಿಪಟ್ಟುಕೊಳ್ಳುವುದಾದರೆ ನನಗೆ ಸಂತೋಷ ” ಎಂದೆ ನಾನು.

“ ಹೆಚ್ಚಿನ ಉಪಕಾರವನ್ನು ನಾನು ನಿಮ್ಮಿಂದ ಬಯಸಿರುವುದು ನನ್ನ ಕಾಗದದಿಂದ ನಿಮಗೆ ಗೊತ್ತಾಗಿರಬೇಕು, ಅಲ್ಲವೇ ?”

ನವಯಾವನಪೂರ್ವಾಳಾದ ವಿವಾಹಿತ ತರುಣ ಅವರಿಚಿತ ತರುಣ ನೊಂದಿಗೆ ಇಟ್ಟು ನಿಸ್ಟಂಕೋಚದಿಂದ, ನಿಭರಣೆದಿಂದ ವರ್ತಿಸಬೇಕಾದರೆ ಅವಳಿ ಸಿಲುಕಿಕೊಂಡಿದ್ದ ಸಮಸ್ಯೆ ವಿಷಮವಾದುದಿರಬೇಕೆಂದು ನನಗೆ ಖಚಿತ ವಾಯಿತು.

“ ನನ್ನ ಕೈಲಾದ ಉಪಕಾರ ಮಾಡಲು ಸಿದ್ಧನಿದ್ದೀನೆ ” ಎಂದು ಚಿಂಪು ಮನಸ್ಸಿನಿಂದ ನುಡಿದು ಭಾವಚಿತ್ರಗಳ ಕಡೆ ಮತ್ತೆ ಕಣ್ಣ ಹರಿಯಿಸಿ, “ ನಿಮ್ಮ ಯಜಮಾನರು ಮನೆಯಲ್ಲಿ ಇಲ್ಲ ಎಂದು ಕಾಣಿಸುತ್ತೆ ” ಎಂದು ಸೇರಿಸಿದೆ.

“ ಅವರು ಉರಿನಲ್ಲಿ ಇಲ್ಲ. ನಾಳೆ ಬರುವ ನಿರೀಕ್ಷೆ ಇದೆ. ಏನೋ ಕೆಲಸಕ್ಕಾಗಿ ಬೊಂಬಾಯಿಗೆ ಹೋಗಿದಾಗ್ಗಾರೆ ” ಎಂದು ಹೇಳ ತಲೆ ತಗ್ಗಿಸಿದಳು.

ನಾನು ಮತ್ತೆ ಭಾವಚಿತ್ರಗಳ ಕಡೆ ನೋಡುತ್ತ, “ ನಿಮ್ಮ ಆತ್ಮ ಮಾವ ಎಂದು ಕಾಣಿತ್ತೆ ” ಎಂದೆ.

“ ಅಲ್ಲ. ನನ್ನ ಯಜಮಾನರು, ಅಕ್ಕೆ ” – ಮಾಲಿನಿ ತಲೆ ತಗ್ಗಿಸಿಯೇ ಇದ್ದಳು. ಅವಳ ಕೆನ್ನೆಯ ಮೇಲೆ ಕಣ್ಣೀರ ಕೋಡಿ ಹರಿಯುತ್ತಿದ್ದುದು ನನ್ನ ಗಮನಕ್ಕೆ ಬಾರದೆ ಹೋಗಲಿಲ್ಲ. ಅಕ್ಕನ ನೆನಪಿನಿಂದ ದುಃಖ ಮರುಕೊಳಿಸಿ ಕೊಂಡಿರಬೇಕು ಎಂದು ಉಂಟಿಸಿದೆ. ತುಸ ಹೊತ್ತು ಇಬ್ಬರೂ ಹೊನ ವಾಗಿದ್ದೆವು.

“ ಕ್ವಮಿಸಿ, ನಿಂತುಕೊಳ್ಳಲಾರೆ ” ಎಂದು ಮಾಲಿನಿ ನನ್ನ ಎದುರಿನ ಒಂದು ಕುಚೀಯ ಮೇಲೆ ಕುಳಿತಳು. ಪುನಃ ಒಂದೆರಡು ನಿಮಿವ ಹೊನ ವಾಗಿದ್ದಳು. ದೀರ್ಘ ನಿಶ್ಚಯಸೋಚಾಪಾಸದಿಂದ ಅವಳ ತುಂಬು ಎದೆ ಉಬ್ಬಿ ಇಳಿಯುತ್ತಿತ್ತು. ಅವಳು, ಆ ಜೆಲುವೆ, ಏಕಾಂತದಲ್ಲಿ ನನ್ನೊಡನಿದ್ದ ತರುಣ, ದುಃಖರದಲ್ಲಿ ಮುಳುಗಿ ಕಂಬನಿ ಶರಿಸದೆ ಮುಗುಳುನಗೆ ಬೀರಿ ಕಡೆಗಣ್ಣ ನೋಟವನ್ನು ನನ್ನ ಕಡೆಗೆ ಎಸೆದಿದ್ದರೆ, ನನ್ನಲ್ಲಿ ಖಂಡಿತವಾಗಿಯೂ ದುಭಾವವನೇ ಮಾಡದಿರುತ್ತಿರಲ್ಲಿ. ಅವಳ ಹೈದರಾಬಾದರೂ ಯಾವುದೂ ದುಭಾವವನೇ

ಇಲ್ಲವೆಂದು ನನಗೆ ಸ್ವಷ್ಟವಾಯಿತು. ನನ್ನ ನೋಟದಲ್ಲಿ ಒಡಮೂಡಿದ್ದ ಮರುಕ ಅವಳ ಗಮನಕ್ಕೂ ಬಂದಿರಬೇಕು. ನನ್ನ ರೂಪವಂತೂ ಅವಳ ಮನಸ್ಸನ್ನು ಯಾವ ಬಗೆಯಲ್ಲಿ ವಿಕಾರಗೊಳಿಸುವಂತಿರಲ್ಲವೆಂದು ಮತ್ತೆ ಒತ್ತಿ ಹೇಳಬೇಕಾಗಿಯೇ ಇಲ್ಲ. ಕೇವಲ ನನ್ನ ಮೌನದ ಸಹಾನುಭೂತಿ ಯಿಂದ ಪ್ರೀತಾಹಗೊಂಡು, ಕಂಬನಿಯೊರಸಿಕೊಂಡು, ಉಸಿರನ್ನೂ ಮನ ಸ್ವನ್ನೂ ಹತೋಟಿಗೆ ತಂದುಕೊಳ್ಳಲು ಒಮ್ಮೆ ನೀಳವಾಗಿ ಉಸಿರಾಡಿ, ಮನ ಬಿಚ್ಚಿ ಮಾತನಾಡತೋಡಿದಳಿಂದ ನೂಲಿನಿ.

“ನನ್ನ ಪಾಲಿಗೆ ನಿಮ್ಮ ಮರುಕ ಇದ್ದೇ ಇದೆ ಎಂದು ನನಗೆ ಸಂಪೂರ್ಣ ವಾಗಿ ನಂಬಿಕೆ ಇದೆ. ನನಗೆ ಬೇಕಾದದ್ದು ಮರುಕವಲ್ಲ; ನಿಮ್ಮ....ನಿಮ್ಮ....ಸಹಾಯೆ.”

ನಾನು ಮೌನವಾಗಿದ್ದೆ. “ಏನು ಸಹಾಯ ಬೇಕು?” ಎಂಬ ಪ್ರಶ್ನೆ ನನ್ನ ಮೌನದಲ್ಲಿಯೇ ಅಡಕವಾಗಿತ್ತು.

“ಸಹಾಯ ಸ್ವೀಕಾರಕಾಗಿ ಭರವಸೆ ಕೊಡುತ್ತೀರ?”

“ಆಗಲಿ. ನಿಮ್ಮ ಕಷ್ಟವೇನು ನೊದಲು ತಿಳಿಸಿ.”

ಮಾಲಿನಿ ತನ್ನ ದುಃಖದ ಕಥೆಯನ್ನು ನನ್ನಲ್ಲಿ ತೋಡಿಕೊಂಡಳು. ಅದನ್ನು ನನ್ನ ಮಾತನಲ್ಲಿಯೇ ತಿಳಿಸುತ್ತೀನೆ.

## ಇ

ಮಾಲಿನಿಯ ಪತಿಯು ಹೆಸರು ರಾಜಾರಾಯರು. (ಮಾಲಿನಿ ಅವರ ಹೆಸರನ್ನು ಹೇಳಲಿಲ್ಲ; ಅವೇಲೆ ನನಗೆ ತಿಳಿದು ಬಂದಿತು.) ಆಗಭರ ಶ್ರೀಮಂತರು. ತಂಡೆ ಗಳಿಸಿದ ಅಪಾರ ಆಸ್ತಿಯನ್ನು ಉಳಿಸಿ ಬೆಳಗಿಕೊಳ್ಳಲುವುದೇ ಅವರ ಮುಖ್ಯ ಉದ್ದೇಶಗೆ. ಭಾವಚಿತ್ರದಲ್ಲಿ ಅಪ್ಪು ಕುರೂಪಿಗಳಾಗಿ ಕರಂಡುಬರ ದಿದ್ದರೂ ಪ್ರತ್ಯಕ್ಷವಾಗಿ ನೋಡಿದರೆ ಯಾರೂ ಅವರನ್ನು ರೂಪವಂತರ ಪಟ್ಟ ಯಲ್ಲಿ ಸೇರಿಸಲಾಗುತ್ತಿರಲಿಲ್ಲ. ಸಿರಿವಂತರಿಗೆ ಸುಂದರಿಯೊಬ್ಬಳು ಪತ್ತಿಯಾಗಿ ದೊರಕುವುದು ಅಸಾಧ್ಯವೂ ಅಲ್ಲ ಅಸಾಧಾರಣವೂ ಅಲ್ಲ. ಆದರೂ ರಾಜಾ ರಾಯರ ನೊದಲನೆಯ ಹೆಂಡತ ಅವರಿಗೆ ಅನುರೂಪಳಾಗಿಯೇ ಇದ್ದಳಂತೆ.

ತಾರುಣ್ಯದಲ್ಲಿ ತಂಡೆ ತಾಯಿಗಳ ಬಲಾತ್ಮಾರಕ್ಕೆ ಸಾಮಾನ್ಯ ತೆರುಣೀಯನ್ನೇ ಮದುವೆಯಾಗಿ ಅವಕೊಂಡಿಗೆಯೇ ಕೆಲವು ವರ್ಷ ಒಂದು ರೀತಿಯಲ್ಲಿ ಸುಖ ವಾಗಿಯೇ ಬಾಳು ನೂಕಿದರು. ಅವರ ದುರ್ದ್ವಷ್ಟಕ್ಕೆ ತಂಡೆ ತಾಯಿ ತೀರಿ ಕೊಂಡ ಒಂದರಡು ವರ್ಷಗಳಲ್ಲಿ, ಸಂತಾನಭಾಗ್ಯವನ್ನು ನೀಡಿದೆಯೇ ಅವಳು ಕಣ್ಣು ಮುಚ್ಚಿದಳು. ಹೆಂಡತಿ ತೀರಿದ ತರುಣದಲ್ಲಿ ಪ್ರಾಯುದ ಹೊಸಿಲನ್ನು ಇನ್ನೂ ದಾಟದಿದ್ದ ರಾಜಾರಾಯ ಕೊರಗಿನಲ್ಲಿ ಮುಳುಗಿದ್ದರೂ ಕಾಲಕ್ರಮದಲ್ಲಿ ಕೊರಗು ನಂದಿದ ಮೇಲೆ, ಸಹಜವಾಗಿಯೇ ಸ್ತ್ರೀಯ ಸಹವಾಸವನ್ನು ಬಯಸ ತೊಡಗಿದನು. ವೊದಲಿನಿಂದಲೂ ಧನವನ್ನು ಅಪವ್ಯಯ ಮಾಡಿದವನಲ್ಲ ಅವನು; ಐಶ್ವರ್ಯವನ್ನು ವರ್ಧಿಸಿಕೊಳ್ಳಬೇಕೆಂಬುದೇ ಅವನ ಪ್ರವೃತ್ತಿ. ಅಲ್ಲದೆ ಅವನು ಆತ್ಮಗಾರವ ಸ್ಥಿರ, ಜನಾಪವಾದ ಭೀತ. ಮನಸ್ಸು ಕೆಲವೇಮೈ ಆತ್ಮ ಸೇಳಿಯುತ್ತಿದ್ದರೂ, ಅವನು ದುರ್ಮಾರ್ಗಪ್ರವೃತ್ತನಾಗಲಿಲ್ಲ. ಮತ್ತೆ ಮದುವೆಯಾಗಬಯಸಿದನು. ಸೂಫುಲಕಾಯನೂ ಕೃಷ್ಣ ವರ್ಣನೂ ವಿಧುರನೂ ಆದ ಆವನಿಗೆ ಸಮಾನಸ್ಥಂಧರಾದ ಶ್ರೀಮಂತರು ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ. ಮಧ್ಯಸ್ಥಿಕೆಗಾರರ ಪ್ರಯತ್ನದಿಂದ ಬಡ ಶಾಲಾ ಉಪಾಧ್ಯಾಯನೊಬ್ಬನು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಹಿರಿಯವಳಾದ ಕುಮುದಿನಿಯನ್ನು ರಾಜಾರಾಯನಿಗೆ ಕೊಡಲೊಷಿದನು.

ಆ ಶಾಲಾ ಉಪಾಧ್ಯಾಯ ಆಧುನಿಕ ಭಾವನೆಗಳುಳ್ಳವನು. ಸಂಸಾರದ ಸುಳಿಯಲ್ಲಿ ಸಿಲುಕಿ ಪೇಚಾಡುತ್ತಿದ್ದವನು. ನಾಲ್ಕು ಗಂಡುಮುಕ್ಕಳ ವಿದ್ಯಾ ಭಾಷಾಸದ ಹೊಣಿ ಬೇರೆ ಅವನ ಹೆಗಲಮೇಲೆ ಬಿದ್ದಿತ್ತು. ಕುಮುದಿನಿ ಹೈಸ್ಕೂಲು ತರಗತಿಯಲ್ಲಿ ಓದುತ್ತಿದ್ದಳು. ಸುಲಭನಾದ ವರನು ದೋರಿಯದೆ ಹೊಡರೆ ಹೆಣ್ಣು ಮಕ್ಕಳಿಗೆ ಕಾಲೀಜು ವಿದ್ಯಾಭ್ಯಾಸ ಮಾಡಿಸಿ, ಅವರ ಪಾಡಿಗೆ ಅವರನ್ನು ಚಿದುವುದೆಂದು ಅವನ ಮನಸ್ಸು. ಈ ಮನಸ್ಸಿಗೆ ತಿಯಲ್ಲಿದ್ದ ಅವನಿಗೆ ರಾಜಾ ರಾಯನ ಕನಾ೜ಪೇಟ್ಟೆ ಮಧ್ಯಸ್ಥಿಕೆಗಾರರಿಂದ ತಿಳಿಂಬಂದಿತು. ಕನಾ೜ಪಿತ್ತೆವಿನ ಮದುವೆಯ ವೆಚ್ಚನೆಲ್ಲವನ್ನೂ ರಾಜಾರಾಯನೇ ವಹಿಸಿಕೊಳ್ಳಲು ಸಿದ್ಧನಾಗಿ ದ್ದನು. ಬಡ ಕನಾ೜ಪಿತ್ತೆವಿಗೆ ಇದಕ್ಕಿಂತಲೂ ಬೇರೆಯ ಪ್ರಲೋಭನವಿನ್ನೇನು ಬೇಕು? ಕುಮುದಿನಿಗೂ ಅವಳ ತಾಯಿಗೂ ಇಷ್ಟವಿಲ್ಲದಿದ್ದರೂ ಮದುವೆ ನಡೆದೇ ಹೋಯಿತು,

ಕುಮುದಿನಿಗೆ ಆಗ ಇನ್ನೂ ಎಸ್. ಎಸ್. ಎಲ್. ಸಿ. ಪರೀಕ್ಷೆಯಾಗಿರ ಲಿಲ್. ಪರೀಕ್ಷೆಯ ಮುನ್ನವೇ ಗಂಡನ ಮನೆಗೆ ಬರಬೇಕಾಯಿತು. ಗಂಡನ ಮನೆಗೆ ಬಂದ ಮೇಲೆ ತಾನು ಮದುವೆಯಾಗದೆ ಉಳಿದಿದ್ದರೆ ಲೇಸಾಗು ತ್ರೈಂದು ಅನಳಿಗೆ ತೊರಿತು. ಹೇಗೋ ಮನಸ್ಸನ್ನು ಸಮಾಧಾನ ಮಾಡಿ ಕೊಂಡು ಗಂಡನೋಡನೆ ಸಂಸಾರ ಪಥದಲ್ಲಿ ನಡೆಯತೊಡಗಿದಳು. ಮನಸ್ಸನ್ನು ದಾಂಪತ್ಯ ಜೀವನಕ್ಕೆ ಒಗ್ಗಿ ಕೊಂಡಳೇ ಹೊರತು ಮನಸ್ಸು ಮುದಗೊಳ್ಳಲಿಲ್ಲ, ಗಂಡನ ಮನಸ್ಸಿನೊಂದಿಗೆ ಬೆರಿಯಲಿಲ್ಲ. ಆದರೂ ಯಾವ ಸುಖಭೋಗ ಭಾಗ್ಯಗಳಿಗೂ ಕೊರತೆಯಿಲ್ಲದ್ದರಿಂದಲೂ ಗಂಡ ತನ್ನನ್ನು ಪ್ರೀತಿ ಗೌರವಗಳಿಂದ ನಡೆಸಿಕೊಳ್ಳುತ್ತಿದ್ದ ರೀತಿಯಿಂದಲೂ ಅವಳಿಗೆ ಗಂಡನಲ್ಲಿ ಆಪಾರ ಗೌರವ ವಿದ್ದಿತು. ಆದರೇನು? ಹರ್ಷವಿಲ್ಲ, ಗೆಲವಿಲ್ಲ. ತುಸ ಉಲ್ಲಾಸವನ್ನು ಪಡೆಯುವ ಉದ್ದೇಶದಿಂದ, ಕುಮುದಿನಿ ಗಂಡನಿಗೆ ತಿಳಿಸಿ ತಂಗಿ ಮಾಲಿನಿಯನ್ನು ಕರಸಿಕೊಂಡು ಜೊತೆಯಲ್ಲಿಟ್ಟುಕೊಂಡಳು.

ಮಾಲಿನಿ ತನ್ನ ಅಕ್ಕನ ಜೊತೆಯಲ್ಲಿರಲು ಬಂದಾಗ ಅವಳಿಗೆ ಹದಿನೂರು ವರ್ಷ; ಆಗ ತಾನೆ ಲೋವರ್ ಸಿಕಂಡರಿ ಪರೀಕ್ಷೆಯಲ್ಲಿ ತೇಗ್ರಡೆಯಾಗಿದ್ದಳು.

ರತ್ನಿಯಂತಹ ಹೆಂಡತ ತನಗಾದಳೆಂದು ರಾಜಾರಾಯ ಹೊದಲು ಹಿಗಿ ಹೋಗಿದ್ದನು; ಆದರೆ ಮೈಯನ್ನು ವರಾತ್ರ ಕೊಟ್ಟಿ ಮನಸ್ಸನ್ನು ಕೊಡಿದ್ದ ಹೆಂಡತಿಯ ವರ್ತನೆಯ ರಹಸ್ಯವನ್ನು ಭೇದಿಸಲಾರವವನಾಗಿ ಒಳಗೊಳಗೇ ಕೊರಗುತ್ತಿದ್ದನು. ಮಾಲಿನಿ ಮನೆಗೆ ಬಂದದ್ದು ಗಂಡ ಹೆಂಡಿರಿಟ್ಟರ ಬಾಳಗೂ ತಾತ್ಮಾಲಿಕವಾಗಿಯಾದರೂ ಒಂದು ಚೀಳಕು ಬಂದಂತಾಗಿತ್ತು. ರಾಜಾರಾಯನು ತನ್ನ ಹೆಂಡತಿಯಿಂದ ಪಡೆಯಬೇಕಾಗಿದ್ದ ಪಡೆಯಲಾಗದಿದ್ದ ಹರ್ಷೋರ್ಲಾಸಗಳನ್ನು ತನ್ನ ನಾದಿನಿಯಿಂದ ಪಡೆಯದೊಡಗಿದನು. ತನ್ನ ತಂಗಿ ಆಧವಾ ಮಗಳು ಆಗಿದ್ದರೆ ಹೇಗೋ ಹಾಗೆ ಮಾಲಿನಿಯನ್ನು ಮುದ್ದಿಸಿಂದ ಲಾಲಿಸಿ ಪಾಲಿಸತ್ತೊಡಗಿದ್ದನು. ಅವಳನ್ನು ಒಗೆ ಒಗೆಯಲ್ಲಿ ಸುಖಪಡಿಸಬೇಕೆಂದು ಗಂಡನೇ ಉತ್ಸುಕನಾಗಿ ಮುಂದುವರಿಯುತ್ತಿರುವಲ್ಲಿ ಇನ್ನು ಕುಮುದಿನಿಯನ್ನು ಕೇಳಬೇಕೇ? ತಂಗಿಯನ್ನು ಸುಖದ ಸುಪ್ತಿಗೆಯ ಮೇಲೆಯೇ ಮಲಗಿಸಿದಳು. ಒಡ. ಸಂಸಾರದಲ್ಲಿ ಒಣಕಲು ಸಣಕಲಾಗಿದ್ದ ಮಾಲಿನಿ ಒರುಬರುತ್ತ ಮೈತುಂಬಿ ಕೊಂಡು ಚೀಳಿದು ಚೆಳುವಿನ ಚೆಲುವೆಯಾದಳು. ರಾಜಾರಾಯನ ಸಿನಿಮಾ,

ನಾಟಕ, ಸಂಗೀತ – ನೋದಲಾದ ಮನರಂಜನೆಯ ಕಾರ್ಯಕ್ರಮಗಳಲ್ಲಿ ಲಾಭ ಮಾಲಿನಿ ನಿತ್ಯದ ಸಂಗಾತಿಯಾದಳು. ಕುಮುದಿನಿಯೂ ಒವೊಮೈ ಜೊತೆ ಗೂಡುವಳು; ಆದರೆ ಬಹುಮಟ್ಟಿಗೆ ಏನಾದರೂ ನೇವ ಹೇಳ ಮನೆಯಲ್ಲಿ ಉಳಿಯುತ್ತಿದ್ದುದೇ ಹೆಚ್ಚು. ರಾಜಾರಾಯ ಒವೊಮೈ ಯಾವ ದುಭಾರ ವನೆಯೂ ಇಲ್ಲದೆ ಮಾಲಿನಿಯನ್ನು ಅಪ್ಪಿ ಮುದ್ದಿಡುವನು. ಭಾವನ ಮುದ್ದಾ ಟಿಕ್ಕೆ ಅಸಮ್ಮತಿ ಅಸಮಾಧಾನ ಇಲ್ಲದಿದ್ದರೂ ಮಾಲಿನಿ ನಾಚಿಕೆಯನ್ನು ನಟಿಸಿ, “ಧೂ ಬಿಡಿ ಭಾವ” ಎಂದು ತೋಳತಕ್ಕೆಯನ್ನು ಕೊಡಹಿಕೊಂಡು ಹೋಗಿ, “ಅಕ್ಕನಿಗೆ ಹೇಳುತ್ತೀನೆ” ಎನ್ನುವಳು. “ಅಕ್ಕನಿಗಲ್ಲದಿದ್ದರೆ ನಿನ್ನ ಗಂಡನಿಗೆ ಹೇಳು” ಎನ್ನುವನು ರಾಜಾರಾಯ. ಹೀಗೆ ಎರಡು ಮೂರು ವರ್ಷ ಕಳಿಯಿತು. ಈ ಕಾಲದಲ್ಲಿ ಮಾಲಿನಿಯ ತಂಡಿ ರಜದಲ್ಲಿ ಮಗಳನ್ನು ಕಳಿಸಿಕೊಡಿ ಎಂದು ಬೇಡಿ ಪತ್ರ ಬರೆದರೆ, “ನಿಂದೇ ರಜದಲ್ಲಿ ಬಂದು ಇಲ್ಲಿಯೇ ಇದ್ದ ಕೊಂಡು ನಿಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಹೋಗಿ ಉಪಕಾರ ಮಾಡಬೇಕು” ಎಂದು ರಾಜಾರಾಯ ಉತ್ತರ ಬರೆದುಬಿಡುತ್ತಿದ್ದನು. ಶ್ರೀಮಂತ ಅಳಿಯನ ಮಾತು ಮಾರಲಾರದೆ, ಮಾಲಿನಿಯ ತಂಡಿ ತನ್ನ ಹೆಂಡತಿ ಮಕ್ಕಳೊಂದಿಗೆ ಅಳಿಯನ ಮನೆಯಲ್ಲಿಯೇ ಬಂದು ಇದ್ದ, ತನ್ನ ಇಬ್ಬರೂ ಹೆಣ್ಣು ಮಕ್ಕಳು ಅವೊಂದು ಸುಖವಾಗಿದ್ದ ದನ್ನು ಕಂಡು ಹಿಗ್ಗಿ ನಿಂದ ಅಳಿಯನ ಉಡುಗೊರೆಗಳೊಂದಿಗೆ ಹಿಂದಿರುಗುತ್ತಿದ್ದನು.

ಮಾಲಿನಿಗೆ ಎಸ್. ಎಸ್. ಎಲ್. ಸಿ. ಪರಿಕ್ಷೇಯಲ್ಲಿ ತೀಗಳಿಡಿಯಿತು. ಮಗಳಿಗೆ ಮದುವೆ ಮಾಡಬೇಕೆಂಬ ಅಪ್ಪೇಕ್ಕೆಯುಂಟಾಗಿ ಮಾಲಿನಿಯ ತಂಡ ವಲಾಸ್ನೇಷನ್‌ಒಂದ ಭಾರವನ್ನು ಅಳಿಯನಿಗೇ ವಹಿಸಿದರು. ರಾಜಾರಾಯನು ಮಾಲಿನಿಯ ಮದುವೆಯ ಬಗ್ಗೆ ಯೋಚನೆ ಮಾಡಬೇಕಾಗಿಲ್ಲವೆಂದೂ, ಅವಳು ಇಂಟಿರ್ ಮಾಡಿಯಬ್ಬು ಪರಿಕ್ಷೇ ಮುಗಿಸುವವರಿಗೂ ಮದುವೆಯ ಮಾತೇ ಬೇಕಿಲ್ಲವೆಂದೂ ಅಧಿಕಾರ ವಾಟಿಯಿಂದ ತಿಳಿಸಿಬಿಟ್ಟುನು. ರಾಜಾರಾಯನ ಮಾತಿಗೆ ಎಲ್ಲರೂ ಹಂತದಿಂದಲೇ ಒಪ್ಪಿಕೊಂಡರು.

ಮಾಲಿನಿ ಕಾಲೇಜಿಗೆ ಸೇರಿದಳು. ಕಾಲೇಜಿನ ವಿದ್ಯಾಭ್ಯಾಸ ಅವಳ ಮನಸ್ಸನ್ನು ಅರಳಸತ್ತೊಡಗಿತು; ಹೃದಯವನ್ನು ‘ಕಾವ್ಯ ಪ್ರಪಂಚವಾವರಿಸಿ, ಕಾವ್ಯಮಯ ಕಮನಿಯ ಭಾವನೆಗಳೇ ಅದರಲ್ಲಿ ಹುದುಗಿ ಹೊಮ್ಮಿ ಹಿಗ್ಗಿಸ

ತೊಡಗಿದುವು. ಆಧುನಿಕ ತರುಣಿಗೆ ಒಪ್ಪುಗುವ ನೇವಭಾಷಣಗಳು ಮಾಲಿನಿಯ ಚೆಲುವಿಗೆ ಮೇರುಗು ಕೊಟ್ಟವು. ಒಡನಾಡಿಗಳಿಂದ ಒಯ್ಯಾರೆ, ಬೆಡಗು ಬಿನ್ನಾಣಿಗಳನ್ನು ಕಲಿತಳು; ಕಲಿತಳೀನು, ತುವಾಗಿ ಬಂದುವು. ಇವೆಳ್ಳನ್ನು ಕಂಡ ಓದಿದ ತರುಣರೀಲ್ಲ ಹೃದಯುದ ಬಯಕೆಯ ಬಿಂಬವಾದಳು. ಮಾಲಿನಿಗೋಸ್ಸರವಾಗಿಯೇ ರಾಜಾರಾಯನು ಮನೆಗೆ ಹಲವಾರು ಮಾಸಪತ್ರಿಕೆಗಳನ್ನು ಕನ್ನುದ ಕಾದುಬಂಗಳನ್ನು ಕೊಂಡು ತರತೊಡಗಿದನು. ತರುಣ ಸಾಹಿತಿ ನಾಗಭೂಷಣನ ಕವಿತೆ ಕಥೆಗಳು ಮಾಲಿನಿಯ ಮನಸ್ಸನ್ನು ಸೆರೆಹಿಡಿದವು. ಆಗ, ನಾಗಭೂಷಣನನ್ನು ಕಾಣಬೇಕೆಂಬ ಬಯಕೆಯೇನೂ ಅವಳಿಗೆ ಇರಲಿಲ್ಲ. ಆದರೂ, ನಾಗಭೂಷಣನಂತಹ ಕವಿಯಲ್ಲಿದ್ದರೂ ಕಾವ್ಯಗಂಗೆಯಲ್ಲಿ ಮಿಂದ ವಿದ್ಯಾವಂತ ತರುಣನನ್ನು ಕೈಹಿಡಿಯಬೇಕೆಂಬ ಹಂಬಲು ಅವಳ ಹೃದಯದಲ್ಲಿ ಮೂಡಿತು. ಕಂಡ ಸುಂದರ ವಿದ್ಯಾರ್ಥಿಗಳೆಲ್ಲ ಮಾಲಿನಿಯ ಕನಸಿನಲ್ಲಿ ಅವಳ ಕೊರಳಿಗೆ ಮಾಲಿಸೂಡಲು ಕೈಚಾಚಿ ನಿತ ಕನ್ನಾರ್ಥಿಗಳಾದರು. ತಾನು ಕೈಹಿಡಿಯುವ ವರ ಬಡವನಾದರೂ ಚಿಂತೆಯಿಲ್ಲ—ವಿದ್ಯಾವಂತನಾದ ಸುಂದರ ತರುಣನಾಗಿರಬೇಕು; ಯಾವ ಜಾತಿಯ ನಾದರೂ ಚಿಂತೆಯಿಲ್ಲ : ಇದು ಕಸ್ಯೇ ಮಾಲಿನಿಯ ಸವಿಗನಸಾಯಿತು. ಕನಸು ನನಸಾಗುವ ಸುದಿನವನ್ನು ಎದುರು ನೋಡುತ್ತು, ಮಾಲಿನಿ ಸೀನಿಯ ರ್ಹ ಇಂಟರ್‌ವಿಾಡಿಯರ್ಟ್ ಪರೀಕ್ಷೆಗೆ ಕಟ್ಟಿದಳು. ಈ ಕಾಲದಲ್ಲಿ, ಬೆಳೆದ ಮಾಲಿನಿ ಭಾವನ ಮುದ್ರಾಟಕ್ಕೆ ದೂರ ವಾಗಿದ್ದ ಳು. ರಾಜಾರಾಯನಾದರೂ ಪರಿಸ್ಥಿತಿಯನ್ನು ಲೆಕ್ಕಿಸದಷ್ಟು ಮೂರ್ಖ ನಾಗಿರಲಿಲ್ಲ, ಆದರೂ, ಭಾವ ನಾದಿನಿಯರ ಸರಸಸಲ್ಲಾಪಕ್ಕೆ ಯಾವ ಅಡ್ಡಿಯೂ ಇರಲಿಲ್ಲ : ಅವರ ಮಧುರ ಬಾಂಧವ್ಯಕ್ಕೆ ಚ್ಯಾತಿ ಇರಲಿಲ್ಲ.

ಕುಮುದಿನಿ ತನ್ನ ಅಸುಖವನ್ನು ಸ್ವಲ್ಪ ಮಟ್ಟಿಗೆ ಮರಿಯುವ ಕಾಲವೂ ಬಂದಿತು. ಆವಳು ಗಭಿರಣಿಯಾಗಿ ಗಂಡುಮಾಗುವನ್ನು ಹಡೆದಿದ್ದಳು. ಮಾಲಿನಿಯೂ ಇಂಟರ್‌ವಿಾಡಿಯರ್ಟ್ ಪರೀಕ್ಷೆಯಲ್ಲಿ ನೋಡಲನೆಯು ದಜ್ರೆಯಲ್ಲಿ ತೇಗರ್ಡಿಯಾದಳು. ಆವಳ ತಾಯಿತಂದೆಗಳ ಹಾಗೂ ರಾಜಾರಾಯನ ಸುಖಶಂತೋಷಗಳಿಗೆ ಪಾರವಿಲ್ಲವಾಯಿತು. ಆದರೆ ಈ ಸಂತೋಷ ಚಿರಕಾಲ ವಿರಲಿಲ್ಲ. ಕುಮುದಿನಿ ಬಾಳಂತಿರೋಗಕ್ಕೆ ತುತ್ತಾಗಿ, ಮೂರು ತಿಂಗಳ ತೊಟ್ಟಲಕೂಸನ್ನು ಬಿಟ್ಟು ಕಣ್ಣು ಮುಚ್ಚಿದಳು,

ಆಗ ಶಾಲೆ ಕಾಲೇಜುಗಳಿಗೆ ಬೇಸೆಗಿಯ ರಜ. ಮಾಲಿನಿಯ ತಾಯಿ ತಂಡಿಗಳೂ ಕೂಸಿನ ಅರ್ಪಕೆಗೆ ಬಂದು ಅಳಿಯನ ಮನೆಯಲ್ಲಿಯೇ ಇದ್ದರು. ಅದರೆ ಅವರು ಎಷ್ಟು ದಿನ ನಿಲ್ಲಾವುದಕ್ಕಾಗುತ್ತದೆ? ಈಗ ಮಾಲಿನಿಯನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂಬ ಆಲೋಚನೆ ಬಂದಿತು. ಅಕ್ಕನಿದ್ದಾಗ ಮಾಲಿನಿ ಭಾವನ ಮನೆಯಲ್ಲಿರಲು ಯಾವ ಆಕ್ಷೇಪಣಿಯೂ ಇರಲಿಲ್ಲ. ಅಕ್ಕನಿಲ್ಲದ ಭಾವನೊಂದಿಗೆ ಮದುವೆಗೆ ನೇರಿದ ಮಾಲಿನಿ ನಿಲ್ಲಾವುದು ಅವಳ ತಾಯಿ ತಂಡಿಗಳಿಗೆ ಸರಿಕಾಣಲಿಲ್ಲ. ಮಾಲಿನಿಯೂ ಹೋರಟು ಹೋದರೆ ಮಗುವನ್ನು ಸ್ತೀತಿಯಿಂದ ಸಲಹುವವರಾರು? ಸಂಬಳದ ದಾದಿಯನ್ನು ನೇಮಿಸಿಕೊಳ್ಳಬೇಕು. ಇಲ್ಲವೇ, ಮಗುವನ್ನು ಅದರ ಅಜ್ಞಿಯ ರಕ್ಷಣಿಗೆ ವಹಿಸಬೇಕು. ಇದು ರಾಜರಾಯನಿಗೆ ಸಹ್ಯವೆನಿಸಲಿಲ್ಲ. ಇದುವರೆಗೆ ಹೆಂಡತಿ ನಾದಿನಿ ಇಬ್ಬರೇ ಇದ್ದರೂ ಕೂಡ ತುಂಬಿದಂತಿದ್ದ ಮನೆಯಲ್ಲಿ ಒಂಟಿ ಬಾಳನ್ನು ನೊಕುವುದು ಅವನಿಗೆ ಫೋರವಾಗಿ ಕಂಡಿತು. ಇದಕ್ಕೆ ಒಂದೇ ಪರಿಹಾರ ಮರಳಿ ಮದುವೆಯಾಗುವುದು. ಆ ಪಕ್ಕದಲ್ಲಿ, ಮಾಲಿನಿಯನ್ನೇ ಏಕೆ ಮದುವೆಯಾಗಬಾರದು? ಬಹು ಒಳ್ಳೆಯ ಆಲೋಚನೆ. ಎಲ್ಲ ದೃಷ್ಟಿಗಳಿಂದಲೂ ಸಮಸ್ಯೆ ಪರಿಹಾರವಾದಂತಾಗುವುದು. ಅಲ್ಲದೆ, ಮಾಲಿನಿಯ ಮದುವೆಯ ಹೊಣೆಯನ್ನು ಕುಮುದಿನಿ ಬದುಕಿದ್ದಾಗ ತಾನೇ ವಹಿಸಿಕೊಂಡಿರ ಲಿಲ್ಲವೇ? ಅವಳ ವಿದ್ಯಾಭ್ಯಾಸಕ್ಕೆ ತಾನು ಎಷ್ಟು ವೆಚ್ಚುಮಾಡಿಲ್ಲ? ಇದರಂದ ಮಾಲಿನಿಯ ವಿನಯದಲ್ಲಿ ತನ್ನ ಕರ್ತವ್ಯದೊಂದಿಗೆ ಒಂದುಬಗೆಯು ಅಧಿಕಾರವೂ ಪ್ರಾಪ್ತವಾಗಿದೆಯಲ್ಲವೇ? ಕುಮುದಿನಿಯ ಸಾವಿನೊಂದಿಗೆ ಒಂದು ವಿಧದಲ್ಲಿ ಕರ್ತವ್ಯವೇನೇನೋ ಕೊನೆಗಂಡಿದೆ. ಹೆಂಡತಿಯೇ ಸತ್ತ ಮೇಲೆ ಎಲ್ಲಿಯ ನಾದಿನಿ? ಮಾಲಿನಿಗೆ ಹಾಗೂ ಅವಳ ತಂಡಿಗೆ ತಾನು ಮಾಡಿರುವ ಉಪಕಾರಕ್ಕೆ ಪ್ರತಿಯಾಗಿ ಅವಳನ್ನು ತಾನೇ ಮದುವೆಯಾದರೆ, ತಾನು ಹಿಂದೆ ಕೊಟ್ಟಿದ್ದ ವಚನವನ್ನೂ ನಡವಿದಂತಾಗುವುದು; ತನ್ನ ಸುಖವೂ ಸಾಧನೆಯಾಗುವುದು; ಎಳಿಯ ಮಗುವಿಗೂ ಮಾಲಿನಿಯೇ ತಾಯಾಗುವಳು; ಅವಳ ತಂಡಿಗೂ ತನ್ನಿಂದ ಹೆಚ್ಚಿನ ಉಪಕಾರವಾಗುವುದು. ಮಾಲಿನಿಯ ಸುಖವೇ? ವಿದ್ಯಾ ವತಿಯೂ ಸುಸಂಸ್ಕೃತಿಯೂ ಆದ ಆ ತರುಣೆಯ ಹೃದಯದ ವಿಚಾರ ಸೂಕ್ತತೆ

ಅವನಿಗಿರಲಿಲ್ಲ. ಅವನ ವಿಚಾರಧಾರೆ ಬಹುಮಟ್ಟಿಗೆ ಸ್ವಾರ್ಥಸುಖಿನಿಷ್ಠಾ ವಾಗಿತ್ತು. ಅಲ್ಲದೆ, ಮಾಲಿನಿಯ ವಿದ್ಯೆ ಮತ್ತು ಆಧುನಿಕ ಭಾವನೆಗಳಿಗೆ ತಕ್ಷಂತೆ ಅವಳನ್ನು ಸರ್ವವಿಧಿಗಳಲ್ಲಿಯೂ ಸುಖಿಯನ್ನಾಗಿಯೇ ಮಾಡಲು ಅವನು ನಿಶ್ಚಯಿಸಿದನು. ಮಾಲಿನಿಯನ್ನು ತಾನು ಮದುವೆಯಾಗುವುದರಲ್ಲಿ ಬಾಧಕಕ್ಕಿಂತ ಸಾಧಕವೇ ಹೆಚ್ಚಾಗಿ ತೋರಿತವನಿಗೆ. ಸರಿ, ತನ್ನ ಆಲೋಚನೆಯನ್ನು ನಿಸ್ಪಂಕೋಚವಾಗಿ ಮಾನನ ಮುಂದಿಟ್ಟಿನು. ಗಂಡ ಹೆಂಡಿರು ತಮ್ಮ ತಮ್ಮಲ್ಲಿ ಆಲೋಚನೆ ಮಾಡಿ ಅಳಿಯನ ಸಲಹೆಗೆ ಸಮ್ಮತಿಯಿತ್ತರು. ಮೂವರೂ ಸೇರಿ ಮಾಲಿನಿಯ ಮದುವೆ ಜ್ಯೇಷ್ಠಮಾಸದಲ್ಲಿ ನಡೆಯತಕ್ಷದ್ದೀಂದು ಶೀಮಾಫಿಸಿಬಿಟ್ಟಿರು. ಯಾರೂ ಮಾಲಿನಿಯ ನಿಜವಾದ ಸುಖ ನನ್ನ ಗಮನಕ್ಕೆ ತಂದುಕೊಳ್ಳಲೇ ಇಲ್ಲ. ರಾಜಾರಾಯ ಸೀರೆ, ಒಡನೆ ವಸ್ತುಗಳನ್ನು ತಂದು ಮಾಲಿನಿಯ ಆಯ್ದುಗಾಗಿ ಅವಳ ಮುಂದೆ ರಾಶಿಯೊಟ್ಟಿದಾಗಲೇ ಅವಳಿಗೆ ತನ್ನ ಮದುವೆಯ ವಿಚಾರ ತಿಳಿದದ್ದು. ಆಗ ಅವಳ ಮುಖ ಸಪ್ತೆ ಬಿದ್ದಿತು: ಮನಸ್ಸು ಆತ್ಮ ಇತ್ತೆ ಹೊಯ್ದಾಗಿತ್ತು. ಆಕ್ಷನ್ ಮಗುವಿನ ರಕ್ಷಣೆಯ ಭಾರ, ಭಾವನಿಗೆ ಅವಳು ಹೊತ್ತೆ ಖಣ, ಮಾತಾಪಿತೃಗಳ ವಚನಪರಿಪಾಲನೆ—ಈ ಕರ್ತವ್ಯತ್ವಯಾದಿಂದ ಅವಳು ಬಂಧಿತಳಾದಳು. ಅವಳ ಹೃದಯದ ಹಂಬಲಿನ ಹಕ್ಕಿಯ ಆರ್ಥಿಕಾದ ಈ ಪಾತಕ್ಕೆ ಸಿಲುಕೆ ಅದೆಲ್ಲಿಯೋ ಉಡುಗಿ ಹೋಯಿತು. ಮದುವೆಯ ಮಾತು ಅವಳನ್ನು ಹತಾತ್ಮನೆ ಎದುರಿಸಿದಾಗ, ಮನಸ್ಸಿನಲ್ಲಿ ಹೊಯ್ದಾಟೆ ಪ್ರಾರಂಭವಾದಾಗ, ಅವಳು ಕುಮುದಿನಿಯ ಮುದ್ದು ಮಗುವನ್ನು ತೋಡಿಯ ಮೇಲೆ ಮಲಗಿಸಿಕೊಂಡು ಶೀಸೆಯಿಂದ ಅದಕ್ಕೆ ಹಾಲೂಡಿಸುತ್ತಿದ್ದಳು; ಅವಳ ಮುಂದಿನ ವಿಚಾರಲಕ್ಷಣಗೆ ಆ ಮಗು ಅಣಿಕಟ್ಟು ಕಟ್ಟಿದಂತಿತ್ತು. ಮದುವೆಗೆ ಒಪ್ಪದಿದ್ದರೆ ಆ ತಬ್ಬಲಿಗೂಸನ್ನು ತೋಡಿಯಿಂದ ತಳಕ್ಕೆ ತಳ್ಳಿದಂತೆ ಎಂದು ಅವಳಿಗೆ ಭಾಸವಾಯಿತು. ತಾನು ಅಪ್ಪು ಕ್ಷಾರಳಿ? ಏನೂ ಅರಿಯದ, ತನ್ನ ಮಾಡಿಲಿಗೆ ಬಿದ್ದ ಶಿಶುವಿನ ಸುಖಕ್ಕಂತ ತನ್ನ ಸುಖವೇ ಹೆಚ್ಚಿನದಾಯಿತೆ? ಹಾಲು ಕುಡಿದು ತಣಿದು ಹಾಗೆಯೇ ನಿದ್ದೆಹೋದ ಮಗು ವಿನ ಮುದ್ದುವೋಗವನ್ನು ದಿಟ್ಟಿಸುತ್ತ ತನ್ನ ಮದುವೆಗೆ ಮೌನದ ಸಮ್ಮತಿಯಿತ್ತೆ ಲು ಮಾಲಿನಿ.

ಹಿರಿಯ ಮಗಳ ಅಶುಭಕಾರ್ಯಗಳಾಗಿ ಬಂದು ಅಲ್ಲಿಯೇ ಉಳಿದು ಕೊಂಡಿದ್ದ ತಾಯಿ ತಂದೆ ಕಿರಿಯ ಮಗಳ ವಿವಾಹದ ಶುಭಕಾರ್ಯವನ್ನು ಮುಗಿಸಿಕೊಂಡು, ದುಃಖವನ್ನು ಅರೆಮರೆತು, ಹೋಸ ಹಿಗ್ಗಿನಿಂದು ಹಿಂದಿರುಗಿದರು.

ರಾಜಾರಾಯನಿಗಂತೂ ಯಾವ ವ್ಯತ್ಯಾಸವೂ ಅಷ್ಟಾಗಿ ಕಾಣಲಿಲ್ಲ: ಕುಮುದಿನಿಯ ಸ್ಥಾನದಲ್ಲಿ ಅವಳಿಗಂತ ಚೆಲುವೆಯಾದ, ಚಿಕ್ಕವಳಾದ ವೇಲಾಗಿ ವಿದ್ಯಾವಂತಳಾದ ಮಾಲಿನಿ ಇದ್ದಳಿಗೆ. ಅಧ್ವಾ ಕಂಡುಬಂದ ಒಂದು ದೊಡ್ಡ ವ್ಯತ್ಯಾಸವೆಂದರೆ ತನ್ನ ಹೃದಯದಲ್ಲಿಯೇ: ಹೇಳಿನ ಭವಿಷ್ಯ ಸುಖದ ಸುಂದರ ಕಳ್ವಿನೇ.

ಮಾಲಿನಿ ಮಾತ್ರ ತನ್ನ ಬಾಳನಲ್ಲಿ ದೊಡ್ಡ ವ್ಯತ್ಯಾಸವಾದುದನ್ನು ಕಂಡು ಕೊಂಡಳು. ಯಾರು ಭಾವನೆನ್ನಿಷಿದ್ದನೋ ಅವನಿಂದು ಗಂಡ; ಯಾರ ಅಪ್ಪಿಗೆ ಒಮ್ಮೆ ಅಹಿತವೆನಿಸುತ್ತಿರಲಿಲ್ಲನೋ ಅವನ ಕೈಯ ಸೊಂಕೇ ಕಹಿಯೆನಿಸಿತು; ಯಾರ ರೂಪ ಹಿಂಡಿ ತನಗೆ ಅಸಹ್ಯವೆನಿಸದೆ ಗಣನೆಗೆ ಬರುತ್ತಿರಲಿಲ್ಲನೋ ಅವನ ರೂಪವಿಂದು ಅಷ್ಟಾವಕ್ರವಾಗಿ ಕಂಡಿತು; ಯಾರ ಹಾಸಿಗೆ ಯಲ್ಲಿ ತನ್ನ ಅಕ್ಷ ಪಾಲುಗೊಳ್ಳುತ್ತಿದ್ದಳೋ ಆ ಹಾಸಿಗೆ ಹೇಸಿಗೆಯ ತಾಣ ವೆನಿಸಿತು. ಮನವನ್ನು ಕೊಡಲು ಹೃದಯವೋಪ್ಪದು: ಮೈಯನ್ನು ಕೊಡಲು ಮನಸ್ಸಿಲ್ಲವುದು. ಏನು ಕೇಳಿದರೂ ತನ್ನ ಅಕ್ಷನ ಮಗುವಿನ ಲಾಲನೆ ಪಾಲನೆಯ ನೆಪ್ಪೊಡ್ಡುವಳು. ತನ್ನ ಮನೋನಿಶ್ಚಯದ ಕಾಷಿಗೆ ಕೆಲಕಾಲ ಆ ಮಗುವನ್ನು ಕೋಟಿಯನ್ನಾಗಿ ಮಾಡಿಕೊಂಡಳು. ವಿಧಿ ಆ ಕೋಟಿಯನ್ನೂಡಿದು ದಾಳಿ ಮಾಡಿತು: ಲಿವರಾ ಗಡ್ಡೆಯಾಗಿ ಮಗು ಕಣ್ಣ ಮುಚ್ಚಿತು. ಮಾಲಿನಿ ಕೊರಗಿದಳು, ಕಂಗೆಟ್ಟಳು. ಭಾವನಾಗಿದ್ದ ಗಂಡನಾದವನನ್ನು ಗಂಡನೆಂದೇ ಎದುರಿಸಬೇಕಾದ ಪರಿಸ್ಥಿತಿಯುಂಟಾಯಿತು.

ಮಾಲಿನಿಯ ವರ್ತನೆಯಿಂದ ಅವಳು ಸುಖವಾಗಿಲ್ಲವೆಂದು ರಾಜಾರಾಯನಿಗೆ ಸ್ವಷ್ಟವಾಯಿತು. ಅವಳ ಸುಖಸಾಧನೆಗಾಗಿಯೇ ಬಗೆಬಗೆಯ ಏರಾಡುಗಳನ್ನು ಕೈಗೊಂಡನು. ಅವಳಿಗೆ ಸವಾಧಾನವಾಗಬಹುದೆಂದು ಕುಮುದಿನಿಯ ಪೋಟ್ಟೋ ಚಿತ್ತವನ್ನು ದೊಡ್ಡದು ಮಾಡಿಸಿ ತೂಗಹಾಕಿದನು; ಸ್ವಂತ ಸವಾಧಾನಕ್ಕಾಗಿ ತನ್ನ ಭಾವಚಿತ್ರವನ್ನೂ ಅದರೊಂದಿಗೆ ಜೊತೆಗೊಡಿಸಿ

ದನು. ಮನೆಯ ಮುಂಭಾಗವನ್ನು ಕೆಡವಿಸಿ, ಅಥುನಿಕ ರೀತಿಯ ಸಿನೆಂಪ್ರ್ಯಾಕಾನ್‌ಕ್ರೀಟ್‌ ಕಟ್ಟಡ ಕಟ್ಟಿಸಿದನು. ಮನೆಯ ಮುಂದೆ ಕೈತೋಟ ಏರ್ಡಿಸಿ ಒಬ್ಬ ಮಾಲಿಯನ್ನು ಗೊತ್ತುಮಾಡಿದನು. ಮನೆಯ ಒಳಗಿನ ಶೃಂಗಾರಕ್ಕೂ ಹೆಚ್ಚಿನ ಗಮನ ಕೊಟ್ಟಿನು. ಅಡಿಗೆಯವರನ್ನು ನೇಮಿಸಬೇಕೆಂದಾಗ ಮಾಲಿನಿಯೇ ಬೇಡವೆಂದಳು. ಬೇಸರವಿಲ್ಲದೆ ಹೊತ್ತು ಕಳೆಯುವುದಕ್ಕಾಗಿ, ರೇಡಿಯೋ ಒಂದನ್ನು ತರಿಸಿಟ್ಟಿನು. ಹಿಂದಿಯ ಶಿಕ್ಷಣಕ್ಕೂ ಸಂಗಿತ ಶಿಕ್ಷಣಕ್ಕೂ ಗೊತ್ತುಮಾಡಿದನು. ಇದು ಕೆಲವು ಕಾಲ ನಡೆದು, ಮಾಲಿನಿಗೆ ಬೇಡವೆನಿಸಿ ನಿಂತುಹೋಗಿತು. ಗಂಡನ ಬಲವಂತಕ್ಕೆ ಒಮ್ಮೊಮ್ಮೆ ಅವನೊಂದಿಗೆ ಸಿನಿಮಾಕ್ಕೊನ್ನೇ ಸಂಗಿತಕ್ಕೊನ್ನೇ ಹೋಗುವಳು. ಅದರೆ ಯಾವುದರಿಂದಲೂ ಅವಳಿಗೆ ನಿಜವಾದ ಶಾಂತಿಸುಖಿಗಳು ದೊರೆಯದಾಯಿತು. ಕಫೆ, ಕಾದಂಬರಿಗಳನ್ನು ಓದುತ್ತು, ಕಾಲ್ಪನಿಕಪ್ರಪಂಚ ವ್ಯವಹಾರಗಳಲ್ಲಿ ಮಗ್ನಿಳಾಗಿ, ವಾಸ್ತವಪ್ರಪಂಚದ ದುಃಖವನ್ನು ಮರಿಯುತ್ತಿದ್ದಳು. ಮತ್ತೆ ವಾಸ್ತವಪ್ರಪಂಚಕ್ಕೆ ಇಳಿದಾಗ ವಾಸ್ತವ ಜೀವನವನ್ನು ಎದುರಿಸುವದೇ ಅವಳಿಗೆ ಒಂದು ಸಮಸ್ಯೆಯಾಗಿತ್ತು. ಒಂದೆರಡು ಸಲ ತವರು ಮನೆಗೂ ಹೋಗಿ ನೋಡಿದಳು. ಮದುನೆಯಾದ ಹಂಗಸು ತವರುಮನೆಗೆ ಹೋದಾಗ ತಾಯಿ ತಂದೆಗೂ ತನ್ನ ಅಸುಖದ ವಿಚಾರ ಹೇಳಿಕೊಳ್ಳಲಿಲ್ಲ. ಆದನ್ನು ಹೇಳಿಕೊಳ್ಳಲ್ಪಡೆಂದರೆ, ತನ್ನ ಹೃದಯವನ್ನೇ ಇವರ ಮುಂದೆ ತೆರಿದಿದಬೇಕು. ತಾಯಿ ತಂದೆಯಿಂದ ದೊರೆಯಬಹುದಾದ ಪರಿಹಾರ ವೆಂದರೆ, ಸಾಂಪ್ರದಾಯಿಕ ಸೀತಿಬೋಧಿ : ಗಂಡ ಹೇಗೇ ಇರಲಿ ಆತನನ್ನು ದೇವರೆಂದು ಭಾವಿಸಿ ಅವನನ್ನು ಸೇವಿಸುವುದು. ಇದನ್ನು ಅವಳಿ ತಾನಾಗಿಯೇ ಆಲೋಚಿಸಿದ್ದಳು; ಈ ಬಗೆಯ ಪಾತ್ರತ್ವ ತನ್ನಿಂದ ಆಸಾಧ್ಯವಾಗಿ ಕಂಡಿತ ವಳಗೆ. ವಿಚಾರಬುದ್ಧಿಯಳ್ಳಿ ಮಾಲಿನಿಗೆ ಸಾಮಾನ್ಯರಿಗೂ ಹೊಳೆಯಬಹುದಾದ ಸುಲಭೋಪಾಯ ಹೊಳೆಯದೆ ಇರಲಿಲ್ಲ: ಯಾರ ಸಹವಾಸ ಅ-ಸಹ್ಯವಾಗಿದೆಯೋ ಅವನಿಂದ ದೂರ ಹೋಗುವುದು: ಎಂದರೆ, ಗಂಡನನ್ನು ತೋರೆಯುವುದು. ತೋರೆದು ಎಲ್ಲಿಗೆ ಹೋಗುವುದು? ಯಾರೊಂದಿಗೆ? ವಿನಿಯೋಗ ವಾಗದೆ ತನ್ನ ಹೃದಯಸಂಪುಟದಲ್ಲಿ ಬಯ್ತಿಟ್ಟಿ ಪ್ರೇಮರಶ್ವವನ್ನು ಯಾರಿಗೆ ಅರ್ಧಿಸುವುದು? ಕೇವಲ ಪ್ರೇಮವೊಂದನ್ನೇ ಅರ್ಧಿಸುವುದು ಹೇಗೆ? ಹೂಪುಇದ್ದೆಡೆಯಲ್ಲಿ ಇದ್ದು ಬಯಸಿದವರಿಗೆ ದೂರದಿಂದಲೇ ಕಂಪನ್ನು ಬೀರುವು

ದಿಲ್ಲಿವೇ ? ಕಂಪನ್ನು ಕೊಂಡಾತ ಹೂವನ್ನೂ ಬಯಸಿದರೆ ? ಮಾಲಿನಿಗೆ ಯಾವುದೂ ಬಗೆಹರಿಯಲ್ಲ. ಈ ನಡುವೆಯಲ್ಲಿ, ಮೇಯ್ಲಾಡದ ಮಡದಿಯ ವರ್ತನೆಯನ್ನು ಯಾವುದೋ ದೈಹಿಕರಹಸ್ಯ ಸಂಗೋಪನವೆಂದು ತಪ್ಪಾಗಿ ತಿಳಿದು ಶ್ರೀಪ್ರೇದ್ಯ ಪರಿಕ್ರೇಗಿ ಬೇರೆ ಒಳಗಾಗಬೇಕೆಂದು ಗಂಡ ಸೂಚಿಸುತ್ತಿದ್ದಾನೆ. ಮಾಲಿನಿಯ ಸಮಸ್ಯೆ ಮತ್ತು ಘಟನೆಗಳನ್ನು ತೊಡಕಾಯಿತು. ಈ ಪರಿಸ್ಥಿತಿಯಲ್ಲಿಯೇ ಅವಳಿಗೆ ನಾಗಭೂತಣನ ನೆನಪಾದದ್ದು : ಅವನಿಗೆ ಪತ್ರ ಬರೆಯುವ ಸಾಹಸ ಮಾಡಿದ್ದು.

×                    ×                    ×                    ×

ಮಾಲಿನಿ ಇದೆಲ್ಲವನ್ನೂ ನಿಸ್ಪಂಕೋಽಚವಾಗಿ ನನಗೆ ವಿವರಿಸಿ ಹೇಳಿದಳು. ನಾನು ಮೌನವಾಗಿ ತೇಳಿತ್ತು ಕುಳಿತ್ತಿದ್ದೆ. ಮಾಲಿನಿ ತನ್ನ ಕಢಿ ಮುಗಿಸಿ, ನೀಳವಾಗಿ ಉಸಿರೆಳಿದು, ಕ್ವಣಕಾಲ ಮೌನವಾಗಿದ್ದು ಇಲ್ಲ.

“ನನ್ನ ಸಮಸ್ಯೆಗೆ ಪರಿಹಾರಮಾರ್ಗವನ್ನು ಸೂಚಿಸಬಲ್ಲಿರಾ ?” ಎಂದು ದೃಷ್ಟಿದಿಂದ ಬೇಡಿದಳು ಮಾಲಿನಿ.

ನನಗೆ ಏನು ಉತ್ತರ ಕೊಡುವುದಕ್ಕೂ ತೋರಲಿಲ್ಲ. ಮೌನವಾಗಿದ್ದೆ. ಮಾಲಿನಿಯೇ ಮೌನವನ್ನು ಮುರಿದಳು :

“ನಿನಗೆ ಮದುನೆಯಾಗಿದೆಯೇ ?”

“ಇಲ್ಲ.”

“ಹಾಗಾದರೆ ನಾನು ಬಯಸುವ ಪರಿಹಾರವನ್ನು ನಿವ್ಯಂದ ಪಡೆಯ ಬಹುದಲ್ಲವನೇ ?”

ನಿನಗೆ ಸುಕ್ಕೀಕೆ ಹೇಳಲಿ ? ಮಾಲಿನಿ ಈ ಮಾತುಗಳನ್ನಾಡಿದಾಗ ನನ್ನ ಮೈ ರೋಮಾಂಚವಾಯಿತು. ಅವಳ ರೂಪರಾಶಿ ಭಗ್ಗನೇ ಪ್ರಜ್ಞಲಗೊಂಡು ತನ್ನ ಜ್ಞಾನೆಯ ನಾಲಗೆಯಿಂದ ನನ್ನನ್ನು ನೆಕ್ಕುತ್ತಿರುವಂತೆ ಭಾಷವಾಯಿತು. ನಾನು ಅವಳಿಗೆ ಮಾರುಹೋಡಿ; ಮೈಮರೆತಿ; ಮಾತು ಮರೆತಿ. ವಿದ್ಯಾ ದಾಲಿಂಗನದಿಂದ ಸ್ತಂಭಿಭೂತನಾದವನಂತೆ ನೀರವನಿಶ್ಚಲನಾಗಿ ಕುಳಿತೆ. ಎಷ್ಟು ರಗೊಂಡವೇರಿ, ಕೇವಲ ಭಾವಾನೇಶವಶಾಗಿ ಮಾಲಿನಿ ಆ ಮಾತು ಗಳಷ್ಟು ಆಡಿರುವಳಿಂದು ಅರಿತೆ.

“ನನಗೆ ಆ ಸಾಮಧ್ಯವಾಗಲಿ ಅರ್ಹತೆಯಾಗಲಿ ಇಲ್ಲವಲ್ಲ ” ಎಂದೆ ನಾನು.

“ಇದೆ ಎಂದು ನಾನು ಬಳ್ಳಿ.”

“ಹಾಗಾದರೆ ನೀವು ನನ್ನನ್ನು ಮೆಚ್ಚಿಕೊಂಡಿರುವಿರೆಂದು ತಿಳಿಯ ಲೇನು ?”

“ಎಂದಿನಿಂದಲೂ ಮೆಚ್ಚಿಕೊಂಡಿದ್ದೇನೆ. ಈಗಂತೂ ನಿಮ್ಮನ್ನು ನನ್ನ ಹೃದಯದಲ್ಲಿಟ್ಟು ಪೂಜಿಸುತ್ತಿದ್ದೇನೆ.”

ನಾನು ಮಾಲಿನಿಯ ಆರಾಧ್ಯ ದೇವತೆಯೆಂದು ಕೇಳಿ ತಿಳಿದು ಸಂತೋಷವಾಯಿತು, ಹೆಮ್ಮೆಯಾಯಿತು ; ಸ್ವಲ್ಪ ಕಳವಳವೂ ಆಯಿತು ; ಅಜ್ಞರಿಯಾ ಆಯಿತು.

“ಹಾಗಾದರೆ ನನ್ನನ್ನು ಅನುಸರಿಸಲು ನಿಶ್ಚಯ ಮಾಡಿದ್ದೀರೇನು ?”

“ಹೌದು, ನೀವು ಹೇಳಿದಂತೆ ನಡೆಯಲು ಸಿದ್ಧಾಗಿದ್ದೇನೆ.”

“ಆಲೋಚನೆ ಮಾಡಿನೋಽಧಿ, ಓಡಿನಿಂದ ಒಲೆಗೆ ಬಿಡ್ಡಂತಾದೀತು.”—  
ನನ್ನ ರೂಪನ್ನು ನೆನೆದು ಹೇಳಿದೆ.

“ಆಲೋಚನೆ ಮಾಡಿದ್ದೇನೆ. ನಿಮ್ಮ ಕವಿವಾಣಿಯಲ್ಲಿ ನನಗೆ ಸಂಪೂರ್ಣ ಭರವಸೆಯುಂಟು. ಸಮಾಜಕ್ಕೆ ಗುರುವಾಗಬಲ್ಲ ನೀವು ನನಗೂ ಗುರುವಾಗಿ ಮಾರ್ಗ ತೋರಿಸುವುದು ನಿಮಗೆ ಸಾಧ್ಯವೆಂದು ನಂಬಿದ್ದೇನೆ.”

ಎಲಾ, ನಾನು ಹೇಗೆ ವಂಚಿತನಾದೆ ಎನ್ನಿಸಿತು. ನಾನು ನಾನೇ ಎಂದು ತಿಳಿದು ನಾಗಭೂಷಣ ಸಾಫುನದಲ್ಲಿದ್ದುದನ್ನು ಮರೆತುಬಿಟ್ಟಿದ್ದೆ. ನಿಪ್ಪಳಂಕ ಹೃದಯದ ಹತಭಾಗಿನಿಯ ಎದುರಿನಲ್ಲಿ ಈ ನಟನೆಯನ್ನು ಮುಂದುವರಿಸುವುದು ನನಗೇಕೋ ಸರಿಕಾಣಲಿಲ್ಲ. ನಾನು ನಾಗಭೂಷಣನಲ್ಲ ಎಂದು ಒಪ್ಪಿಕೊಳ್ಳುವುದೂ ಕಷ್ಟವಾಗಿ ಕಂಡಿತು. ನಾನು ಹೇಳುವ ನಿಜವನ್ನೇ ಆವಳು ನಂಬದಿರಬಹುದು. ಆದದ್ವಾಗಲಿ ಎಂದು ಧೈರ್ಯ ಮಾಡಿ ಹೇಳಬಿಟ್ಟೆ :

“ನಾನು ಕವಿ ನಾಗಭೂಷಣನಲ್ಲಿ : ಆವನ ಸ್ವೇಚ್ಛಿತ.”

“ಹಾಳ್ಳಿ !” ಎಂದು ಬೆಕ್ಕುಸ ಬೆರಗಾದಳು ಮಾಲಿನಿ.

ನಾನು ನಡೆದ ಸಂಗತಿಯನ್ನು ಎರಡು ಮಾತಿನಲ್ಲಿ ತಿಳಿಸಿದೆ. ಆದರೆ ನಾಗಭೂಷಣ ತಾನು ಬರದೆ ಅವನ ಪರವಾಗಿ ನನ್ನನ್ನು ಕಳಿಸಿದ್ದುದರ ನಿಜ

ವಾದ ಕಾರಣವನ್ನು ಮಾತ್ರ ತಿಳಿಸಲಿಲ್ಲ. ಹೆಚ್ಚಿನ ಪ್ರಶ್ನೆಗೆ ಅವಕಾಶವಾಗದಂತೆ, ಅವನ ದೇಹಸ್ಥಿತಿ ಚೆನ್ನಾಗಿರಲಿಲ್ಲವೆಂದು ಒಂದು ಸುಳ್ಳ ಹೇಳಿದೆ: ಮಾಲಿನಿಗೆ ಅತಂಕವಾಗಬಾರದೆಂದು, ಅವನೇ ನನ್ನನ್ನ ತನ್ನ ಪರವಾಗಿ ಹೊಗಿ ವಿವಯ ವನ್ನು ತಿಳಿದುಬಾರೆಂದು ಕಳಿಸಿರುವುದಾಗಿಯೂ ಹೇಳಿದೆ.

“ ಅವರೇ ಬಂದಿದ್ದರೆ ಚೆನ್ನಾಗಿತ್ತು. ಆದರೂ ಚಿಂತಿಯಿಲ್ಲ. ನಿಮ್ಮ ಸಲಹೆ ಏನು, ಹೇಳಿ?”

“ ಮೊದಲೇ ಹೇಳಲಿಲ್ಲವೇ? ನಾನು ಅಷ್ಟ ಸಮರ್ಥನಲ್ಲ. ಅಲ್ಲದೆ, ಅಲೋಚನೆ ಮಾಡದೆ ಈ ಕ್ಷಣದಲ್ಲಿ ಸಲಹೆ ಕೊಡಬಹುದಾದವ್ಯಾಪ್ತಿ ಸುಲಭವಾದ ಸಮಸ್ಯೆಯಲ್ಲ ನೀವು ನನ್ನ ಮುಂದಿಟ್ಟಿರುವುದು.”

“ ಹಾಗಾದರೆ ಏನು ಮಾಡಬೇಕೆನ್ನು ತ್ತೀರಿ?”

“ ಸ್ವಲ್ಪ ತಾಳ್ಳು ವಹಿಸಿ. ನೀವು ಹೇಳಿದ್ದ ಸ್ವಲ್ಪ ನಾಗಭೂಷಣಿಗೆ ತಿಳಿಸುತ್ತೀರೆನೆ. ಆಲೋಚನೆ ಮಾಡಿ ಅವನು ನಿಮಗೆ ಪರಿಹಾರವನ್ನು ಬರೆದು ತಿಳಿಸುತ್ತಾನೆ. ಆಗಬಹುದಷ್ಟೇ?”

“ ಆಗಬಹುದು. ಆದರೆ, ಬರೆಯುವುದು ಬೇಡ. ಅವರೇ ಬಂದರೆ ಹೇಳಲು. ಎಂದು ಬರುವುದೆಂಬ ಬಗ್ಗೆ ಮತ್ತೆ ಬರೆಯುತ್ತೀರೆನೆ. ದಯವಿಟ್ಟು ಅವರ ವಿಳಾಸ ತಿಳಿಸಿ.”

ನಾನು ನಾಗಭೂಷಣನ ವಿಳಾಸವನ್ನು ಬರೆದುಕೊಟ್ಟು ಹೊರಡಲನು ವಾಗಿ ಎದ್ದು ನಿಂತೆ. ವಿದ್ಯಾರ್ಥಿ ಪಿನ್ಗಾಗಿ ರಾತ್ರಿ ಒಂಬತ್ತು ಗಂಬೆ ಎಂದು ಸೂಚಿಸಿತು.

## ಬ್ರಿ

ಮಾಲಿನಿ ನನಗಿ ಹೇಳಿದ ಕಫೆಯೆಲ್ಲವನ್ನೂ ಮಾರನೆಯ ದಿನವೇ ನಾನು ನಾಗಭೂಷಣಿಗೆ ಯಥಾವತ್ತಾಗಿ ವರದಿ ಮಾಡಿದೆ. ಅವಳು ನನ್ನೊಡನೆ ಗಾರವದಿಂದಲೂ ಸಂಯಮಕ್ಕಿಂತಿಂದಿಂದಲೂ ನಡೆದುಕೊಂಡ ರೀತಿಯನ್ನು ಶಾಳಿಸಿದೆ. ನಾನು ಹೇಳಿದ್ದ ಸ್ವಲ್ಪ ಕೇಳಿ, ನಾನು ಬಹಳ ವಿವೇಕದಿಂದ ವರ್ತಿಸಿ

ದ್ವೀನೆಂದು ನಾಗಭೂತಣ ನನ್ನನ್ನು ಶಾಖಿಸಿದ. ನಾನು ಪರಿಹಾರವನ್ನು ಸೂಚಿಸದೆ ಬಂದದ್ದಕ್ಕಾಗಿ ಅಕ್ಕೇಸಿಸಿದ.

“ ಸುಲಭವಾದ ಸಮಸ್ಯೆಯಾಗಿದ್ದರೆ ನಾನೇ ಪರಿಹಾರ ಸೂಚಿಸಿ ಬಿಡುತ್ತಿದ್ದೆ. ನನಗೇನೋ ಬಹಳ ತೊಡಕಿನದಾಗಿ ಕಂಡಿತು. ಅವಳು ಬಯಸಿರುವುದಾದರೂ ಈವಿ ನಾಗಭೂತಣನ ಪರಿಹಾರವನ್ನು. ನಾನು ವಿನೇಕ ದಿಂದ ನಡೆದುಕೊಂಡಿರುವೆನೆಂದು ನೀನೇ ಒಪ್ಪಿದ್ದೀರೆ. ಆದ್ದರಿಂದ ಆ ಕಾರ್ಯಭಾರವನ್ನು ನೀನೇ ವಹಿಸಿಕೊ. ಅವಳ ಪತ್ರ ಬರುವವರಿಗೆ ಚೆನ್ನಾಗಿ ಅಲೋಚನೆ ಮಾಡು. ನಿನಗೆ ಹೋಗುವುದಕ್ಕೆ ಇನ್ನೂ ಅಳುಕಿರುವುದಾದರೆ ಮತ್ತೊಮ್ಮೆ ನಾನೇ ರಾಯಭಾರ ವಹಿಸುತ್ತೀರೆ” ಎಂದು ನಕ್ಕೆ.

“ ಆಗಲಿ, ಆವಳ ಪತ್ರ ಬರಲಿ, ನೋಡೋಣ. ನಾನೇ ಹೋದರೂ ಹೋದೇನು. ಅವಳಿಗೆ ಬೇಕಾದ್ದು ಸಲಹೆಯೇ ಹೊರತು ನಾನಲ್ಲವಲ್ಲ!” ಎಂದು ನಾಗಭೂತಣನೂ ನಕ್ಕೆನು.

x                    x                    x                    x

ಈ ವಿಚಾರ ನಮಿಷಿಬ್ರ ಮನಸ್ಸಿನಿಂದಲೂ ಸಂಪೂರ್ಣವಾಗಿ ಅಳಿಸಿಯೇ ಹೋಗಿತ್ತು. ಎರಡು ಮೂರು ತಿಂಗಳ ಮೇಲೆ ಕಳೆದಿರಬೇಕು. ಒಂದು ದಿನ ಇದ್ದಕ್ಕಿಂದ ಹಾಗೆಯೇ ನಾಗಭೂತಣ ಮಾಲಿನಿಯಿಂದ ಕಾಗದ ಬಂದಿದೆಯೆಂದು ತಿಳಿಸಿದ.

“ ನೀನೇ ಹೋಗುತ್ತೀರೋ, ನಾನೇ ಹೋಗಲೋ ” – ನಾನು ಕೇಳಿದೆ.

“ ನಾನೇ ಹೋಗಿಬರುವುದೆಂದು ತೀಮಾರ್ಫನ ಮಾಡಿದ್ದೀನೆ.”

“ ಪರಿಹಾರವನ್ನು ಕುರಿತು ಯೋಚನೆ ಮಾಡಿದ್ದೀರೋ? ಅಥವಾ ನನ್ನ ಹಾಗೆಯೇ ‘ಹೋದ ಪುಟ್ಟ ಬಂದ ಪುಟ್ಟ’ ಮಾಡುತ್ತೀರೋ?”

“ ನನ್ನ ಪರಿಹಾರ ಮಾರ್ಗ – ನನ್ನ ಜೀವನ ಸಿದಾಂತ – ಸಿದ್ಧವಾಗಿಯೇ ಇದೆ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದುಕೊಂಡು, ನೋವನ್ನೆಲ್ಲ ನುಂಗಿಕೊಂಡು, ಬಾಳಿನ ಕಹಿಯನ್ನು ಮೃಗೂಡಿಸಿಕೊಳ್ಳುವುದು.”

“ ನಿನ್ನ ಈ ವೇದಾಂತದ ಗುಳಿಗೆ ಅವಳಿಗೆ ಪ್ರಯೋಜನವಾಗಲಾರದು. ಸ್ವಯಂವೈದ್ಯದಲ್ಲಿ ಈ ಬೈಷಣ ಪ್ರಯೋಗ ಮಾಡಿ ನೋಡಿ ಆವಳು ಕೈಬಿಟ್ಟಿರುವಂತೆ ಕಾಣುತ್ತದೆ.”

“ ನಿವ್ಯಯೋಜಕವಾದ ಗುಳಿಗೆಯೂ ವೈದ್ಯನ ಹಸ್ತಗುಣದಿಂದ ಪರಿಕಾಮಕಾರಿಯಾಗಬಹುದು. ಜೊತೆಗೆ, ಅವಳಿಗೆ ನನ್ನಲ್ಲಿ ನಂಬಿಕೆಯೂ ಇದೆ. ಅಲ್ಲದೆ, ನನ್ನ ಸ್ವಂತ ನಿದರ್ಶನವನ್ನೇ ಆವಳ ಮುಂದೆ ಇಡುತ್ತೀರೆನೆ.”

“ ಶುಭಮನ್ಯು ” ಎಂದೆ ನಾನು.

### ಇಂ

ನಾಗಭೂಪಣ ಮಾಲಿನಿಯ ಮನೆಗೆ ಹೋದ ಮಾರನೆಯ ದಿನ ಹೊತ್ತಿಗೆ ಮುಂಚೆಯೇ ಎಷ್ಟು ಆವನ ಮನೆಗೆ ಹೋದೆ. ಇಬ್ಬರೂ ಕಾಫಿ ಕುಡಿದಾದ ಮೇಲೆ, ಲಾಲ್ ಬಾಗ್ ಕಡೆ ಹೊಡಟಿವು. ಯಾವ ಮಾತನ್ನು ಆದದೆ ಆವನು ಹೊನವಾಗಿದ್ದ : ಏನೋ ಗಾಢವಾದ ಆಲೋಚನೆಯಲ್ಲಿ ಮುಳುಗಿದಂತಿತ್ತು. ದಾರಿಯಲ್ಲಿ ನಾನೇ ಮಾತಿಗೆ ನೋಡಲು ಮಾಡಿದೆ : ನೇರವಾಗಿ ಮಾಲಿನಿಯ ಪ್ರಕರಣವನ್ನೇ ಎತ್ತಿದೆ.

“ ನಿನ್ನ ಮಾಲಿನಿಯ ಮನೆಗೆ ಹೋಗಿದ್ದೀಯಾ ?”

“ ಹೋಗದೆ ಉಂಟಿ ? ಹೋಗಿದ್ದೆ.”

“ ಫಲಿತಾಂಶ ಏನು ?”

“ ಸಮಸ್ಯೆಯನ್ನು ಪರಿಹರಿಸಹೋಗಿ ನಾನೇ ಸಮಸ್ಯೆಯಲ್ಲಿ ಸಿಲುಕೆದ್ದೀನೆ. ಏನು ನಡೆಯಬಹುದೆಂದು ಶಂಕಿಸಿದೆನೋ ಆದು ನಡೆದುಹೋಯಿತು.”

“ ಎಂದರೆ ?”

“ ಸಮಶ್ರುತಿಯಲ್ಲಿ ನುಡಿಯುವ ಎರಡು ವೀಳಿಗಳ ನಾದ ಒಂದರೊಡನೆ ಒಂದು ಬೆರಿಯುವಂತೆ ನಮ್ಮಿಬ್ಬರ ಹೃದಯಗಳು ಒಂದುಗೂಡಿದುವು.”

“ ಹಾಗಿದ್ದವೇಲೇ ಮಾಲಿನಿಯ ಸಮಸ್ಯೆ ಪರಿಹಾರವಾದಂತೆಯೆ ಆಯಿತು.”

“ ಆಗಲಿಲ್ಲ. ಆದು ಇನ್ನೂ ಸಿಕ್ಕಾಯಿತು. ಆವಳ ಸಮಸ್ಯೆ ಈಗ ನನ್ನ ಸಮಸ್ಯೆಯೂ ಆಯಿತು.”

“ ಆದು ಹೇಗೆ ? ಸ್ವಲ್ಪ ವಿವರಿಸಿ ಹೇಳಬಾರದೇ ?”

“ ಸ್ವಲ್ಪ ತಡಿ, ಹೇಳುತ್ತೀರೆನೆ ” ಎಂದು ನಾಗಭೂಪಣ ಮತ್ತೆ ಹೊನದಲ್ಲಿ ಮುಳುಗಿದ. ಇಬ್ಬರೂ ಲಾಲ್ ಬಾಗನ್ನು ತಲಪಿ, ಅಲ್ಲಿ ನಿರ್ಜನವಾದೆಡೆಯಲ್ಲಿ

ಒಂದು ಕಡೆ ಕುಳಿತ್ತೆವು. ಕುಳಿತು ತುಸ ಹೊತ್ತಾದನೇಲೇ, “ ಏನಾಯಿತು? ವಿವರಿಸಿ ಹೇಳು ” ಎಂದು ನಾನು ಮತ್ತೆ ಅವನನ್ನು ಪ್ರಶ್ನಿಸಿದೆ. ನಾಗಭೂಷಣ ಹೇಳತ್ತೊಡಗಿದೆ:

“ ನಾನು ಮಾಲಿನಿಯ ಮನೆಗೆ ಹೋದ ಕೂಡಲೇ ಅವಳು ನಾನೇ ನಾಗಭೂಷಣನಿರಬೀಕೆಂದು ಉಹಿಸಿ, ‘ನಿಷ್ಟ ಕವಿ ನಾಗಭೂಷಣ ತಾನೇ ? ’ ಎಂದು ಆತಂಕ ಕುಶಾಹಲಗಳಿಂದ ಕೇಳಿದಳು. ನಾನು ‘ಹೌದು ’ ಎಂದೆ. ‘ಇಂದು ಸುದಿನ. ನಾನು ಪುಣ್ಯ ಮಾಡಿದ್ದೆ ’ ಎಂದು, ಕುಳಿತುಕೊಳ್ಳುವಂತೆ ನನಗೆ ತಿಳಿಸಿ, ಉಪಾಹಾರವನ್ನು ತೆಂದುಕೊಟ್ಟಳು. ಅವಳ ಚೆಲುವು, ಅವಳ ಸವಿಮಾತು, ಅವಳು ತೋರಿದ ಹಿಗ್ಗು ನಲಿವು, ಸೂಸಿದ ಮಂದಹಾಸ – ಇವೇ ನನಗೆ ಉಪಾಹಾರವಾಯಿತು : ಅವಳು ಮುಂದಿಟ್ಟು ಉಪಾಹಾರದಲ್ಲಿ ನನಗೆ ಸವಿ ಕಾಣಲಿಲ್ಲ. ಹೆಚ್ಚು ಸೀರಿಕೆಯಿಲ್ಲದೆ ಮಾತುಕತೆಗೆ ಪ್ರಾರಂಭವಾಯಿತು.”

“ ಈ ಸಲವೂ ಅವಳ ಗಂಡ ಉರಿನಲ್ಲಿ ಇರಲಿಲ್ಲವೆಂದು ಕಾಣುತ್ತದೆ ” – ನಾನು ನಡುವೆ ತಿಳಿಯಬಯಸಿದೆ.

“ ಉರಿನಲ್ಲಿ ಇದ್ದರು. ಮಲ್ಲೀಶ್ವರದಲ್ಲಿ ಯಾವುದೋ ಮದುವೆಯ ಮನೆಗೆ ಬೆಳಗೆಯೇ ಹೊರಟಿರಂತೆ. ರಾತ್ರಿ ಬರುವುದಾಗಿ ತಿಳಿಸಿ ಹೋಗಿದ್ದ ರಂತೆ. ಲಗ್ಗುಪತ್ತಿಕೆ ಬಂದಾಗಲೇ ಮದುವೆಯ ಮನೆಗೆ ಹೋಗುವ ಮಾತು ನಡೆದು, ಮಾಲಿನಿ ತಾನು ಬರುವುದಿಲ್ಲವಾಗಿ ಹೇಳಿ, ನನಗೆ ಕಾಗದ ಬರೆದಳಂತೆ.

“ ನನಗೂ ಅವಳಿಗೂ ಹೆಚ್ಚುನ ಮಾತೇನೂ ನಡೆಯಲಿಲ್ಲ. ಗಂಡ ಇದ್ದ ಕ್ಷೀದ್ದ ಹಾಗೆ ಅನಿರೀಕ್ಷಿತವಾಗಿ ಯಾವಾಗ ಬಂನುಬಿಡುವರೋ ಎಂದು ಅವಳಿಗೆ ಭಯ. ‘ ವಿಷಯವೆಲ್ಲ ಸಿಮ್ಮೆ ಸ್ವೇಹಿತರಿಂದ ನಿಮಗೆ ತಿಳಿದಿದೆ ತಾನೇ ? ’ ಎಂದು ಕೇಳಿದಳು. ನಾನು ‘ ತಿಳಿದಿದೆ ’ ಎಂದೆ. ‘ ಹಾಗಾದರೆ ನಿಮ್ಮ ಸಹಾಯ ಬೇಕು ’ ಎಂದಳು.

“ ‘ಸಹಾಯವೋ ಸಲಹೆಯೋ ? ’ ಎಂದೆ ನಾನು.

“ ‘ ಸಹಾಯ ’ ಎಂದು ಮತ್ತೆ ಒತ್ತಿ ಹೇಳಿದಳು.

“ ‘ ನಿಜವಾಗಿ ? ’ ಎಂದು ಕೇಳಿದೆ.

“ ‘ ನಿಜವಾಗಿಯೂ ’ ಎಂದಳು.

“‘ನಾನು ಸಲಹೆ ಕೊಡಲು ಬಂದವನು. ಸಹಾಯ ನೀಡುವ ಸಾಮಧ್ಯ ನನಗಿಲ್ಲ’ ಎಂದೆ.

“‘ನಿಮ್ಮ ಸ್ವೇಹಿತರಿಂದ ಆ ಸಹಾಯ ನಿರೀಕ್ಷಿಸುವುದು ನನಗೆ ಸಾಧ್ಯ ವಿಲ್ಲದೆ ಹೋಗಿಯಿತು. ನಿಮ್ಮನ್ನು ನೋಡಿದ ಕೂಡಲೇ ಅದನ್ನು ನಿಮ್ಮಿಂದ ಪಡೆಯಬಹುದೆಂದು ನನಗೆ ಭರವಸೆಯುಂಟಾಯಿತು.’

“‘ಏನು ಸಹಾಯವಾಗಬೇಕು?’ ಎಂದು ನಾನು ಕೇಳಿದೆ.

“‘ನಿಮ್ಮ ಕವಿ ಹೃದಯದ ಮರುಕ - ಪ್ರೇಮ’ ಎಂದಳು.

“ನಾನು ದಿಗ್ಭ್ರಂತನಾದೆ. ಕತ್ತಲೆಯಲ್ಲಿ ನಡೆಯುವವನಿಗೆ ಮಿಂಚು ದಾರಿ ತೋರಿದರೂ ಕಣ್ಣಿ ಕೊರ್ಕೆಸುವಂತಾಯಿತು. ಬಾಯ ಚಪಲವುಳ್ಳ ರೋಗಿಯ ಕೈಗೆ ಪ್ರಯಾಸನಿಲ್ಲದೆ ಅಪಧ್ಯಾದ ಪದಾರ್ಥ ಸಿಕ್ಕಿದಂತಾಯಿತು. ಅವಳ ದುಃಖವಿಶ್ವಾಸದ ಪ್ರೇಮಪೂಜಾವಾದ ನೋಟ ನನ್ನ ಹೃದಯವನ್ನು ಗೆದ್ದಿತು. ಆದರೂ ಅವಳಿಗೆ ಯಾವ ಒತ್ತಾಸೆಯನ್ನೂ ಕೊಡದೆ, ನಮ್ಮಿಬ್ಬಿರ ಕರ್ತವ್ಯವೇನೆಂಬುದನ್ನೂ, ಧರ್ಮವೇನೆಂಬುದನ್ನೂ ವಿವರಿಸಿದೆ. ನಾನು ಮದವಯಾದವನೆಂದೂ, ನನ್ನ ಹೆಂಡತಿ ರೂಪವತಿಯಲ್ಲಿದ್ದರೂ ನನ್ನ ಮನಸ್ಸನ್ನು ಬೇರೆಯ ಕಡಿಗೆ ತಿರುಗಿಸದೆ ಅಸುಖದಲ್ಲಿಯೇ ಶ್ವಪ್ತನಾಗಿ ಬಾಳು ಸಾಗಿಸುತ್ತಿರುವನೆಂದೂ, ಆವಳಾದರೂ ಎಪ್ಪೇ ಅಸುಖವಾದರೂ, ಎಪ್ಪೇ ಆಹಿತ ವಾದರೂ, ಎಪ್ಪೇ ಕವ್ಯವಾದರೂ ಪತಿಸೇವೆಯಲ್ಲೇ ತೊಡಗಿರುವುದು ಶ್ರೀಯ ಸ್ನೇಂದೂ ಬೋಧಿಸಿದೆ. ನನ್ನ ಪರಿಸ್ಥಿತಿಯನ್ನು ಕೇಳಿ ಅವಳಿಗೂ ನನ್ನಲ್ಲಿ ಮರುಕವುಂಟಾಗಿರಬೇಕು, ನನ್ನಲ್ಲಿ ಅವಳ ಪ್ರೇಮಭಾವ ಬಲಿತಿರಬೇಕು. ಅಂತೂ ನನ್ನ ಮಾತಿನಿಂದ ಅವಳಿಗೆ ನಿರಾಶೆಯಾಯಿತು; ಅದು ಅವಳ ಮುಖದಲ್ಲಿ ಮುದ್ದೆಯೊತ್ತಿತ್ತು.

“‘ನಾನು ಬೇಡುವುದು ನಿಮ್ಮ ಪ್ರೇಮವನ್ನು. ನಿಮ್ಮ ಸಹವಾಸವನ್ನುಲ್ಲ’ ಎಂದಳನಳು.

“‘ಮನಸ್ಸನ್ನು ತೆತ್ತುವೇಲೆ ಮೈ ಹಿಂದುಳಿದರೂ ಆಧರ್ಮವೇ ಆದಿತು’ ಎಂದೆ. ನನ್ನ ತುದಿನಾಲಗಿಯ ಮಾತಿನಿಂದ ನನಗೇ ನಾಚಿಕೆಯಾಯಿತು.

“‘ನನ್ನ ಮನಸ್ಸನ್ನು ನಿಮಗೆ ಆಗಲೇ ತೆತ್ತುಬಿಟ್ಟದ್ದೇನೇ.’

“ ‘ ಮಾಡಿದ ತಪ್ಪನ್ನು ಅರ್ಥಮಾಡಿಕೊಂಡು ಅದಕ್ಕಾಗಿ ಮನಃಪೂರ್ವಕ ವಾಗಿ ಪಶ್ಚಾತ್ತಾಪಪಟ್ಟರೆ ಮನಸ್ಸನ್ನು ಹಿಂದಕ್ಕೆ ತೆಗೆದುಕೊಂಡಂತಾಗುವುದು.’

“ ಮಾಲಿನಿ ಕೊಟ್ಟ ಉತ್ತರದಿಂದ ನನ್ನ ಭಾಯಿ ಕಟ್ಟಿಹೋರಿಯಿತು:

“ ‘ ಪ್ರೇಮಜೀವನದಲ್ಲಿ ಅತ್ಯಷ್ಟನಾದ ಪುರುಷನೊಬ್ಬನಿಗೆ ಸರ್ವಪಿಧಿ ದಲ್ಲಿಯೂ ಅವನಿಗೆ ಅರ್ಹತಾದ ತರುಣೀ ಅವನು ಬಯಸದೆಯೇ ಪ್ರೇಮವನ್ನು ನೀಡಬಂದರೆ ಅದನ್ನು ನಿರಾಕಾರ ಸುವರ್ಚಿತ ಪುರುಷನೂ ಉಂಟಿ?’ ಎಂದು ಕೇಳಿದಳು,

“ ಈ ವಾಕ್ಯವನ್ನು ನಾನೇ ಎಲ್ಲಿಯೋ ಬರೆದಿರುವಂತೆ ನನಗೆ ನೇನವು. ಮಾಲಿನಿ ನನ್ನಿಂದ ಕಲಿತ ಪಾಠವನ್ನು ನನಗೇ ಒಪ್ಪಿಸಿಬಿಟ್ಟಳು.

“ ‘ ಮಾಲಿನಿ, ನಿಜ ನುಡಿಯಬೇಕಾದರೆ, ನಾನು ನಿನಗೆ ಮನಸೋತ್ತಮೆ ದೇಣೇ’ ಎಂದುಬಿಟ್ಟು.

“ ‘ ನಾನು ಧನ್ಯಾಳಾದಿ’ ಎಂದಳು ಮಾಲಿನಿ ಹಿಗ್ಗಿಸಿಂದ.

“ ಇನ್ನು ಹೆಚ್ಚು ಹೊತ್ತು ನಿಲ್ಲುವುದು ಎಲ್ಲ ದೃಷ್ಟಿಗಳಿಂದಲೂ ಅನುಷಿತವೆಂದು ಬಗೆದು, ಹೊರಡಲು ಸಿದ್ಧನಾಗಿ, ‘ಮಾಲಿನಿ, ಇನ್ನು ಬರುತ್ತೇನೇ’ ಎಂದು ನೇರಿಕೆದ್ದೆ.

“ ‘ಸಂದರ್ಭ ದೋರಿತಾಗ ಮತ್ತೆ ಎಂದಾದರೂ ಬರಿಯುತ್ತೇನೇ. ದಯವಿಟ್ಟು ಬರಬೇಕು’ ಎಂದು ಬೇಡಿದಳು.

“ ‘ನಿನು ಬಯಸಿದ್ದು ಪ್ರೇಮ; ಸಹವಾಸವಲ್ಲ. ನೇನಪಿಡಿಯೇ?’ ಎಂದೆ.

“ ‘ನಾನು ಬಯಸುತ್ತಿರುವುದು ಸಹವಾಸವಲ್ಲ, ದರ್ಶನ’ ಎಂದಳು.

“ ‘ಅದಕ್ಕೆ ಇದು ನೋಡಲ ಹಂತ. ಪ್ರೇಮಭಾವನೆಯೊಂದನ್ನೇ ಪವಿತ್ರವಸ್ತುವನ್ನಾಗಿ ಉಳಿಸಿಕೊಂಡು, ಕೇಳು ಬಯಸಿಗಳನ್ನು ಕಡೆಗಳಿಸಿ, ಒಬ್ಬರ ಮುಖವನ್ನೊಬ್ಬರು ಮರೆಯಲು ಪ್ರಯತ್ನಿಸೋಣ. ನಾವಿಬ್ಬಿರೂ ಅನುಸರಿಸಬೇಕಾದ ಮಾರ್ಗ ಇದು. ನಾವು ನಮ್ಮವರಿಗೆ ಎಸಗಿರುವ ದೊರ್ಕದ ಫೋರತೆ ಆದನ್ನು ಕಡೆನೆಯಾಗಿರಲಿ. ಹೆಚ್ಚು ಹೇಳಬೇಕಾದ್ದಿಲ್ಲ, ಮಾಲಿನಿ. ನಾನು ಬರುತ್ತೇನೇ’ ಎಂದು ಹೊರಡಲನುವಾದೆ.

“ ‘ಹಾಗಾದರೆ ಮತ್ತೆ ಬರುವುದೇ ಇಲ್ಲವೇ?’ ಎಂದು ದೃಷ್ಟಿಂದ ಬೇಡಿದಳು.

“ ಖಂಡಿತ ಸಾಧ್ಯವಿಲ್ಲ ” ಎಂದೆ ನಾನು.

“ ನಿಮ್ಮ ನೆನಪಿಗಾಗಿ ಏನಾದರೂ.... ” ಎಂದು ಬೇಡಿದಳು.

“ ನನಗೆ ಏನೋ ಹೊಳೆಯಿತು. ಹುಚ್ಚು ಹಿಡಿದಂತಾಯಿತು. ಏರಡು ಶಕ್ತಿಗಳ ಸಮಾನ ಬಲದ ಸೆಳೆತಕ್ಕ ಸಿಕ್ಕಿ ದಿಕ್ಕುಕಾಣದೆ ನಿಂತಲ್ಲಿ ನಿಂತೆ. ಆತ್ಮ ಬಲವನ್ನೆಲ್ಲ ಉಪಯೋಗಿಸಿ ನಿರ್ಭರಮಾಡಿ, ನನ್ನಲ್ಲಿ ಏನೂ ಇಲ್ಲ. ಏನನ್ನೂ ಬಯಸಬೇಡ. ಸಾಧ್ಯವಿಲ್ಲ. ಕೂಡು ” ಎಂದು ಬಡಬಡನೆ ಹೇಳಿ ದಡದಡನೆ ಹೊರಟು ಬಂದೆ. ‘ಗದ್ದೆ’ ಎಂದುಕೊಂಡೆ. ಆದರೆ, ನಿಜವಾಗಿ ಸೋತಿದ್ದೇ; ಸೋತುಹೋಗಿದ್ದೇನೇ. ಮಾಲಿನಿಯನ್ನು ಮರಿಯುವುದು ಅಸಾಧ್ಯವೆಂದು ತೋರುತ್ತಿದೆ. ಅವಳನ್ನು ಮರಿಯುವುದು ಹೇಗೆ ಎನ್ನುವುದೆ ಈಗ ನನ್ನ ಸಮಸ್ಯೆ ಯಾಗಿದೆ ” ಎಂದು ನಾಗಭೂಷಣ ತನ್ನ ಅನುಭವವನ್ನು ಹೇಳಿ ಮುಗಿಸಿದ.

ನಾಗಭೂಷಣ ಮಾಲಿನಿಯನ್ನು ಮರಿಯಲು ನಿಜವಾಗಿ ಪ್ರಯ್ತಿಸಿದ. ಆದರೆ ಸಾಧ್ಯವಾಗಲಿಲ್ಲ. ಸಂದರ್ಭ ಸಿಕ್ಕಿದಾಗಲೆಲ್ಲ ನನ್ನೊಡನೆ ಮಾಲಿನಿಯ ಮಾತೆತ್ತುತ್ತಿದ್ದ. ಅವಳನ್ನು ಮತ್ತೆ ಕಾಣಲು ತನಗೆ ಅವಕಾಶ ಲಭಿಸಿತೆ, ಅವಳ ತನ್ನ ಮಾತು ವಿಾರಿ ತನಗೆ ಒಂದು ಕಾಗದ ಬರೆದಾಳೇ ಎಂದು ಕಾತರಿಸುತ್ತಿದ್ದ. ತನ್ನ ಹಾಗೆಯೇ ಮಾಲಿನಿ ತನಗಾಗಿ ಎಪ್ಪು ಪರಿತಪಿಸುತ್ತಿರುವಳೋ ಎಂದು ಬೇಗುದಿಗೊಳ್ಳುತ್ತಿದ್ದ. ಆನೇಕ ತಿಂಗಳುಗಳಾದರೂ ಮಾಲಿನಿಯಿಂದ ಅವನಿಗೆ ಯಾವ ಕಾಗದವೂ ಬರಲಿಲ್ಲ.

ಒಂದು ದಿನ ಅವನು ನನ್ನ ಕೊರಡಿಗೆ ಬಹು ಉದ್ದೇಗದಿಂದ ಬಂದ. ಅವನ ಕ್ಯಾಲಿ ಒಂದು ಕವರಿತ್ತು. ಬಹುಕಃ ಮಾಲಿನಿಯ ಕಾಗದವಿರಬಹು ದೆಂದು ಉಂಟಿಸಿದೆ. ಅದನ್ನು ವನ್ನ ನನ್ನ ಕ್ಯಾಗೆ ಕೊಟ್ಟಿ. ಅವನ ಕ್ಯಾ ನಡುಗುತ್ತಿತ್ತು. ನಾನು ಅಂಟಿಸಿಲ್ಲದ ಕವರನ್ನ ತೆರೆದು ನೋಡಿದೆ. ಅದರೊಳಗೆ ಇದ್ದರ್ದೂ ಪತ್ರವಲ್ಲ, ವೃತ್ತಪತ್ರಕ್ಯಾಗೆಯಂದರ ಒಂದು ತುಂಡು: ‘ಸುಪ್ರಸಿದ್ಧ ಜಮಿಾನಾಷಾರ ರಾದ ರಾಜಾರಾಯರ ಧರ್ಮಪತ್ರಿಯವರ ಆತ್ಮಹತ್ಯೆ’ ಎಂಬ ಶಿರೋನಾಮದ ಕೆಳಗೆ ಮಾಲಿನಿಯ ಸಾವಿನ ಸುದ್ದಿಯನ್ನು ಒಳಕೊಂಡಿತ್ತು.

“ ಮಾಲಿನಿಯ ಸಮಸ್ಯೆಯನ್ನು ನಾನು ಪರಿಹರಿಸಲಾಗಲಿಲ್ಲ. ವಿಧಿ ಪರಿಹರಿಸಿತು ” ಎಂದು ನುಡಿದ ನಾಗಭೂಷಣ.

“ ಧರ್ಮಕ್ಕೆ ಬಲಿ ” ಎಂದೆ ನಾನು.

## ಸಿಗರೀಟೆನ ತುಂಡು

ಸುಬ್ಬಕೃಷ್ಣ ಸಂಜೇ ಮನೆಗೆ ಬಂದ ಕೂಡಲೇ ಸುವಾಸಿತ ವಾತಾವರಣ ಅವನನ್ನು ಸ್ವಾಗತಿಸಿತು. ಅವನಿಗೆ ಆಶ್ಚರ್ಯವಾಯಿತು! ಎಂದೋ ಉಗಾದಿ ದೀಪಳಗೆಗಳಲ್ಲಿ ದೀಪರ ಪೂಜೆಯ ಶಾಸ್ತ್ರವಿಟ್ಟುಕೊಂಡಿದ್ದ ಅವನು ಮನೆಯಲ್ಲಿ ಎಂದೂ ಉದಿನ ಬತ್ತಿಯ ದಾಸ್ತಾನು ಇಟ್ಟವನಲ್ಲ. ಹೊಸದಾಗಿ ಸಂಸಾರ ಹೂಡಿದವನಾದರೂ, ರಸಿಕ ಮನೋಭಾವವುಳ್ಳವನೇ ಆವರೂ, ಇಂದಲ್ಲ ನಾಳಿ ಸ್ತ್ರಿಯ ಪತ್ತಿಯ ನಾನಾ ಬಗೆಯ ಇಷ್ಟಾರ್ಥಗಳನ್ನು ನೆರವೇರಿಸಲು ಸಮರ್ಪಿತ ನಾಗಬೀಕೆಂಬ ಹೆಬ್ಬಯಕೆಯುಳ್ಳವನಾಗಿದ್ದರೂ, ಯಾವುದೋ ಇನ್ನಾಷ್ಟೂರೈನ್ನಾ ಕಂಪೆನಿಯಲ್ಲಿ ಟ್ರಿಪಿಸ್ಟ್ ಆಗಿದ್ದ ಅವನು, ಹೆಂಡತಿಯ ಮುಡಿಗೆ ಹೂವು ಆಡಿಗೆ ಚಪ್ಪಲಿ ಇವುಗಳನ್ನು ತರಲು ಹಿಂದೆ ಮುಂದೆ ನೋಡುತ್ತಿದ್ದ ಮುಬ್ಬಕೃಷ್ಣ. ತನ್ನ ದಿನಚರಿಯ ಪ್ರೇಮಲೀಲೆಗಳಿಗೋಷ್ಠೆರ ‘ಪ್ರೇಮಲೀಲಾ’ ಉದಿನಬತ್ತಿಯನ್ನು ತರಿಸಿದುವರ್ಪು ಅವನೇಕಿಯಾದ ಅತಿರಸಿಕನಾಗಿರಲಿಲ್ಲ.

ಅದ್ದರಿಂದ ಅವನಿಗೆ ಆಶ್ಚರ್ಯ: ಎಂದೂ ಇಲ್ಲದ್ದು ಇಡೀನು ಇಂದು ಉದಿನ ಬತ್ತಿಯ ಕಂಪಿನ ಬಲ್ಲ ಮನೆಯೋಳಗೆಲ್ಲಾ ಹಾಗೆ ಹೀಗೆ ಹಬ್ಬಿ ಹರಡಿ ಪರಿಮಳವನ್ನು ಪರಿಸುತ್ತಿದೆ ಎಂದು! ಹಜಾರದ ನಾಲ್ಕು ಮೂಲೆಗಳಲ್ಲಿ ಅವಕಾಶವಿದ್ದ ಕಡೆಗಳಲ್ಲಿಲ್ಲ ಸುವಾರು ಹತ್ತು ಹನ್ನೆರಡು ಉದಿನ ಬತ್ತಿಗಳು ಮುಕ್ಕಾಲು ಪಾಲೆಲ್ಲ ಉರಿಮು ಕೆಳಗೆ ಬೂದಿಯುದುರಿಸಿದ್ದವು.

ಮುಪ್ಪಸನ್ನನಾಗಿಯೇ ಒಳಹೊಕ್ಕಿದ್ದನು ಸುಬ್ಬಕೃಷ್ಣ. ಗಂಡನ ನಗೆ ಮೋಗವನ್ನು ಕಂಡು ಸರಸವ್ಯ ಸುಪ್ರಿತಿಖಾದಳು, ಸಂತಸಗೋಂಡಳು; ನಿತ್ಯಿಂತೆಗೋಂಡಳು, ನಲವೇರಿದಳು.

“ಬನ್ನಿ ಒಳಕ್ಕೆ, ಕಾಫಿ ತಿಂಡಿ ಎಲ್ಲ ‘ರೆಡಿ.’ ನಿವೂ ನಿತ್ಯಕ್ಕೆಂತ ಅರ್ಥ ಗಂಟಿ ಮುಂಚೆ ಬಂದಿದ್ದೀರಿ ಇವೊತ್ತು; ನಾನೂ ಅದೇ ಹೊತ್ತಿಗೆ ಸರಿಯಾಗಿ ಎಲ್ಲ ಸಿದ್ಧಮಾಡಿಟ್ಟುಬಿಟ್ಟಿದ್ದೀನಿ. ಇಬ್ಬರ ಮನಸ್ಸು ಹೀಗೆ ಕೂಡೋದು ಅವರೂ ಅಲ್ಲವೇ, ಅಂದೈ?” - ಸಂಭ್ರಮದಿಂದ ನುಡಿದಳು ಸರಸವ್ಯ.

“ ಇದನ್ನೇ ಇಂಗ್ಲಿಷ್‌ನಲ್ಲಿ Coincidence (ಕೊಯಿಸ್‌ಡೆನ್ಸ್) ಅನ್ನು ವ್ಯಾದು....”

“ ಅಂದರೆ ?”

“ ಕಾಕತಾಳೀಯ ಅಂತರಾಲ್, ಅದು.”

“ ಓಹೋ, ನೀವೂ ವಾಕಿಂಗಿಗೋ ಸಿನಿ ಮಾ ಹೊಂಗ್‌ ಹೊಗೋಣ ಅಂತಲೇ ಮನಸ್ಸಿನಲ್ಲಿ ಮಾಡಿ ಕೊಂಡಿರುವುದು, ನಾನೂವೇ ಅದಕ್ಕೆ ಸಿದ್ಧವಾಗಿ....”

“ ....ಅಲಂಕಾರ ಗಿಲಂಕಾರ ಮಾಡಿಕೊಂಡಿರುವುದು....”

“ ಅಲಂಕಾರವೇನು ಗಿಲಂಕಾರ ?”

“ ಸೋಗಸಾದ ಮಲ್ಲಿಗೆ ಹೂವು ಗುಲಾಬಿ ಹೂವು ಮುಡಿದಿದ್ದೀ, ನುಸಿ ಹಿಡಿಸುತ್ತೆ ಇದ್ದ ಬನಾರಸ್ ಸಿಲ್ಕ್ ಸೀರೆಯನ್ನು ಹೊರಕ್ಕೆ ತೆಗೆದು ಉಟ್ಟಿ ಬಿಟ್ಟಿದ್ದೀ, ವ್ಯಾಸರು ಜಾರ್ಜ್‌ಬ್ರಿಂಗ್‌ನ ಬೋಸ್ ತೊಟ್ಟಿಬಿಟ್ಟಿದ್ದೀ?....ಸಾಲದೆ, ಅಲಂಕಾರ? ಇದೇನು, ಮನೆಯೆಲ್ಲಾ ಫೋನ್‌ಮಾಲಿಸ್ತಿದೆ? ಅದೇನು ‘ಪ್ಲಾಯನ್’, ನನ್ನನ್ನ ಪ್ರಸಲಾಯಿಸುವುದಕ್ಕೆ?”

ಸರದಮಾತ್ರ, ಸೈಯ್‌ಲೆಸ್ ಸ್ಟೀಲ್ ತಟ್ಟಿಯಲ್ಲಿ ಗರಿಗಿಯಾಗಿದ್ದ ಆಲೂಗಡ್ಡೆ ಉಪ್ಪೇರಿಯನ್ನೂ, ಒಬ್ಬ ಹಳ್ಳಿ ವ್ಯಾಸರು ಪಾಕನ್ನೂ, ಒಂದು ಪಚ್ಚಿ ಬಾಳೆಯ ಹಳ್ಳಿನ್ನೂ ಅಡೆಗೊಳಿಸಿ, ಕೋಟ್ಟಿ ಕಳಚಿ ಕೃಕಾಲು ಹೊಳೆದು ಕೊಂಡು ಅಡುಗೆಯ ಮನೆಯೊಳಕ್ಕೆ ಬಂದ ಗಂಡನ ಕ್ಯಾಗೆ ಕೊಟ್ಟಳು.

ಸುಬ್ಬಿ ಕೃಷ್ಣ ಒಂದೆರಡು ಉಪ್ಪೇರಿಯನ್ನು ಬಾಯಿಗೆ ಹಾಕೆಕೊಂಡು, ತನ್ನತ್ತ ನಿಂತೆ ಇದ್ದ.

“ ಕೂತುಕೊಂಡು ತಿನ್ನಬಾರದೆ ?”

“ ಪಾಪ, ನೀನು ಕಷ್ಟಪಟ್ಟಿ ಕಾಸು ಖಚುವುದಾಡಿ ಉದಿನ ಬತ್ತಿ ಹೊತ್ತಿಸಿಟ್ಟಿದ್ದೀಯೆ; ಅದು ಫೋನ್‌ಮಾಲಿಸುವ ಕಡೆಯೇ ಹೋಗಿ ಕುಳತು ತನ್ನಿಷ್ಟೇಣ.”

“ ನಿಮಗೋಸ್ತುರವೇ ಅಂತಟ್ಟಿಕೊಳ್ಳಿ. ಇನ್ನೊಂದು ಐನು ನಿಮಿಷ ತಡವಾಗಿ ಹೊತ್ತಿಸಿಟ್ಟಿದ್ದರೆ ಚೆನ್ನಾಗಿತ್ತು; ಇನ್ನೂ ಉರಿತಾನೇ ಇರುತ್ತಿತ್ತು. ಈಗೆಲ್ಲಾ ಉರಿದು ಮುಗಿದು ಹೋಗಿದೆ.”

“ ಆದರೇನು, ಪರವಾಯಿಲ್ಲ. ಮನೆಯೆಲ್ಲಾ ಇನ್ನೂ ಫೆಮಫೆಮಾಯಿಸಾನೆ ಇದೆ” ಎನ್ನುತ್ತಾ, ತನ್ನತ್ತಾ, ಸುಬ್ಬಕೃಷ್ಣ ತನ್ನ ಕೊಟ್ಟಿಗೆ ಬಂದುಮೇಜಿನ ಮೇಲೆ ತಿಂಡಿಯ ತಟ್ಟಿಯನ್ನಿಂದ್ಪು ಕುಚ್ಚಿಯ ಮೇಲೆ ಕುಳಿತುಕೊಂಡನು. ಕೊಟ್ಟಿಯಲ್ಲಿ ಉದಿನ ಕಡ್ಡಿ ಹೊತ್ತಿಸಿಟ್ಟಿರದಿದ್ದರೂ, ಹಜಾರದಲ್ಲಿನ ಕಂಪನ್ನು ಗಾಳಿ ಇಲ್ಲಿಗೂ ಹೊತ್ತು ತರುತ್ತಿತ್ತು.

ಕಂಪಿನೊಂದಿಗೆ ಇಂವು ನುಡಿಗಳನ್ನು ನುಡಿಯುತ್ತ ಬಳುಕುತ್ತ ಸರಸವ್ಯನೂ ಹಿಂಬಾಲಿಸಿದಳು; ಮೋಹಕ ಭಂಗಿಯಲ್ಲಿ ಬಾಗಿಲೋರಗಿ ನಿಂತಳು.

“ ನೀನು ತಿಂದಾಯಿತೋ ಇಲ್ಲವೋ?”

“ ಇದೇನು ಅಂದ್ರೆ ಹೀಗೆ ಕೇಳುತ್ತೀರ?”

“ ಹಾಗಾದರೆ ನಿನ್ನ ತಟ್ಟಿಯನ್ನೂ ತೆಗೆದುಕೊಂಡು ಬಾ, ಇಬ್ಬರೂ ಒಟ್ಟಿಗೆ ತನ್ನೊಣ....”

“ ನೀವು ಹೇಳುವುದೂ ದಿಟ್ಟನೇ, ತರುತ್ತಿನಿ; ಇಲ್ಲದೆ ಹೋದರೆ ಹೊತ್ತಾಗುತ್ತೇ....”

“ ಹೊತ್ತಾಗುತ್ತೇ? ಎಲ್ಲಿಗೆ, ಏನು ಕಢಿ?”

“ ಕಢಿ ಸಿನಿಮಾಕ್ಕೆ ಹೋದಮೇಲೆ ತಾನೇ?”

“ ಇವೊತ್ತು ಮನೆಯಲ್ಲಿ ಕಢಿ. ಮರೆತುಬಿಟ್ಟಿಯೋ ಇವೊತ್ತು ಮಾಸಾಂತ್ಯ ಅನ್ನೊದನ್ನು?”

“ ದಾರಿಯಲ್ಲಿ ಮಾತನಾಡೋಣ ಬೇಗ ಬೇಗ ತಿಂದು ಏಳಿ ಅಂದ್ರೆ. ನೀವೇನೂ ದುಡ್ಡು ಖಚು ಮಾಡಬೇಕಾಗಿಲ್ಲ....”

“ ನಾನೇನೂ ಖಚು ಮಾಡಬೇಕಾಗಿಲ್ಲ! ಹೆಂಡತಿ ಗಂಡನ್ನ ಸಿನಿಮಾಕ್ಕೆ ಕರೆದುಕೊಂಡು ಹೋಗೋದು! ಭೇಣ ಅಂದೆ! ಬಹಳ ಚೆನ್ನಾಗಿದೆ. ಸಾಸವೆಡಬ್ಬವನ್ನೊಣ ಕುಂಕುಮದ ಭರಣಿಯನ್ನೊಣ ಹುಡುಕಿ ನಾಲ್ಕಾಣಯೋ ಎರಡಾಣಯೋ ಇದ್ದರೆ ಕೊಡು ಅಂತ ನಿನ್ನ ಕೇಳಿದ್ದಕ್ಕೆ ಇಲ್ಲ ಅಂದೆ! ಇವೊತ್ತು ಎಲ್ಲಿ ಬಂತು ಇಷ್ಟೊಂದು ದುಡ್ಡು? ಹೂವು, ಬಾಳಿಯ ಹಣ್ಣು, ಉದಿನ ಕಡ್ಡಿ, ಆಲೂಗಡ್ಡೆ, ತುಪ್ಪ ಇಲ್ಲ ಅಂದೆ ಆದರೂ ನ್ಯಾಸಾರು ಪಾಕು, ಸಾಲದು ಅಂತ ನಿನ್ನ ಖಚಿನಲ್ಲಿ ಸಿನಿಮಾ ಬೇರೆ, ಜೊತೆಗೆ ಬಸ್ ಚಾಚು...ಅಬ್ಬಾ! ಏನು ಸಾಲವೋ ಸಂಪಾದನೆಯೋ....?”

“ನೋಡಿ, ಹಾಗೆಲ್ಲಾ ಬೆದಕಿ ಕೇಳಬೇಡಿ, ಇದೆಲ್ಲಾ ಹೆಂಗಸರ ಗುಟ್ಟು. ಗಂಡಕರಿಗೆ ಅದನ್ನು ಹೇಳುವುದೂ ಇಲ್ಲ, ಗಂಡಕರು ಕೇಳಲೂ ಬಾರದು.”

ನಗುತ್ತಲೇ ನುಡಿದ ಸುಬ್ಬಿಕೃಷ್ಟ :

“ಗಳಿಸುವುದಕ್ಕೆ ಗಂಡಹಿಗೆ ಒಂದೇ ಮಾರ್ಗ, ಹೆಂಗಸಿಗೆ ಹೆಲವಾರು ಮಾರ್ಗ, ಅಲ್ಲವೇ ?

“ಧೂ, ಹೋಗಿ ಅಂಡೆ. ಏನೇನೋ ಆಡುತ್ತೀರೆ.”

ಸರಸಮ್ಮ ಕಾಫಿ ತರಲು ಒಳಕ್ಕೆ ಹೋದಳು. ಸುಬ್ಬಿಕೃಷ್ಟ ತಿಂಡಿ ತಿಂದು ಮುಗಿಸಿ, ಬಾಳೆಯ ಹಣ್ಣನ್ನು ತಿಂದು, ಸಿಪ್ಪೆಯನ್ನು ಹೊರಕ್ಕೆ ಎಸೆಯಲು ಹೋದ. ಹೊರಗಡೆ ಬಾಗಿಲ ಬಳ ಆಗಲೇ ಚಿಸಾಡಿದ್ದ ಬಾಳೆಯ ಹಣ್ಣನ ಸಿಪ್ಪೆಯೋದು ಅವನ ದೃಷ್ಟಿಗೆ ಬಿದ್ದಿತು. ಹೆಂಡತಿಯೋಡನೆ ಪರಿ ಹಾಸಕ್ಕೆ ಮತ್ತೊಂದು ಪದಾರ್ಥ ದೊರೆಯಿತು. ಅವನು ಹಿಂತಿರುಗುವ ಹೊತ್ತಿಗೂ ಸರಸವ್ಯಾ ಕಾಫಿಯ ಲೋಟನನ್ನು ಹಿಡಿದುಕೊಂಡು ಬರುವ ಹೊತ್ತಿಗೂ ಸರಿಹೋಯಿತು.

“ನೀನು ತಿಂದಾಯಿತೆ ಎಂದು ಕೇಳಿದ್ದಕ್ಕೆ ಅಸಮಾಧಾನ ಪಟ್ಟಿ ? ಬಾಳೆಯ ಹಣ್ಣ ಮಾತ್ರ ತಿಂದೆಯೇನೋ ?” – ಸುಬ್ಬಿಕೃಷ್ಟ ಕೇಳಿದ.

“ಇಲ್ಲವಲ್ಲ !” ಎಂದು ಹೇಳಬೇಕು ; ಅವು ರಲ್ಲಿಯೇ ಆವಳಿಗೆ ಏನೋ ಹೋಳಿದು, “ಬೀದಿಯ ಮೇಲೆ ಬಾಳೆಯ ಹಣ್ಣ ಮಾರುವುದಕ್ಕೆ ಬಂದಿತ್ತು, ಚೆನ್ನಾಗಿತ್ತು. ಕರೆದು ವ್ಯಾಪಾರ ಮಾಡಿದೆ. ಅಗ್ಗಾಗಿ ಕೊಡಲಿ ಅಂತ, ಹಣ್ಣಾಗಿಲ್ಲ ಕಾಯಿ, ಎಂದೆ. ತಿಂದು ನೋಡಿ ಅಂತ ಬಿಲವಂತ ಮಾಡಿ ಬಂದು ಹಣ್ಣ ಕೊಟ್ಟಬಿಟ್ಟೆ. ಅದನ್ನು ತಿಂದು ಸಿಪ್ಪೆ ಅಲ್ಲೇ ಹಾಕಿದ್ದೆ. ಏನೋ ಅಂತಿದ್ದೆ, ನಿಮ್ಮ ಮೇದಳು ತುಂಬ ಚುರುಕು ” ಎಂದು ಕಾಫಿಯನ್ನು ಮೇಜಿನ ಮೇಲಿಟ್ಟು, “ನೀವು ಬಟ್ಟಿ ಗಟ್ಟಿ ಹಾಕಿಕೊಳ್ಳಿ. ಅಷ್ಟ ಹೊತ್ತಿಗೆ ನಾನೂ ತಿಂಡಿ ಕಾಫಿ ಮುಗಿಸಿ ಬಂದು ಬಿಡುತ್ತೀನಿ ” ಎಂದು ಸಂಭ್ರಮವನ್ನು ನಟಿಸುತ್ತ ತೇಲಿ ಹೋದಳು. ಆ ಒಂದು ಕ್ಷಣದಲ್ಲಿ ಅವಳು ತನ್ನ ಭಂಗಿಯಿಂದಲೇ ಸುಬ್ಬಿಕೃಷ್ಟನ ಮನಸ್ಸನ್ನು ಕವರಿಬಿಟ್ಟಿದ್ದಳು : ಅವಳಿಗೂ ಆ ಅರಿವಿತ್ತು.

x

x

x

x

ಸುಬ್ಬಿಕೃಷ್ಟನ ಮೇದುಳು ಮಾತ್ರವಲ್ಲ, ಅವನ ಮೂಗು ಬಲು ಜುರುಕು. ಸರಸವ್ಯ ತನ್ನ ರೂಪ ರಚನೆ ಹಾವಭಾವ ವಿಲಾಸಗಳಿಂದ ಮಾತ್ರವಲ್ಲದೆ ರುಚಿ ರುಚಿಯಾಗಿ ಇಡುಗೆ ತಿಂಡಿ ಮಾಡುವುದರಲ್ಲಿಯೂ ನಿಪುಣಿಯಾಗಿ ತನ್ನ ವಾಕನ್ಯೆಪುಣ್ಯದಿಂದಲೂ ಅವನ ಮನಸ್ಸನ್ನು ರಮಿಸುತ್ತಿದ್ದಳು. ಹೆಂಡತಿಯಾದವರು ಎಷ್ಟೇ ರೂಪವತಿಯಾಗಿರಲಿ, ಬಡ ಸಂಸಾರವಾದರೆ, ಅವರು ಪಾಕಕುಶಲೆಯೂ ಆಗಿಲ್ಲದೆ ಹೊದ ಪಕ್ಕದಲ್ಲಿ, ಅನೇಳ್ಳೇನ್ನ ದಾಂಪತ್ಯಿ ಸಿದ್ಧಿ ಸುಖುದಿಲ್ಲ. ಅವರು ರಸಪಾಕದ ರುಚಿಸಿದ್ದಿಯನ್ನು ವಿನುರ್ರೀಸುವುದರಲ್ಲಿ ಸುಬ್ಬಿಕೃಷ್ಟ ಬಹು ಗಟ್ಟಿಗ. ಇಂದು ಮೈಸಾರು ಪಾಕಿನ ತಯಾರಿಕೆಯಲ್ಲಿ ತುಪ್ಪದೊಂದಿಗೆ ಅಪ್ಪಟಿ ಕಡಲೆಕಾಯೆಣ್ಣಿ ಬೆರಿಸಿದ್ದುದನ್ನು ಕಂಡುಹಿಡಿಯಲು ಇಂತಹ ಪ್ರಚಂಡ ರಸಿಕನ ಚುರುಕಾದ ಫ್ಲಾಣಕಕ್ತಿಯೂ ಅಸಮರ್ಥವಾಗಿತ್ತು. ಅದು ಅನ್ವಯ ಅತಿ ಚುರುಕಾಗಿದ್ದದೇ ಅದಕ್ಕೆ ಕಾರಣ !

ಕ್ರಮ ಕ್ರಮೇಣ ಶ್ವೇಣಿಸುತ್ತಿದ್ದ ಉದಿನ ಬತ್ತಿಯ ಪರಿಮಳ ಹಿಂಗುತ್ತ ಬಂದಂತೆಲ್ಲ, ಅಧಿಕ ಪುಣ್ಯವೆಲ್ಲ ಕ್ಷಯಿಸಿದ ಮೇಲೆ ಉಳಿಯುವ ಪಾಪಶೇಷವ ದಂತಿ ಅನೇಕಣೀಯವಲ್ಲದ ಒಂದು ಅಡ್ಡವಾಸನೆಯನ್ನು ಅವನ ಚುರುಕಾದ ಮೂಗು ಕಂಡುಹಿಡಿದುಬಿಟ್ಟತ್ತು. ಇದೇನು ವಾಸನೆ, ಉದಿನ ಬತ್ತಿಯಲ್ಲಿ ಹೊಗಿಯಸೊಪ್ಪು ಸೇರಿಸುತ್ತಾರೆಯಿ! ಎಂದು ಅವನು ಆಕ್ಷಯದ ಪರಿಭಾವನೆಯಲ್ಲಿ ಕೆಲವು ಕ್ಷಣಗಳನ್ನು ಕಳೆದನು. ಕ್ಷಣ ಕ್ಷಣ ಕಳೆದಂತೆ, ಇಲಿ ಸತ್ತ ವಾಸನೆ ಕಡೆಗೂ ಸತ್ತ ಇಲಿಯ ಕಡೆಗೆ ಸೆಳೆದೊಯ್ಯಿವಂತೆ, ಆ ಅಡ್ಡವಾಸನೆ ಸಿಗರೇಟೆನ ವಾಸನೆಯೇ ಎಂದು ಅವನಿಗೆ ಖಚಿತವಾಗಿ, ಅದರ ಮೂಲ ಎಲ್ಲಿ ಎಂಬ ತರ್ಕಕ್ಕೆ ತೊಡಗಿತು ಅವನ ಚುರುಕು ಮೇಡಳು. ಪತ್ತಿಪ್ರಶಂಸಿಗೆ ಪಾತ್ರವಾಗಿದ್ದ ಅವನ ದುರದೃಷ್ಟಿಯಾದ ಮುಸ್ತಿಷ್ಟು !

ಅನೇಕ ವೇಳೆ ಕೇವಲ ತರ್ಕ ವಿತರ್ಕಗಳಿಂದ ಸತ್ಯ ಸಾಕ್ಷತ್ವಾರವಾಗುವುದಿಲ್ಲ; ಅದಕ್ಕೆ ಪ್ರತ್ಯೇಕ ಪ್ರವಾಣವೇ ಅವಶ್ಯವಾಗುತ್ತದೆ. ಅವನ ಕುತೂಹಲವನ್ನು ತೀವ್ರವಾಗಿ ಕೆರಳಿಸಿದ್ದ ಆ ಪ್ರತ್ಯೇಕ ಪ್ರವಾಣವು, ಹುಡುಕುತ್ತಿದ್ದ ಮೂಲಿಕೆಯ ಬಳ್ಳಿಯೇ ಕಾಲಿಗೆ ತೊಡರಿಕೊಂಡಂತೆ, ಆಕಸ್ಮಾತ್ತಾಗಿ ಅವನ ದೃಷ್ಟಿಗೆ ಬಿದ್ದಿತು. ಮೇಜಿನ ಕೆಳಗೆ ಬಿದ್ದಿದ್ದ ಉಪೇರಿಯ ಹಲ್ಲೆಯೊಂದನ್ನು

ಬಿಸಾಡಲು ಕೈಗೆತ್ತಿಕೊಳ್ಳಲು ಬಗ್ಗಿದಾಗ, ಉರಸಿ ಆರಿಸಿ ಎಸೆದಿದ್ದ ಸಿಗರೇಟೆನ ತುಂಡೊಂದು ಅವನ ಚುರುಕು ನೋಟಿಕ್ಕೆ ಬಿಡ್ಡಿತು.

ಈಗಲೀಗ ಸುಖ್ಯಕೃಷ್ಣನ ತರ್ಕಬುದ್ಧಿ ನೇಲುಗೈಯಾಯಿತು; ಬೆಂಕಿ ಯಿಲ್ಲದೆ ಹೊಗೆಯಿಲ್ಲ; ಹೊಗೆ ಕಂಡ ಬಳಿ ಬೆಂಕಿಯಿದ್ದೇ ತೀರಬೇಕು. ಸಿಗರೇಟೆನ ಹೊಗೆ ಈಗ ಮಾಯವಾಗಿ ಬಹು ಹೊತ್ತಾಗಿದ್ದರೂ, ಅದು ಬಳುವಳಿಯಾಗಿ ಬಿಟ್ಟು ಹೋಗಿರುವ ವಾಸನೆ ಉದಿನ ಬತ್ತಿಯ ಅಪಾರ ಪರಮಾಳದಿಂದ ಹಜಾರದಲ್ಲಿ ನಾಶವಾಗಿದ್ದರೂ, ಈ ಕೊಳಣಿಯಲ್ಲಿ ಚುರುಕು ಮೂಗಿಗೆ ಗೊತ್ತಾಗುವ ಮಟ್ಟಿಗೆ ಉಳಿದಿದೆ. ಶಾರಣ, ಇಲ್ಲಿ ಉದಿನ ಕಡ್ಡಿ ಹಚ್ಚಿಯೇ ಇಲ್ಲ. ಸಿಗರೇಟು ಸೇದಿದಾತ ಹಜಾರದಲ್ಲಿಯೇ ಕುಳಿತು ಬಹು ಹೊತ್ತು ಸಿಗರೇಟು ಸೇದಿದ್ದಾನೆ. ಅವನು ಈ ಕೊಟ್ಟಿಗೆ ಬಂದು ಕುಳಿತು ಕಡೆಯ ಸಲ ಒಂದೆರಡು ಸೇದು ಸೇದಿ, ಉಳಿದ ಸಿಗರೇಟೆನ ತುಂಡನ್ನು ಮರೆತೋ ಅಭ್ಯಾಸ ಬಲದಿಂದಲೋ ನೇರಿಸಿನ ಕೆಳಗೆ ಹಾಕಿಬಿಟ್ಟಿದ್ದಾನೆ. ಸಿಗರೇಟೆನ ತುಂಡು ಇಲ್ಲಿ ಬಿಡ್ಡಿರುವುದರಿಂದ, ಸಿಗರೇಟು ಸೇದಿದಾತನೊಬ್ಬನು ಇಲ್ಲಿ ಬಂದು ಕುಳಿತಿರೋ ಬೇಕು. ಇದು ಶತಮಾನದ್ದ.

ಅವನು ಯಾರು?

ನನ್ನ ಸ್ವೇಧಿತನೆ? ನನಗಾಗಿ ಶಾಯುತ್ತಿದ್ದಿರಬಹುದೆ? ನನ್ನ ಸ್ವೇಧಿತ ನಾಗಿದ್ದರೆ ನನಗೆ ತಿಳಿಸಿರುತ್ತಿದ್ದಳೇ? ಅಲ್ಲ. ನನ್ನ ಸ್ವೇಧಿತನಲ್ಲ.

ಹಾಗಾದರೆ ಅವನು ಯಾರು, ಯಾರು?

ಅವಳ ಸ್ವೇಧಿತ! ಇದು ಬಹು ಮಯಾದೆಯ ಮಾತಾಯಿತು. ಗಂಡ ನಿಲ್ಲದ ನೇಳಿಯಲ್ಲಿ ಬಂದಿದ್ದ – ! ಥೂ, ಥೂ, ಹೀಗೂ ಉಂಟಿ? ಯಾಕಿರ ಬಾರದು? ಹೂವು, ಗಂಥದ ಕಡ್ಡಿ, ಬಾಳಿಯ ಹಣ್ಣು, ಉಪ್ಪೇರಿ, ಮೈಸೂರು ಪಾಕು, ನೇಲಿ ಕೈಗ ದಹ್ವಿಣಿ! ಬಡ ಟ್ರೈಪಿಸ್ಟಿನ ಹೆಂಡತಿಯ ನೇಲು ಸಂಪಾದನೆ! ಯಾಕಿರಬಾರದು?

ಸುಖ್ಯಕೃಷ್ಣ ಸಿಗರೇಟೆನ ತುಂಡನ್ನು ಮೆಲ್ಲನೆ ತುದಿ ಬೆರಳುಗಳಿಂದ ಎತ್ತಿ ಕೊಂಡು, ಬಂದು ಕಾಗದದ ಚೂರಿನಲ್ಲಿ ಪ್ರೌಟ್ಟಣ ಕಟ್ಟಿ, ಅದನ್ನು ನೇರಿಸಿ ನೇಲಿಟ್ಟು. ಕೆಲವು ನಿಮಿಷಗಳ ಹಿಂದೆ ಅವನಾಡಿದ ನಗೆನುಡಿ – ‘ಗಳಸು ವುದಕ್ಕೆ ಗಂಡಸಿಗೆ ಬಂದೇ ಮಾಗಿ, ಹೆಂಗಸಿಗೆ ಹಲವಾರು ಮಾಗಿ’ –

ತಟ್ಟನೆ ನೇನಪಿಗೆ ಬಂದು, ಅವನನ್ನೇ ನಗೆಯಾಡತೋಡಿತು; ನಿಷ್ಠರ ಸತ್ಯವಾಗಿ ತೋರತೋಡಿತು. ಅದನ್ನೇ ದುರಿಸಲು ಅವನು ಸಿದ್ಧಿ ನಾದ.

ಅವನ ಮೈಯೆಲ್ಲ ಕೆಂಡವಾಗಿ ಉರಿಯತೋಡಿತು; ಕಂಪಿಸತೋಡಿತು.

“ಬಾರೇ ಇಲ್ಲಿ” ಎಂದು ಕನೆಲಿ ಕಿರಿಚಿದ ಸುಬ್ಬಕೃಷ್ಣ. ಅವನು ಎಂದೂ ಹೆಂಡತಿಯನ್ನು ‘ಹೋಗೇ ಬಾರೇ’ ಎಂದು ಕರೆದುದಿಲ್ಲ. ಏಕ ವಚನವೇ ಆದರೂ ‘ಹೋಗು ಬಾ’ ಎಂಬ ಮಾತುಗಳ ಉಚ್ಛಾರಣೆಯ ಮೇಲು ಸಿನಲ್ಲಿ ಒಲವೇ ಸೂಸುತ್ತಿತ್ತು. ಈಗ ಬೇರೆಯ ಗತಿನಲ್ಲಿ ಗುಡುಗಿಬಂದ ಅವೇ ನುಡಿಗಳಲ್ಲಿ ಕೋವ ಸಿಡಿಸಿಡಿಗುಟ್ಟುತ್ತಿತ್ತು. ಆದರ ಬಿಸಿ ಸರಸಮ್ಮನನ್ನು ಸೋರಕದೆ ಹೋಗಲಿಲ್ಲ. ಅವರಾಧಿಯಂತೆ ಬಂದು ನೀಂತರೂ, ಪ್ರಯತ್ನ ಪೂರ್ವಕವಾಗಿ ಚಿಕ್ಕಸಮಿಯನ್ನು ಕಾಯ್ದು ಕೊಂಡಿದ್ದಳು; ಗೆಲುವಾಗಿಯೇ ಇರಲು ಹವಣಿಸುತ್ತಿದ್ದಳು. ಇನ್ನೆಂದಾದರೂ ಆಗಿದ್ದರೆ, ಬೇರೆಯ ಸಂದರ್ಭದಲ್ಲಿ, ‘ಏನೂ ಅಂದ್ರೆ! ಬಾರೆ ಅಂತಿರಿ. ನಾನೇನು ಗುಲಾಮಳೆ’ ಎಂದು ನಗುನಗುತ್ತಲೋ, ಅಥವಾ ತುಸ ಕೋವದಿಂದಲೋ, ಗಂಡನಿಗೆ ಬುದ್ಧಿ ಕಲಿಸಿಬಿಡುತ್ತಿದ್ದಳು. ಇಂದಿನ ಅವಳ ಎದುರು ಬೀಳಿದ ನಿಸ್ಪರ್ಧಾಯಕ ಮೌನ, ತಬ್ಬಿಬ್ಬಾಗಿ ಮುಂದುಗಾಣದ್ದರಿಂದ ಆವಲಂಬಿಸಬೇಕಾಗಿ ಬಂದ ತಟ್ಟಿಫ್ಫಾಬಾವ. ಏನೋ ರಹಸ್ಯವನ್ನು ಬ್ಯಾತಿಡಲು ಪ್ರಯತ್ನಿಸುತ್ತಿದ್ದ ಮನಸ್ಸಿನ ಹೊಯಾಟ್ ವನ್ನು ಪ್ರತಿಬಿಂಬಿಸುತ್ತಿದ್ದ ಎದೆಯ-- ಇತರ ಸಂದರ್ಭಗಳಲ್ಲಿ ಆಲಿಂಗನ ಸುಖ ವನ್ನು ಪಡೆಯಲು, ಸೀಡಲು, ಆಹ್ವಾನಿಸುತ್ತಿದ್ದ ತುಂಬು ಎದೆಯ ಹೊಯಾಟ್, ಬೆಳ್ಳಿದರಿದ ಮುಖ - ಇನೆಲ್ಲಾ ಯಾವುದೋ ವಿಚಾರದಲ್ಲಿ ಅವಳು ಅಪರಾಧಾ ಎಂಬುದನ್ನು ಸಾರುತ್ತಿದ್ದವು. ಯಾವ ವಿಚಾರದಲ್ಲಿ ಎಂಬ ಬಗ್ಗೆ ಸುಬ್ಬಕೃಷ್ಣ ಸಿಗರೇಟ್‌ನ ತುಂಡು ಆ ಅಹಿತಕರ ಭಾವನೆಗೆ ಸಾಕ್ಷಿಯಾಗಿತ್ತು.

“ಯಾರು ಬಂದಿದ್ದರು ಮನಿಗೆ, ನಾನು ಬರುವುದಕ್ಕೆ ನೋಡಲು, ಬಗುಳು?”

“ಯಾರೂ ಇಲ್ಲವಲ್ಲ....”

“ನಿಜವಾಗಿಯೂ ?....”

“ನಿಜವಾಗಿಯೂ...ನನ್ನಾಣಿಗೂ....”

“ನನ್ನಾಣಿಗೂ....”

“.....”

“ಯಾಕೆ, ಬಗುಳು....”

“ಹನೇ ಆಗಲಿ ನಿಮ್ಮಾಣಿ ಇದುವುದಿಲ್ಲ ಅಂತ ಆವೋತ್ತೀ ಹೇಳಿ  
ಲಿಲ್ಲವೇ....”

“ಪತಿವುತ್ತಿ! ಪತಿಸೇವಾ ಪಾರಾಯಕೆ! ಯಾರನ್ನೋ ಮೆಚ್ಚಿಸುವುದಕ್ಕೆ  
ಶಿಸ್ತು ಶ್ರಂಗಾರ, ತಿಂಡಿ ತೀರ್ಥ! ನನಗೆ ಅಂತ ನಾಟಕ! ನಿನ್ನ ದುರದೃಷ್ಟಿಕ್ಕೆ  
ನಾನು ಮುಂಚೆ ಬಂದುಬಿಟ್ಟೆ; ಮಾಲು ಸಮೇತ ಕಳ್ಳಿ ಸಿಕ್ಕಿಬಿಳುವ ಹಾಗೆ  
ಸೀನು ಸಿಕ್ಕಿಬಿಡ್ದೆ; ಯಾರೂ ಬಂದಿರಲಿಲ್ಲ ಅಂತ ಬಾಯಿ ಬಡಿಯುತ್ತೀ.  
ನಿನ್ನನ್ನು ಎರಡು ತುಂಡಾಗಿ ಕಡಿದರೂ ಪಾಪ ಬರುವುದಿಲ್ಲ....”

“.....”

“Silence is consent” ಅಂತ ಇಂಗ್ಲಿಷಿನಲ್ಲಿ ಹೇಳುತ್ತಾರೆ, ಗೊತ್ತಿ  
ದೆಯೋ? ಸೀನು ಮಾತನಾಡದೇ ಇರೋದೆ ತಪ್ಪನ್ನು ಒಪ್ಪಿಕೊಂಡ ಹಾಗೆ....  
ನಾನೇನು ಹೆಂಡಕುಕನಲ್ಲ, ನಿರ್ಕೂರ ಕುಕ್ಕಿಯಲ್ಲ, ಹಡ್ಡನಲ್ಲ, ಹುಣ್ಣನಲ್ಲ,  
ಸಿನ್ನ ತಲೆ ಕಡಿಯುವುದಕ್ಕೆ. ಯಾರು ಬಂದಿದ್ದರು, ಯಾರಿಗಾಗಿ ಈ ಎಲ್ಲ  
ಪ್ಯಾಭನ? ನಿಜವನ್ನು ನಿಜ ಅಂತ ಒಪ್ಪಿಕೊಂಡು ಹೇಳಬಿಡು. ಅಪ್ಪೆ, ನಾನು  
ಕೇಳುವುದು. ನಿನ್ನ ಪಾಡು ನಿನಗೆ, ನನ್ನ ಪಾಡು ನನಗೆ....”

“ನೀವು ಪಡುತ್ತಾ ಇರುವ ಸಂಶಯವನ್ನು ನಿಜ ಅಂತ ನೊದಲು ನೀವು  
ಖಾತರಿ ಪಡಿಸಿಕೊಳ್ಳಿ. ನೀವು ಸಂತೋಷವಡಲಿ ಅಂತ ಮಾಡಿದ ಕೆಲಸಾನೆ  
ಸಿಮ್ಮಾ ಹಾಳು ಸಂಶಯಕ್ಕೆ ಸಾಕ್ಷಿಯಾಗಿ ಇಟ್ಟಿಕೊಳ್ಳುವುದು ನಾಜ್ಯಯ ಅಲ್ಲ....”

“ಈ ಸಾಕ್ಷಿಗೆ ಏನು ಹೇಳುತ್ತಿ?” ಎಂದು ಮೇಜಿನ ಮೇಲಿದ್ದ ಕಾಗದದ  
ಪ್ರೊಟ್ರಿಂವನ್ನು ಅವನು ಅವಳ ಕೈಗೆ ಕೊಟ್ಟುನು. ಅವಳು ಬಿಟ್ಟಿ ನೋಡಿದಳು.  
ಸಿಗರೇಟಿನ ತುಂಡು ಅನಿಷ್ಟ ಸಾಕ್ಷ್ಯವನ್ನು ಸಾರುತ್ತಿತ್ತು. ಅವಳ ಬಾಯಿ  
ಕಟ್ಟಿಯೋಯಿತು; ಮುಖ ಇನ್ನುಷ್ಟು ವಿವರಿಸಾಯಿತು; ತುಟಿ ಆದುರ  
ತೊಡಗಿತು; ಕೈಗಳು ಕಂಪಿಸತ್ತಾಡಿದ್ದವು; ಸಿಗರೇಟಿನ ತುಂಡಿದ್ದ ಕಾಗದ  
ಕೈಯಿಂದ ಜಾರಿ ಬಿಡ್ಡಿತು.

“ ಒಪ್ಪಿಕೊಳ್ಳಲೆ ಬೇಡವೆ? ಹೇಳಬಿಡಲೆ ಬೇಡವೆ? ಇವೊತ್ತಲ್ಲ ನಾಳೆ ನಿಜ ಗೊತ್ತಾಗದೆ ಇರುತ್ತದೆಯೇ? ಥೂ, ಎಂಥ ಪರೀಕ್ಷೆ? ಅವರಾಧವೇನೋ ನನ್ನದೇ. ಆದರೆ, ಈಗಲೇ ಒಪ್ಪಿಕೊಳ್ಳುವುದು ಸರಿಯೇ, ಒಪ್ಪಿಕೊಂಡು ಬಿಡಲೆ?” ಎಂದು ಸರಸಮ್ಮ ಮಿಾನವೇಣ ಎಣಿಸುತ್ತಿರುವಪ್ಪರಲ್ಲಿ ಸುಬ್ಬಿಕೃಷ್ಣ ಮರುಮಾತಾಡದೆ ಹೊರಟಿಬಿಟ್ಟಿದ್ದ.

ಸಿಗರೀಟಿನ ತುಂಡು ಅಲ್ಲಿಯೇ ಬಿದ್ದಿತ್ತು; ನಡೆದ ಫೋಟನೆಯ ಗುರುತಾಗಿ, ಸುಳ್ಳನ ಸಂಕೇತವಾಗಿ, ಮುಂದಿನ ಎಚ್ಚರಿಕೆಯಾಗಿ. “ಥೂ, ಹಾಳಾದ್ದೆ” ಎಂದು ಅದನ್ನು ಶಪಿಸಿದಳು ಸರಸಮ್ಮ.

x                    x                    x                    x

ಹೊರಕ್ಕೆ ಹೊರಡುವ ಉಡುಪು ಧರಿಸಿದ ಸುಬ್ಬಿಕೃಷ್ಣ ಹೊರಕ್ಕೆ ಹೊರಟಿದ್ದನ್ನು ಕಂಡು ಸರಸಮ್ಮನಿಗೆ ತುಸ ಸಮಾಧಾನವಾದರೂ, ಗಂಡ ಹಿಂದಿರುಗಿದ ಮೇಲೆ ಅವನ ಕೋಪವನ್ನು ಹೇಗೆ ಉಪಶಮನ ಮಾಡುವುದೆಂಬುದರ ದಾರಿ ಗಾಣದೆ, ಮುಳ್ಳು ವ್ರೋದೆಯಲ್ಲಿ ಸಿಕ್ಕಿಕೊಂಡು ಹೊರ ಬರಲಾಗದೆ ತರತರ ನಡುಗುವ ಕಿರು ಹಕ್ಕಿಯಂತೆ ಅವಳ ಮನಸ್ಸು ಕಳೆನಳಿಗೊಂಡು ಕಂಗಿಟ್ಟಿತ್ತು. ನಿಂತೆಡೆಯಲ್ಲಿಯೇ ಕುಸಿದು ಕುಳತುಬಿಟ್ಟಳು. ಎಪ್ಪು ಚಿಂತಿಸಿದರೂ ಬಗೆ ಹರಿಯಲಿಲ್ಲ. ಚಿಂತಿಸಿದಸ್ವಾ ಚಿಂತೆಯ ಹೊರೆ ಮನಸ್ಸಿನ ಮೇಲೆ ಭಾರಭಾರ ವಾಗುತ್ತ ಬಂತು; ಮನಸ್ಸು ಕ್ಷೇತ್ರವಿಕ್ಷೇತವಾಯಿತು. ನಿಜವನ್ನು ಹೊರಗಿಡಹದೆ ತನ್ನ ಈಗಣ ಮೌನದ ನಿಲುವನ್ನೇ ಮುಂದುವರಿಸಿಕೊಂಡು ಹೋದರೆ, ತಮ್ಮಬ್ಬರ ನಡುವೆ ತೋಡಿಕೊಂಡಿರುವ ಸಂಶಯ ವಿರಸದ ಕಾಲುವೆ ಕಡಲಾಗುವುದರಲ್ಲಿ ಸಂದೇಹವಿಲ್ಲವೆಂದು ಅವಳಿಗೆ ಮನದಟ್ಟಾಯಿತು.

ನಿಜವನ್ನೊಂದಿರುವುದಲ್ಲದೆ ಅವಳಿಗೆ ಜೀರೆ ಪರಿಹಾರ ಮಾರ್ಗ ಕಾಣಲಿಲ್ಲ. ನಿಜವನ್ನೊಂದಿರುವುದಲ್ಲದೆ ಆದರ ಪರಿಣಾಮವೇನಾಗುವುದೊ? ಮೊದಲು ನಿಜ ಹೇಳದೆ, ಯಾರೂ ಬಂದಿರಲಿಲ್ಲ ಎಂದು ಸಾಧಿಸಿ, ಈಗ ನಿಜವನ್ನೇ ಹೇಳಿ ಒಪ್ಪಿಕೊಂಡರೂ ನಿಜವೇ ಸುಳ್ಳಾಗಿ ಕಾಣಬಹುದಲ್ಲ? ಅದರಲ್ಲಿ ನಂಬಿಕೆ ಹುಟ್ಟಿದೆ ಹೋಗಬಹುದಲ್ಲ? ಅಬ್ಜಾ! ಏನು ವಿಚಿತ್ರ! ಅನುಮಾನಿಸಿ ಹೇಳಿದ, ತಡೆದು ಹೇಳಿದ, ನಿಜವೂ ಸುಳ್ಳಾಗಿ ತೋರಬಹುದು! ತನ್ನ ತಾಯಿ ಹೇಳಿದ ಬೀಳೊಂದುವ ಮಾತು, ಎಂದೂ ನೆನಪಿಗೆ ಬಾರದ್ದು ಇಂದು ನೆನಪಿಗೆ

ಬಂದು, ಬೆಳ್ಳಂಬೆಳಕಾದಂತಾಯಿತು : “ ಪತಿ ಒಬ್ಬ ದೇವರಾದರೆ, ನಿಜ ಇನ್ನೊಂದು ದೈವ. ಎಂಥ ವಿಪತ್ತಿ ಬರಲಿ, ಗಂಡನಿಗೆ ಸುಳ್ಳ ಹೇಳಬೇಡ ”....“ ಇಲ್ಲ, ಇನ್ನು ಮುಂದೆ ಸುಳ್ಳವುದುವುದಿಲ್ಲ ” ಎಂದು ನಿಧರಿಸಿ ಕೊಂಡೆಳು. ಇದರಿಂದ ತುಸ ನೆಮ್ಮೆದಿಯಾದರೂ, ಗಂಡ ಹಿಂದಿರುಗದಿದ್ದರೆ ? ಎಂಬ ಗಾಬರಿಯಿಂದ ಆತಂಕವಾಯಿತು.

x                    x                    x                    x

ಮನೆಯ ಮುಂದೆ ಗಡಗಡ ಎಂದು ಜಟಿಕಾಗಾಡಿ ನಿಂತ ಸದ್ಗಾಗಿ, ಸರಸಮ್ಮನನ್ನು ಚಿಂತಾ ಸಮಾಧಿಯಿಂದ ಏಚ್ಚರಿಸಿತು. “ ಪಕ್ಕದ ಮನೆಗೆ ಯಾರಾದರೂ ಬಂಡರೋ ಏನೋ ” ಎಂದುಕೊಳ್ಳುವಷ್ಟರಲ್ಲಿ, ಸುಬ್ಬಕೃಷ್ಣನೇ ದಡದಡನೆ ಒಳಕ್ಕೆ ಬಂದು ಸರಸರನೆ ಕೊಳ್ಳು ಬೋಪಿ ಧರಿಸಿಕೊಂಡ. ಅವ್ಯಾರಲ್ಲಿ ಜಟಿಕಾ ಗಾಡಿಯವನು ಬಾಗಿಲಲ್ಲಿ ನಿಂತು, “ ಬೇಗ ಬಂದಾಬಿಡಿ ಸಾಮಿ. ಗಾಡಿಗೆ ದೀಪ ಇಲ್ಲ. ನಿಮ್ಮನ್ನು ಬಿಟ್ಟು ಹೊಂಟಾಹೋಗಾಬೇಕು ಮನೆ ಕಡೆ ” ಎಂದ. “ ಜಾವಾಜಿ ಜಾವಾಜಿ, ಆತುಂ ” ಎಂದು ಸುಬ್ಬಕೃಷ್ಣ ತನ್ನ ಹಾಸಿಗೆ ಯನ್ನು ಕಟ್ಟಿಕೊಳ್ಳಲು ಸಿದ್ಧನಾದ. ಸರಸಮ್ಮನಿಗೆ ಆಶ್ಚರ್ಯ, ಇಮ್ಮಡಿಯ ಗಾಬರಿ. ಎಂಥ ಪ್ರಮಾದವಾಯಿತು, ಎಂತಹ ಅನಾಹತ ಸಂಭವಿಸುವುದರಲ್ಲಿದೆ ಎಂದು ಅವಳಿಗೆ ದಿಗ್ಭರ್ಮೆಯಾಯಿತು.

“ ಎಲ್ಲಿಗೆ ಅಂದ್ರೆ ? ” – ಧ್ಯೈಯ ಮಾಡಿ ಕೇಳಿದಳು ಸರಸಮ್ಮ.

“ ಆಗಲೇ ಹೇಳಲಿಲ್ಲವೆ ? ಇನ್ನು ನನ್ನ ಪಾಡು ನನಗೆ, ನಿನ್ನ ಪಾಡು ನಿನಗೆ, ನನಗೆ ಹೋಟಿಲಿನಲ್ಲಿ ಹೆಂಡತಿಯ ಕಾಟ ಇರುವುದಿಲ್ಲ. ನಿನಗೆ ಮನೆಯಲ್ಲಿ ಗಂಡನ ಕಾಟ ತಪ್ಪಿತು, ಸ್ವತಂತ್ರಳಾಗಿರಬಹುದು. ಹೌದೋ ಅಲ್ಲವೋ ? ”

“ ನಿಮ್ಮ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತೀನಿ ಅಂದ್ರೆ. ನಿಮ್ಮ ಸಂಶಯ ವೆಲ್ಲ ಸುಳ್ಳ. ಬರಬಾರದಂಥನರು ಯಾರೂ ಮನೆಗೆ ಬಂದಿಲ್ಲ.”

“ ಹಾಗಾದರೆ ಹೇಳುವುದಕ್ಕೆ ಹೆದರಿಕೆಯೇನು, ಯಾರು ಬಂದಿದ್ದವರು ? ”

“ ನಿಮ್ಮ ಅಣ್ಣ....”

“ ನಿಮ್ಮ ಅಣ್ಣ ? ....ನಿನ್ನನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮ ಮನೆಗೆ ಬಂದಿದ್ದಾಗ ನನ್ನ ಕೈಲಿ ಜಗಳ ಕಾದು, ಹೀನಾಮಾನ ಬೈದು,

ನನ್ನ ಮನೆಯ ಹೊಸಿಲು ಮೆಟ್ಟಪ್ಪದಿಲ್ಲ ಅಂತ ಬಗುಳಿದ್ದನಲ್ಲ ಅವನೇ,  
ಅಥವಾ....”

“ ಅವನೇ, ರಾಜ....”

“ ರಾಜ, ರಾಜ! ಹೋಲಿರಾಜ, ಪಟಿಂಗರಾಜ, ಇಸ್ಟೀಮ್ ರಾಜ!....  
ಚೆಂಗಳೂರು ಹೋಟಿಲು ಸಿನಿಮಾ ಜೂಜಿನ ಕಟ್ಟಿ ಎಲ್ಲ ಅವನ ಗುತ್ತಿಗೆ.  
ದಾರಿಯಲ್ಲಿ ಕಂಡರೂ ತಲೆ ಬಗ್ಗಿ ಸಿಕೆಂಡು ಹೋಗುತ್ತಾನೆ....ಇನ್ನೊತ್ತು,  
ಮನೆಗೆ ಬಂದಾಗ, ಮಾರ್ಕೆಟ್ ಬಸ್ ಸ್ಟ್ರೀಟ್‌ನಲ್ಲಿ ಕಂಡೂ ಕಂಡ....ಅವನು  
ಮನೆಗೆ ಬಂದಿದ್ದ ಅಂತ ನಾನು ಹೇಗೆ ಕನಸು ಕಾಣಲಿ, ನನ್ನನ್ನ ಶತ್ರು ಅಂತ  
ಭಾವಿಸಿರುವವನು? ಆ ರಾಜ ಬಂದಿದ್ದ, ಅವನಿಗೆ ಈ ಆತಿಧ್ಯ ಸಂತೋಷ!”

“ ಅವನಿಗೋಷ್ಠರ ಅಲ್ಲ ಅಂದೇ, ನಿಮಗೋಷ್ಠರವೇ. ನಿಮ್ಮನ್ನ  
ಸಂತೋಷವಡಿಸಿ, ಅವನು ಬಂದದ್ದನ್ನ ಮುಚ್ಚೋಣ ಅಂತ ಮಾಡಿದೆ. ನಾನು  
ಮೋಸ ಹೋದೆ. ಮೈಸೂರಿನಲ್ಲಿ ಯಾವುದೋ ಬ್ರಾಂಕೆನಲ್ಲಿ ಕೆಲಸ ಅಂದ....  
ಅಲ್ಲಿ....”

“ ಅವನು ಕೆಲಸ ಮಾಡಿ ಹಾಳಾದ. ಹೋಗಲಿ. ನಮ್ಮ ಮನೆ ಹೊಸಿಲು  
ತುಳಿಯುವುದಿಲ್ಲ ಅಂದ ಅವನು ಬಂದಿದ್ದಾದರೂ ಯಾಕೆ?”

“ ಅದನ್ನೇ ಹೇಳಿಹೋಕೆ ಹೊರಟಿದ್ದೇ....ಸೀವು ಕೋಪಿಸಿಕೊಳ್ಳದೆ ಕ್ವಾಿಸು  
ತೀನಿ ಅಂತ ಹೇಳಿದರೆ ಹೇಳುತ್ತಿನೀ ” – ಗೋಗರೆಯುತ್ತ ಕೇಳಿದಳು.

ಸುಬ್ಬ ಕೃಷ್ಣ ನಿಗೆ ‘ಅಯ್ಯೋ’ ಎನ್ನಿಸಿತು.

“ ಹೋ. ಹೇಳು.”

“ ನಿಮ್ಮ ಚುರುಕು ಕಟ್ಟಿಗೆ ಸಿಗರೆಟ್‌ನ ತುಂಡು ಕಂಡಿತು. ನನ್ನ  
ಎಡಗೆಯಲ್ಲಿ ಒಂದು ಚಿನ್ನದ ಬಳಿ ಕಡಿಮೆಯಾಗಿದ್ದ ದ್ವಿ ಕಾಣಲಿಲ್ಲವೇ?”

“ ಏನು, ಅವನಿಗೆ ಕೊಟ್ಟಿಯಾ!”

“ ಹೋ....ಬ್ರಾಂಕೆನಲ್ಲಿ ನಾನು ಖಜಾಂಬಿ. ಲೆಕ್ಕ ವ್ಯತ್ಯಾಸವಾಗಿ  
ಎಷ್ಟೋ ಹಣ ಕಡವೆ ಬಿಡ್ಡಿದೆ. ನಾಳೆ ಭತ್ತೆ ಹಾಕದೆ ತದ್ದರೆ ಜೈಲಿಗೆ  
ಕೂರಿಸುತ್ತಾರೆ....ಅಂತ ಒಂದೇ ಸಮನೆ ಅಳುವುದಕ್ಕೆ ಶುರುಮಾಡಿ ಬಿಟ್ಟ  
ಅಂದೇ....ಚೆನ್ನಾಲ್ಲಿ ಬಿಡ್ಡವನು, ಕರುಳು ಚುರಕ್ಕಾ ಅಂತು. ಇಳಿಗಿ ಕೊಟ್ಟು  
ಬಿಟ್ಟೇ....”

“ಹೋಗಲ್, ನಿನ್ನ ಬುದ್ಧಿ ಮಂಕಾದರೂ ಕರುಳಾದರೂ ಚುರುಕಾಗಿದೆ ಯಲ್ಲ, ಸಂತೋಷ....”

ಈ ಸಂದಭದಲ್ಲಿ ಪ್ರತ್ಯುತ್ತರ ಕೊಡಲು ಸರಸಮ್ಮ ಸಮರ್ಥಳಾಗಲಿಲ್ಲ.

×                    ×                    ×                    ×

ಜಟಿಕಾ ಗಾಡಿಯವನು ಮತ್ತೆ ಬಾಗಿಲ ಬಳಿ ಬಂದು ಗೊಣಗತೊಡಗಿದ :  
“ಎನ್ನ ಸಾಮಿ, ಕತ್ತಾಗ್ರ ಬಂತು, ದೀಪ ಇಲ್ಲ ಅಂತ ಆಗಲೇ ಹೇಳ್ಣಿ.  
ಜಲ್ಲಾಜಲ್ಲಿ ಬನ್ನೆ ಸಾಮಿ.”

“ಜಾವಾಜಿ. ಅತುಂ....”

ಗಾಡಿಯವನು ಮತ್ತೆ ಹೊರಟೆ, ಉದುರುವಿನಲ್ಲಿ ಗೊಣಗುತ್ತೆ.

“ಇಬುರ ಅಲಂಕಾರವೂ ಪೂರ್ತಿಯಾಗಿದೆ, ಗಾಡಿ ಸಿದ್ಧವಾಗಿದೆ. ನಡಿ”  
ಎಂದ ಸುಬ್ಬಕೃಷ್ಣ, ನಗುತ್ತ.

“ಎಲ್ಲಿಗೆ ? ! ? ”

“ಸೀನೇ ಹೇಳಿದ್ದೆಯಲ್ಲ, ಸಿನಿಮಾಕ್ಕೆ ! ಸಂಪೂರ್ಣವಾಗಿಬಿಡಲಿ ನಿನ್ನ  
ಸೇವಾರ್ಥ ! ”

## ವೆಪ್ಪರಮೆಂಟ್

“ ಏನಾದರೂ ಮಾಡಿ. ಯಾರದಾದ್ದು ಮನೇಗೆ ಕನ್ನ ಹಾಕಿ, ಯಾವ ದಾದ್ದೂ ಅಂಗಡಿನ ಲಾಟಿ ನಾಡಿ. ಇಲ್ಲ ನಮ್ಮನ್ನ ಕೊಂಡಾದರೂ ಬಿಡಿ.... ಮಕ್ಕಳು ಏಸು ದಿನ ಉಪಾಸ ಕೆಡವ್ತೀರ....”

ಮಕ್ಕಳ ಹಸಿವನ್ನು ಕಂಡು ಸಹಿಸಲಾರದೆ ಬೆಂದ ಹೃದಯದಿಂದ ಹೆಂಡತಿ ಯಾಡಿದ ಕಿಡಿನುಡಿಗಳು ಕುಳ್ಳಯ್ಯನ ಒಡಲಿಗೆ ಕಚ್ಚಿಕ್ಕಿದುವು. ವಾಸ್ತವವಾಗಿ ಅವನು ಹುಳ್ಳನಂತಾಗಿದ್ದ. ಏಕೆಂದರೆ, ಅವನಿಗೂ ತಡೆಯಲಾರದ ಹಸಿವು. ಸಿಕ್ಕಿದ ಅಲ್ಲ ಸ್ವಲ್ಪವನ್ನೂ ತಾನು ತಿನ್ನದೆ ಮನೆಗೊಯ್ದು ಕೊಡುತ್ತಿದ್ದ: ಅದರೂ ಮಕ್ಕಳು ಹಸಿವು ಹಸಿವು ಎನ್ನುತ್ತಲೇ ಇನೆ. ಪಾಪ, ಕೊಟ್ಟದನ್ನೇ ಲಾಲಾ ಮಕ್ಕಳಿಗೇ ಹಾಕುತ್ತಿದ್ದ ಹೆಂಡತಿಗೂ ಹಸಿವು. ತನ್ನ ಹಸಿವಿಗೆ ತಾನೇ ಸಾಕ್ಷಿ:

“ ಯಾರದಾದ್ದೂ ಮನೇಗೆ ಕನ್ನ ಹಾಕಿ, ಯಾವದಾದ್ದೂ ಅಂಗಡಿನ ಲಾಟಿ ಮಾಡಿ....” .

“ ನನ್ನ ಎಂಟಿ ಹಿಂಗೆ ಹೇಳಿದ್ದು ಅಂತ ನಾನು ಆ ಕೆಲಸ ಮಾಡಬ್ಯೇದ. ಪರರ ಒಡವೆ ಕೊಂಡರೆ ಶಿವ ಮೇಚ್ಚಾನ?....ಅಂದೈ, ಶಿವಂಗೆ ಏನು ಬಂದ್ದೀತಿ? ನಮ್ಮ ಹಸಿವು ತಿಳಿಯೋಕೆಲ್ಲವಲ್ಲ? ಕೊಟ್ಟೋರಿಗೇ ಕೊಡ್ತಾ ಇರ್ತಾನೆ. ಇಲ್ಲದೋರಿಗೆ ಇಲ್ಲೇ ಇಲ್ಲಾ. ಇದ್ದಲ್ಲಿಯ ನ್ಯಾಯ?....ನ್ಯಾಯ ಇಲ್ಲದೆ ಉಂಟಾ - ಅವನಿಗೆ ಗೊತ್ತು, ಯಾರಿಗೆ ಕೊಡಬೇಕು ಯಾರಿಗೆ ಕೊಡಬಾರದು ಅಂತ. ಮೇಲೆ ಕುಂತುಕೊಂಡು ಅಳೀತಾ ಅವೈ, ಅಳೀತಾ ಅವೈ. ನಾವು ಪಡಕೊಂಡು ಬರ್ಧಿಲ್ಲ, ನಮಗೆ ಅಳೀಯೋಕೆಲ್ಲ....”

ಕುಳ್ಳಯ್ಯನ ಹೊಟ್ಟಿ ಖಾಲಿಯಾಗಿದ್ದರೂ, ತಲೆ ನಾನಾ ಯೋಚನೆ ಗಳಿಂದ ತುಂಬಿ ಭಾರವಾಗಿತ್ತು. ಒಮ್ಮೆ ಹೆಂಡತಿ ಮಕ್ಕಳ ಮೇಲೆ ಆಕ್ರೋಶ - ಅವಳನ್ನ ಯಾಕೆ ಕೈಗೂಡಿದೆನೋ, ಒಂದಲ್ಲ ಅಂತ ಏದು ವರ್ಣಗಳಲ್ಲಿ ಮೂರು ಮಕ್ಕಳು ಯಾಕೆ ಹುಟ್ಟಿದುವೋ ಎಂದು; ಒಮ್ಮೆ ಶಿವನ ಮೇಲೂ ಆಕ್ರೋಶಗೊಳ್ಳತ್ತಾನೆ - ಅವನಿಗೆ ಮೂರು ಕಣ್ಣಿ ದೂಡಿ ಕುರುಡನೆಂದು

( ಶಿವನಿಗೆ ವಕ್ರದೃಷ್ಟಿಯನ್ನು ಅರೋಪಿಸುವವನ್ನು ಕಲಿತವನಲ್ಲ ಕುಳ್ಳಿಯ್ಯ ); ಮನುಷ್ಯರೊಮ್ಮೆ ತನ್ನ ಮೇಲೆಯೇ ಕೋಪಗೊಳ್ಳುತ್ತಾನೆ – ತನ್ನ ಹಣೆಬರೆಹಕ್ಕೆ ಯಾರು ಹೊಣೆ ಎಂದು. ಆವನಿಗೆ ದಾರಿ ತೋರದು; ಆವನು ದಿಕ್ಕು ಕಾಣ.

ಕುಳ್ಳಿಯ್ಯ ನಗರದ ಪೇಟಿಯ ಬೀಡಿಗಳನ್ನು ಹಾಯ್ದು ಶ್ರೀಮಂತರಿರುವ ಭಾಗಕ್ಕೆ ಬರುತ್ತಿದ್ದಾನೆ. ಉದ್ದಕ್ಕೂ ನೂರಾರು ಅಂಗಡಿಗಳೂ ಮುಂಗಟಪ್ಪಿಗಳೂ, ಅವುಗಳಲ್ಲಿ ತುಂಬಿದ್ದ ಆಹಾರಸಾಮಾನ್ಯ ಮೊದಲ್ಲೋಂದು ನಾನಾಬಗೆಯ ಸಾಮಾನ್ಯಗಳೂ ಅವನ ಹೆಂಡತಿಯ ಮಾತನ್ನು ನೀನಷಿಗೆ ತರುತ್ತಿದ್ದುವು. ಅಂಗಡಿನ ಲೂಟಿ ಮಾಡಬೇಕಂತೆ! ಲೂಟಿ! ಶಿವಂಗಿ ಕಣ್ಣಿಲ್ಲ ಅಂದೈ ಜನಕ್ಕೆ ಕಣ್ಣಿಲ್ಲವಾ? ಸಾವಿರ ಜನದ ಮುಂದೆ ಸಾಮಾನು ಎಗರಿಸಿದ್ದೇ ಸುಮ್ಮನೆ ಬಿಟ್ಟಾರ! ಏನೋ ಹೇಳಿದ್ದು, ಹಾವ."

ಜೀಬಿನಿಂದ ಹಣದ ಪಾಕೀಟು, ಫೌಂಟನ್‌ಪೇನ್ ಇವನ್ನೆಲ್ಲಾ ಜೀಬುಗಳು ಎಗುರಿಸುತ್ತಾರೆ ಎಂದು ಕುಳ್ಳಿಯ್ಯ ಬಲ್ಲನು. ತಾನೂ ಏಕೆ ಜೀಬುಗಳು ನಾಗಭಾರದು? ಎಂಬ ಆಲೋಚನೆಯೂ ಇತನ ತಲೆಯನ್ನು ಕೆಡಿಸದಿರಲಿಲ್ಲ.

"ಆ ಕೆಚೆಳಕ ನನಗೆಲ್ಲಿ ಬರಬೇಕು. ಅದೂ ಒಂದು ವಿಷ್ಯ. ನಾನು ಕಲೀನಿಲ್ಲ" – ಎಂದು ತನ್ನ ಅಸಮಧಿತೆಯನ್ನು ತಾನೇ ಒ ಸ್ವಿಕ್ಕೊಂಡು, "ಹಾಳಾದ್ದು ಇದೇನು, ಕಳ್ಳನದ ಯೋಚನೆ ಬಿಟ್ಟು ಇನ್ನೊಂದು ಬರೋಕಿಲ್ಲ ವಲ್ಲಾ! " ಎಂದು ತನ್ನಲ್ಲಿ ತಾನು ಜುಗುಪ್ಪೆಗೊಂಡು ಮುಂದೆ ನಡೆದಿದ್ದನು.

ಕುಳ್ಳಿತನ ಮಾಡಲು ಮನಸ್ಸೊಪ್ಪದ, ಧೈಯರ್ವಾಜಿಲ್ಲದ, ಸಾಮಧ್ಯರ್ವಾಜಿಲ್ಲದ ನಿರುದ್ವೋಗಿ ಕುಳ್ಳಿಯ್ಯ ನಗರದ ರಾಜಮಾರ್ಗವೊಂದರಲ್ಲಿ ನಡೆಯು ಲಾರದೆ ನಡೆದು ಹೋಗುತ್ತಿದ್ದನು. ಆಗ ತಾನೇ ಮಾರ್ಗದ ವಿದ್ಯಾದ್ವೀರಗಳೆಲ್ಲವೂ ತೆಕ್ಕನೆ ಹೋತ್ತಿಕೊಂಡುವು.

"ಎಜ್ಜೆಗೊಂದು ದಿವ! ಒಂದು ನಲ್ಲಿನಾದ್ದೂ ಮಡಗಿಸಬಾರ್ದು? ನಮ್ಮಂತ ಹೊಟ್ಟೆಗಿಲ್ಲೋ ಇರು ನಿರನಾದ್ದೂ ಕುಡಿಬ್ಬೆದು" – ಎಂದು ನಾಲಗೆ ಯನ್ನು ತುಟಿಗಳ ಮೇಲೆ ಆಡಿಸಿದ.

ಆಗಲೇ ಗಂಭೀರವಾಣಿಯೊಂದು ಅವನ ಕಿವಿಯನ್ನು ಮುಟ್ಟಿತ್ತು. ಅದು ಯಾವೆಡೆಯಿಂದ ಹೊರಟು ಕೇಳಿಬರುತ್ತಿತ್ತೋ ಆ ಎಡೆಯನ್ನು ಸಮಾಪಿಸಿದಂತೆ ಅವನಿಗೆ ನುಡಿಗಳೂ ಸ್ವಷ್ಟವಾಗಿ ಕೇಳಿತೋಡಿದುವು.

ಅದೊಂದು ಭವ್ಯನುಂದಿರ. ಒಳಗಡೆ ವಿದ್ವಾಂಸರೋಬ್ಧರು ಉಪನಿಷತ್ಸ ಮಾಡುತ್ತಿದ್ದರು. ಹೊರಗಡೆಗೂ ಅದು ಕೇಳುವಂತೆ ಧ್ಯಾನಿವರ್ಧಕ ಯಂತ್ರ ವನ್ನು ಅಳವಡಿಸಲಾಗಿತ್ತು. ಹಲವಾರು ಮಂದಿ ದಾರಿಯಲ್ಲಿ ನಿಂತೋ ಕುಳಿತೋ ಉಪನಿಷತ್ಸಕ್ಕೆ ಕೀವಿಗೊಟ್ಟಿದ್ದರು. ಕಾಲು ಸೋತ ಕುಳ್ಳುಯ್ಯನೂ ಕುಕ್ಕರಿಸಿದ.

ವಿದ್ವಾಂಸರು ಉಪನಿಷತ್ಸದಲ್ಲಿ ಏನೇನೋ ಹೇಳುತ್ತಿದ್ದರು. ಅದೊಂದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. ಮಧ್ಯ ಮಧ್ಯ ಒಂದೊಂದು ಮಾತು ಅರ್ಥವಾಗುತ್ತಿತ್ತು. ಇದ್ದಕ್ಕಿದ್ದ ಹಾಗ ತನಗೆ ಅರ್ಥವಾಗುವ ಸುಧಿಗಳು ಕೇಳಬಂದವು:

“ ಕಳಬೇಡ, ಕೊಲಬೇಡ, ಹುಸಿಯ ಸುಧಿಯಲು ಬೇಡ,

ಅನ್ಯರಿಗೆ ಅಸಹ್ಯಪಡಬೇಡ....”

ಬಸವಣ್ಣನವರು ಈ ಮಾತುಗಳನ್ನು ಹೇಳಿದ್ದರೆಂದು ಉಪನಿಷತ್ಸಕ ರಿಂದ ಕೇಳಿದನು. ಶಿವ, ರಾಮ, ಕೃಷ್ಣ ಇವರೆಲ್ಲ ದೇವರೆಂದು ಕುಳ್ಳಂತ್ಯ ಬಲ್ಲನು. ಬಸವಣ್ಣನವರು ತುಂಬ ಹೊಡ್ಡಿವರೆಂದೂ ಕೇಳಬಲ್ಲನು. ಅವನು ಲಿಂಗಾಯತನಲ್ಲವಾದ್ದರಿಂದ, ಅವರ ವಿಚಾರ ಹೆಚ್ಚು ತಿಳಿಯದು.

“ ಗಾಂಧಿನೂ ಇದನೇ ಹೇಳುತ್ತರೆ ಅಲ್ಲವಾ? ” ಎಂದು ಕುಳ್ಳುಯ್ಯ ಹಕ್ಕದಲ್ಲಿದ್ದವರೋಬ್ಧರನ್ನು ಕೇಳಿದನು. ಅವರು ಹೊಡ್ಡಿ ಮನುಷ್ಯರೆಂದು ಇವನ ಭಾವನೆ.

“ ಎಲ್ಲಾರೂ ಹೇಳೋದೂ ಇದೇ ” ಎಂದರು ಅವರು.

“ ಹೌದು ನನ್ನೊಡ್ಡೆ ” ಎಂದು ಕುಳ್ಳುಯ್ಯ ಮೇಲಕ್ಕೆದ್ದನು. ನಿಶ್ಚಯಿಂದ ಮಂಡಿಗಳು ಹಿಡಿದುಕೊಂಡುಬಿಟ್ಟಿದ್ದವು.

( “ ಇವರನ್ನು ಒಂದು ನಾಲ್ಕುಣಿ ಬೇಡಲೆ?.... ಎಂದೂ ಯಾರ್ಥ ಏನೂ ಬೇಡಿಲ್ಲ. ಅದು ಹೆಂಗೆ ಬೇಡೋಎದು?.... ಬೇಡೋಣ ಅಂದ್ರೆ ನಾಲಗೇನೇ ಬರೋಕೆಲ್ಲವಲ್ಲಾ.... ಬೇಡೋಕೆನ್ನು ಕದಿಯೋದೇ ವಾಸಿ ಅಂತ ಕಾಣುದೇ.... ಭೇಡ, ಭೇಡ, ಬಾರ್ದು. ಆದ್ರೆ, ಆರಡಿ ದೇಹಾನ ಮೂರಡಿ ಮಾಡೊಂದು, ಮೂರಡಿ ಕೈನ ಆರಡಿ ಮಾಡೊಂಡು, ಅದು ಹೆಂಗೆ ತಾನೆ ಬೇಡೋವಾಳ್ಳಾ? ಮರ್ಕು, ಮರ್ಕು - ಈಟ್ಟಿನ್ನಿತೀಗೆ ಏನಾಗವೋ! ಮಾನ ಬಿಟ್ಟಬಿಡ್ಡೇಕು....

ಬೇಡ್ಡೆ....ಕೊಡದೆ ಹೋದ್ದೋ? ಬಿಕ್ಕೆ ಬೇಡಿದಕ್ಕಿಗೆ ಬೋಕ್ಕಿನೂ ಬಿಳ್ಳಿದ್ದೆ?.... ಒಂದು ಮಾತು ತಾನೇ ನಷ್ಟ? ಕೇಳೇಬಿಡೋದು. ಆ ತಿವ ಏನು ಮಾಡ್ತಾನೋ ನೋಡೋಣ....” )

ಬೇಡುವುದಕ್ಕೆ ನಾಲ್ಕುಂಗುಲದ ನಾಲಗಿಗಂತ ಮೂರಡಿಗಳ ಕೈಯೀ ಮುಂದಾಯಿತು. ಮಾತು ಗಂಟೆಲಲ್ಲೇ ಸಿಕ್ಕಿಕೊಂಡಿತು. ಕಣ್ಣ ಮಾತ್ರ ಅರಳಿದವು; ಹಲ್ಲು ಕಿಸಿಯಿತು. ಮೂಕಭಾಷೆ ಅಥವಾಯಿತು ದೊಡ್ಡ ಮನುಷ್ಯರಿಗೆ: ಮೂರು ಶಾಸು ಹಾಕಿದರು ಕೈಗೆ.

ಕುಳ್ಳಿಯ್ಯನ ಬಿಡಲಾರನ ಗಂಟೆಲೂ ಬಿಟ್ಟಿತು.

“ಮೂರು ದಿನದಿಂದ ಮುಕ್ಕಳು ಉವನಾನ. ಒಂದು ನಾಲ್ಕುಣಿ ಕೊಡಿ ಬುದ್ದಿ.”

ಕುಳ್ಳಿಯ್ಯನಿಗೆ ಬೇಡುವ ‘ರೇಟ್ಟ’ (ದರ) ತಿಳಿಯದು, ಪಾಪ! ಬೇಡುವ ವಿದ್ಯೆಯಲ್ಲಿ ಬಲ್ಲಿದನಲ್ಲ ಆವನು.

“ನಾಲ್ಕುಣಿ ಸಾಕೇನೋ! ರೂಪಾಯಿ ಬೇಡವೇನೋ? ನೀನೇನು ಮಾಡಿಯ ಪಾಪ! ದುಡ್ಡಿನ ಬೆಲೆ ಇಳಿದುಹೋಗಿದೆ. ಹೋಗು ಹೋಗು. ಇನ್ನೋಂದು ಹತ್ತು ಜನಾನ ಕೇಳು.”

ನಾಲ್ಕುಣಿಯಾಗಬೇಕಾದರೆ, ನಿಜವಾಗಿ, ಹತ್ತು ಜನ ಅಲ್ಲ, ಹದಿನಾರು ಮಂದಿಯನ್ನು ಬೇಡಬೇಕು.

ನೋಡೇಬಿಡೋಣ ಎಂದು ಇನ್ನೊಬ್ಬರನ್ನು ಕೇಳಿದ; ಆದೇ ಪಲ್ಲವಿ.

“ನೋಡೇಬಿಡೋ ಕಡಿದರೆ ನಾಲ್ಕು ಆಳು ಆಗುವಹಾಗಿದ್ದಿ. ನೀನೇನು ಕುಂಟನೋ ಕುರುಡನೋ, ಭಿಕ್ಕೆ ಬೇಡುವುದಕ್ಕೆ? ಎಲ್ಲಾ ದರೂ ಸೌದೆ ಕಡಿ, ಹೋಗು.”

ಕುಳ್ಳಿಯ್ಯ ಕುಂಟನೂ ಅಲ್ಲ, ಕುರುಡನೂ ಅಲ್ಲ; ರೋಗಿಷ್ಟನೂ ಅಲ್ಲ; ಕೈಲಾಗದ ಮುದುಕನೂ ಅಲ್ಲ. ಅಂಜನೇಯನ ಗುಡಿಯ ಮುಂದಣ ಫಿಕ್ಕೆಕರ ಸಾಲು ಅವನ ನೆನಪಿಗೆ ಬಂದಿತು. ತಾನು ಸಾಧುವೂ ಅಲ್ಲ, ಗರುಡಗಂಬದ ದಾಸಯ್ಯನೂ ಅಲ್ಲ. ತನಗೆ ಭಿಕ್ಕೆ ಹುಟ್ಟಬೇಕಾದರೆ ವೇವ ಕಟ್ಟಬೇಕು. ಅದೂ ನೋಸವಲ್ಲವೇ, ಸುಳ್ಳಿಲ್ಲವೇ? ಕಳ್ಳತನಕ್ಕಿಂತ ಮೇಲೇನು ಹಾಗಾದರೆ?

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ.”

ಎಲ್ಲಾ ಒಂದೇ. ಅಲ್ಲದೆ, ಅದು ಮುಂದಿನ ಕಢೆ. ಈ ದಿನದ ಕಢೆ ಕಳೆಯಬೇಕಲ್ಲ? ಅದು ಹೇಗೆ?

ಇನ್ನು ಹತ್ತು - ಅಲ್ಲ, ಹದಿನಾರು .. ಇಲ್ಲ, ತನ್ನ ಲೆಕ್ಕೆ ತಪ್ಪು - 'ಇಲ್ಲ' ಎನ್ನು ವರ್ವನ್ನಾ ಸೇರಿಸಿಕೊಂಡು ನೂರಾರು ಮಂದಿಯನ್ನು ಬೇಡಬೇಕು, ನಾಲ್ಕುತ್ತಂತೆ ಸಂಪಾದಿಸುವುದಕ್ಕೆ :

ಅಬ್ಬಾ! ಆಗಲಿ, ಸೋಡೊಎಂ. ಸುತ್ತು ತಿರುಗಿ ಸೋಡಿದ, ಅಲ್ಲಿ ಇದ್ದವರೇ ೨೦-೨೧ ಮಂದಿ. ಎಲ್ಲರ ಮುಂದೂ ಆವನ ಕ್ಷೇತ್ರದಲ್ಲಿತು; ಅವನ ಹೃದಯ ಎಲ್ಲರ ನಿರಾಕರಣಿಯನ್ನೂ ನುಂಗಿತು, ಬೈಗುಳನ್ನು ಉಂಡಿತು, ತಿರಸ್ವಾರವನ್ನು ಕಂಡಿತು. ಯಾರಿಗೂ ದಯೆಯಿಲ್ಲವಲ್ಲ ಎನ್ನೀಸಿತವನಿಗೆ 'ಆವರನ್ನೆ ನಿಂದಿಸಲಿ? ಕೊಡಲಿಲ್ಲ ಎನ್ನಲು, ನಾನು ಆವರಿಗೆ ಸಾಲ ಕೊಟ್ಟಿದ್ದೇನೆ?' ಎಂದೂ ಆವನ ಮನಸ್ಸು ಸಮಾಧಾನಗೊಂಡಿತು. ಮುಖ್ಯ, ದೇವರಿಗೆ ತನ್ನ ವೋಲಿ ದಯೆಯಿಲ್ಲ ಎಂದು ಕೊಂಡನು. ಆ ಹೊತ್ತಿಗೆ ಸರಿಯಾಗಿ ಧ್ವನಿವರ್ಧಕ ಈ ವಚನವನ್ನು ಫೋಷಿಸಿತು :

"ಆಕಟಿಕಟಿ, ಶಿವ ನಿನಗಿಸಿತು ಕರುಣವಿಲ್ಲ.

ಆಕಟಿಕಟಿ, ಶಿವ ನಿನಗಿನಿತು ಕೃಪೆಯಿಲ್ಲ.

ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕ ದೂರನೆ?

ಏಕೆ ಹುಟ್ಟಿಸಿದೆ? ಕೂಡಲಸಂಗಮದೇವಾ, ಕೇಳಿಯಾಗ್ಯ,

ಎನಾಗಿ ಮತ್ತೊಂದು ತರುಮರಾದಿಗಳಲ್ಲವೇ?"

ಈ ಮಾತನ್ನು ತನಗೇ ಅನ್ನಯಿಸಿಕೊಂಡ ಕುಳ್ಳಯ್ಯ. 'ಹೌದು' ಎಂದು ಕೊಂಡೆ. ಆ ಹೊತ್ತಿಗೆ, ಉಪನ್ಯಾಸದ ವ್ಯವಸ್ಥಾಪಕರು ಹೊರಕ್ಕೆ ಬಂದು, 'ಒಳಕ್ಕೆ ಬನ್ನಿ, ಒಳಕ್ಕೆ ಬನ್ನಿ' ಎಂದು ಉಪಚಾರ ಮಾಡಿ ಒಬ್ಬೊಬ್ಬ ರನ್ನಾಗಿ ಒತ್ತಾಯ ವಾಡಿ ಕರೆಯತೊಡಗಿದರು. ಕೆಲವರು ಒಳಕ್ಕೆ ಹೋದರು; ಉಳಿದವರು ಮನೆಯ ದಾರಿ ಹುಡಿದರು. ವ್ಯವಸ್ಥಾಪಕರು ಕುಳ್ಳಯ್ಯನನ್ನು ರಟ್ಟಿ ಹಿಡಿದು ಎಳಿದರು; "ಬಾರಯ್ಯ ಒಳಕ್ಕೆ" ಎಂದರು.

"ಇದೆಲ್ಲಾ ಹೊಟ್ಟಿ ತುಂಬಿದೊರಿಗೆ ಬುದ್ದಿ, ನಮಗ್ಯಾಕೆ" ಎಂದು ಕುಳ್ಳಯ್ಯ ಮುಂದಕ್ಕೆ ಕಾಲು ಹಾಸಿದ.

ఇన్నో ముందక్కే హోదాగ కేలవు అంగడిగళు సిక్కిదువు. అల్లోందు సణ్ణ తగడిన వెట్టగి అంగడి. అదర ముందే నింత కుళ్ళయ్య.

(“బిడి తగొళ్ళలా?”) – “టీ టీ, మక్కలు హసిదిరతనే, మక్కలుగి ఏనార తకోచేశు.”)

“ఏనార తిండి కొడయ్య, మారు కాసిగి.”

“మారు కాసిగి ఏను బర్తదయ్య? ఒందు బిస్క్టు కొడలియా?”

“బాళీహణ్ణు కొడయ్యి ఓందు, ఒసి కెట్టు హోగయ్యల్ల అదు.”

“ఆధారణ ఆగుత్తే కణలా.”

“హౌస్, ఏనార కొడయ్య” ఎందు కుళ్ళయ్య తన్న కేలిద్ద మారు కాసిన బిల్లెయన్న అంగడియవన కృగి హాకిద. అంగడియవను ఎరడు పెప్పరమెంటుగళన్న కొట్ట.”

“మారు మక్కలవే మారాయ. ఇన్నోందు కొడప్పు.”

అంగడియవను గొణగుత్త ఇ నేన్నోందు ఆరేమురిద పెప్పరమెంటెన్న కొట్టిను. కుళ్ళయ్య పెప్పరమెంటెన్న జేచిగి హాకికొందు నిధానవాగి నడెయుత్త బససనగుడియ కడె నడెదుహోదను.

దారియల్లి సిక్కిద నోదలనేయ మనెయ ముందే నింతు – “ఆవ్వా, ఒసి ఆన్న కొడిరప్పా” ఎందు గొఱగదె కేళిదను.

బాగిలినల్లియే నింతిద్ద మనేయాకి –

“‘కవళా తాయి’గళీల్ ఎంటు ఒంబత్తరమేలే బరుత్తారప్ప. ఆగ ఒందరి ఏమక్క తంగళో బెంగళో హాకబహుదు. నమగే ఇన్నో ఉటపిల్ల. ముందక్కే హోగప్ప.”

బళ్ళీయ మాతాడిదళల్లు ఎందు ఆప్పే తృష్ణ కుళ్ళయ్యనిగి. కేలవు మనెగళ ముందే బిరునుడిగళన్నో తిన్న బేకాయితు. హాగేయే కాలేళిదుకొందు బసవణ్ణున గుడిగి హోద. గుడియ పక్కద నల్లియల్లి హోట్టితుంబ నిఱు కుడిదు, గుడియ జగలియ మేలే ఒందు మలగద. మక్కల నేనపూ ఆళసిహోయితు. సోఎత జీవక్కే చెన్నాగి నిద్ద హత్తిబిట్టతు.

ಮಧ್ಯರಾತ್ರಿಯ ಮೇಲೆ ಆಗಿಹೋಗಿದೆ. ಒಷವನಗುಡಿಯ ಕೊನೆ ಕೊನೆಯ ರಸ್ತೆಯೊಂದರಲ್ಲಿ ಶ್ರೀನಿವಾಸರಾಯರ ಮನೆ. ಶ್ರೀಮಂತರಲ್ಲದಿದ್ದರೂ ತಕ್ಕಮಟ್ಟಿಗೆ ಅನುಕೂಲಸ್ಥರು. ಮನೆಯವರೆಲ್ಲ ಗಾಢಿಂದ್ರೀಯಲ್ಲಿ ಮುಳುಗಿ ದ್ವಾರೆ. ಆ ಮನೆಯವರೇನು, ನಗರವೇ ನಿದ್ರಿಸುತ್ತಿದೆ. ಬೀದಿಯಲ್ಲಿ ತಿರುಗಾಡು ವನರೆಂದರೆ, ಸಿನೀವಾದ ರಾತ್ರಿಯ ಪ್ರದರ್ಶನದಿಂದ ಹಿಂತಿರುಗುತ್ತಿರುವನರು, ಗಸ್ತಿ ತಿರುಗುವ ಸೋಲಿಂಗಿನವರು, ಬಹುಶಃ ಅಲ್ಲಿ ಇಲ್ಲಿ ಕಳುವ ಮಾಡಲು ಹೊಂಚು ಹಾಕುತ್ತಿರುವ ಕಳ್ಳರು. ಆದರೆ, ಆಗ ಈ ಬೀದಿಯಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ. ಸಾಕಿದ ನಾಯಿಗಳು ಕೂಡ ಜೆನ್ನಾಗಿ ನಿದ್ರೆ ಮಾಡುವುದನ್ನೇ ಕಲಿತು ಗಾಢಿ ನಿದ್ರೀಯಲ್ಲಿ ಮುಳುಗಿದ್ದವು. ಯಾವುದೋ ಆಚೆಯು ಬೀದಿಯಲ್ಲಿ ಅಳುವಂತೆ ಕೂಗುತ್ತಿದ್ದ ನಾಯಿಯ ಕೂಗು ಅಸ್ವಸ್ಪವಾಗಿ ಕೇಳಿ ಬರುತ್ತತ್ತು; ವಿದ್ಯುದ್ದಿ ಪದ ಕಂಬದ ತಂತ್ಯ ಮೇಲೆ ಗೂಬೆಯೊಂದು ಕುಳಿತು ಗೂಗೂ ಎಂದು ಕೂಗುತ್ತಿದ್ದತು. ಈ ಕೂಗುಗಳು ರಾತ್ರಿಯ ನೂನೆವನ್ನು ನೂಮಂಡಿಮಾಡುತ್ತಿದ್ದವು. ಶುಕ್ಲಪಕ್ಷದ ರಾತ್ರಿಯ ಚಂದ್ರ ಸಂದಿಗೊಂದಿ ಗಳಿಗೆಲ್ಲಾ ನಸುಬೆಳಕು ಚೆಲ್ಲಿದ್ದನು; ಬೀದಿಯ ದೀಪಗಳು ಉರಿಯತ್ತಲೇ ಇದ್ದವು. ಪಳಗಿದ ಕಳ್ಳರಿಗೆ ಅನುಕೂಲ ಸನ್ನಿವೇಶ, ಹೊಸಬರಿಗೆ ಉತ್ತೇಜಕ ಸನ್ನಿವೇಶ.

ಶ್ರೀನಿವಾಸರಾಯರ ಮನೆಯ ಅಡುಗೆಯ ಕೋಣೆ ಕನ್ನನೆನ್ನಿಗಲ್ಲಿಯ ಕಡೆಗಿದ್ದತು; ಗಲ್ಲಿಯ ಕಡೆಗೇ ಎರಡು ಕಿಟಕಿಗಳು; ಒಂದರ ಬಾಗಿಲು ತೆರೆದಿದ್ದು, ಒಳಗೆ ದೀಪ ಹಚ್ಚಿದ್ದದು ಗಲ್ಲಿಯಲ್ಲಿ ಕಾಣಬರುತ್ತಿದ್ದತು. ದೀಪ ಆರಿಸುವುದನ್ನು ಮರಿತು ಮಲಗಿದ್ದಾರೆ ಎಂದು ಯಾವ ದತ್ತನಾದರೂ ಉಹಿನ ಬಹುದಾಗಿದ್ದತು.

\* \* \* \*

ಶ್ರೀನಿವಾಸರಾಯರ ಮನೆಯ ಬೀದಿಯಲ್ಲಿ ಇದ್ದಕ್ಕಿದ್ದಂತೆ ‘ಕಳ್ಳಾ, ಕಳ್ಳಾ’ ಎಂಬ ಕೂಗು ಎದ್ದಿತು. ಅದು ವೊದಲಿಗೆ ಒಬ್ಬನ ಗಟ್ಟಿಯಾದ ಕರಿಕೂಗು: ಶ್ರೀನಿವಾಸರಾಯರ ಮನೆಯ ಆಳನದು. ಮಳೆಗಾಲದಲ್ಲಿ ಅಲ್ಲಿಂದ ಇಲ್ಲಿಂದ ಎಲ್ಲೆಲ್ಲಿಂದಲೂ ಹೊಸ ನೀರು ಬಂದು ಹೊಳೆ ಕೊಬ್ಬವಂತೆ, ಕ್ವಣಮಾತ್ರದಲ್ಲಿ ಎಂಟು ಹತ್ತು ಕೊರಲುಗಳು ಸೇರಿ ಒಕ್ಕೊರಲಾಗಿ ‘ಕಳ್ಳಾ,

కళ్ళు' ఎంబ కొగు బీదియి ఇరుళ వూనద కడలన్న కలకితు; గద్దలద హయిలి తెరిగళైద్దవు. అనేక మనెగళవరు ఎళ్ళత్తరు; కట్టముట్టాద గృహఫరు, యువకరు, శ్రీమంతర మనెగళ ఆళుగళు ఎల్లరూ బీదియల్లి గుంపుకొదిదరు. కైకాలు బలవాగిద్దవరు కళ్ళ నన్న హిదియలు దడదడ బడబడనే నాల్న దిక్కొగూ ఓడిహోదరు.

ఒందేరాడు నివిషగళాద మేలే, ఇద్దక్కిన్న కాగెయీ "సిక్కిదా సిక్కిదా, కళ్ళ సిక్కిద" ఎంబ కొగు ఎద్దితు.

ఈ నడునే శ్రీనివాసరాయిర హండతి గండనన్న జొతిగె కరేదు బజ్జులమనేగే హోదరు. అడిగెయి మనేయ బాగిలు తెరిదిత్తు; దీప ఖరియుత్తిత్తు. అడిగెయి మనే, బజ్జుల మనే, సౌచె ఇద్దల కోణె ఇవెల్ల సేరి ఒందు 'జెట్టా హోస' (హిన్నెనే) ఆగిత్తు; ఇదక్కొ ముంభాగద కట్టడక్కొ నడునే స్పుల్ అంగళ; ఒందు పక్కదల్లి ఒందు ఎత్తరవాద గోడే, ఆదక్కే ఒందు బాగిలు, ఆ బాగిలూ తెరిదిత్తు. తమ్మ మనేయల్లీ కళ్ళతన ఆగిదియీందు గండ హండిరిట్టిరగూ ఖజిత వాయితు. ఇబ్బరూ వేదలు అడిగెయి మనేయోళక్కే ధావిసి, పరిశీసి దరూ పాత్రి పరటి సామానుగళీల్లా ఇద్ద కడియే ఇద్దవు. ఆల్లలీ స్పుల్ ఆక్కే చెల్లల్లా డిత్తు. "ఆల్లా, ఎందూ ఇల్లద్ద ఇవోత్తు అడిగెయి మనేగే బిగ హాకికోళ్ళవుదన్నే మరితుబిట్టినే! బెల్లి తట్టిగళన్నూ ఇల్లే బిట్టుబిట్టిదేనే! దేవర దయదింద ఆవన్న తేగెదుకోండిల్ల!" ఎందు శ్రీనివాసరాయిర హండతి పద్దమ్మనవరు ఉద్గార తేగెదరు. "అప్పు అప్పు, కళ్ళ సిక్కిదానే" ఎందు ఆగ ఆవర మగ ఓడిబందను. ఎల్లరూ మనేయ ముందక్కే ధావిసిదరు.

మనేయ ముందే జనర గుంపు నేరిదుబిట్టిత్తు. వరాండదల్లూ హిదియువమ్మ జన కళ్ళనన్న సుత్తుగట్టి నింతద్దరు. ఒబ్బాత టినలన్న తిరమాది, కళ్ళన తోళగె కుటికే హాకి హిదిద్దను. మనేయ ఆళు తిమ్మ ఆవన ఇనోందు తోళన్న హిదిద్దను. బీగళ మళీ, ఏటిన

ಮళಿ ಎಲ್ಲ ಸುರಿದು ಮುಗಿದಿದ್ದರೂ, ಶ್ರೀನಿವಾಸರಾಯರ ಮುಂದೆ ಮತ್ತೆ ಅವುಗಳ ಪ್ರದರ್ಶನಕ್ಕೆ ನೊದಲಾಯಿತು. “ಅಯ್ಯಾ ಅಯ್ಯಾ, ಅಪ್ಪಾ! ಬಿಡಿರೋ! ನಾನು ಸತ್ತೆ! ಹೆಂಡತಿ ವಕ್ಕೆಳು ಉಪಾಸ ಅವೇ, ನಾನು ಮೂರು ಜಿನದಿಂದ ಉಪಾಸ. ಹೊಟ್ಟಿಗಿಲ್ಲೆ ಬಂದೆ, ಬಿಡ್ರುಪ್ಪಾ ನಿಮ್ಮದ್ವಯಾಯ್ಯಾ!” ಎಂದು ಕಳ್ಳು ಚೀರಿಕೊಂಡನು; ಹಾಗೆಯೇ ಕುಸಿದು, ನೆಲದ ವೇಲೆ ಉರುಳಿ ಬಿಟ್ಟನು.

“ಯಾರಾದರೂ ಪೋಲೀಸ್ ಸೈಫನ್‌ನಿಗೆ ಹೋಗಿ ಒಬ್ಬ ಕಾನಾಸ್ಪೇ ಬಲನ್ನು ಕರೆದುಕೊಂಡು ಬನ್ನಿ ಮತ್ತೆ” ಎಂದು ಪಕ್ಕದ ಮನೆಯ ಶಾಮ ರಾಯರು ಸಲಹೆ ಮಾಡಿದರು.

“ತಡಿರಿ ಸ್ವಲ್ಪಿ. ನಾನು ಎಲ್ಲ ವಿಚಾರಿಸುತ್ತೀನೆ. ಅಗತ್ಯವಾದರೆ, ನಾವೇ ಸೈಫನ್‌ನಿಗೆ ಕರೆದುಕೊಂಡು ಹೋದರಾಯಿತು” ಎಂದು ಶ್ರೀನಿವಾಸ ರಾಯರು ಕಳ್ಳುನ ವಿಚಾರಣೆಗೆ ತೋಡಿದರು:

“ಏಕೋ, ವೇಲಕ್ಕೇಳೋ.”

ಕಳ್ಳುನು ಏಳಿಲಾರದವನಂತೆ ಎದ್ದು ನಿಂತನು; ಕೈಮುಗಿದುಕೊಂಡು, “ಇನ್ನು ವೇಲೆ ಈ ಕೆಲಸ ನೂಡೋಕಿಲ್ಲ. ಮಾಫಿ ಮಾಡಿ ಬಿಟ್ಟುಬಿಡಿ ಬುದ್ದಿ” ಎಂದು ಬೇಡಿಕೊಂಡನು.

“ಇರಲಿ, ನಿನ್ನ ಹೆಸರೇನೋ?”

“ಕುಳ್ಳಯ್ಯ, ಬುದ್ದಿ.”

“ಇದೇ ಉಂಟಾರನವನೇನೋ?”

“ಹುಣ್ಣಿ ಕಣ್ಣ ಬುದ್ದಿ.”

“ವಾಸ ಎಲ್ಲೋ?”

“ಗಾಣಗರಪೇಟೆ, ಬುದ್ದಿ.”

“ಎಷ್ಟು ದಿನದಿಂದಲೋ ಈ ಕಳ್ಳುತನ ?”

“ಇವತ್ತೆ ನೊದಲು, ಬುದ್ದಿ.”

(“ಅದಕ್ಕೇ ಸಿಕ್ಕಬಿದ್ದು” ಎಂದರು, ಯಾರೋ ಗುಂಪಿನಲ್ಲಿದ್ದವರು”)

“ಎಲ್ಲ ಕೆಲಸ ನೂಡುತ್ತೀರೋ?”

“ಈಗ ಮೂರು ತಿಂಗಳಿಂದ ಕೆಲಸ ಇಲ್ಲ, ಬುದ್ದಿ.”

“ ಅದಕ್ಕೆ ನೋಡಲು ?”

“ ಅದ್ವಾನುದೋ ಸೋಪ್ರ ಫ್ರಾಕ್ಟರೀಲಿ ಪದು ವಸ್ರ ಕೆಲ್ಲು ಮಾಡ್ದಿ ಬುದ್ದಿ. ಫ್ರಾಕ್ಟರೀಗೆ ನಷ್ಟ ಅಂತ ಕೆಲವರ್ತ ಕೆಲಸದಿಂದ ತೆಗೆದುಹಾಕಿದ್ದು. ನನ್ನು ತೆಗೆದ್ದು. ಯುದ್ಧ ಸುರು ಆಯ್ದು ನೋಡಿ, ಆಗ ಒಂದು ವಸ್ರ ಯಾವುದೂ ಕೆಲಸ ಇರ್ಲಿಲ್ಲ. ಅದ್ದೆ ಕೂಲಿ ಪಾಲಿ ಚೆಂದಾಗಿ ಸಿಕ್ಕಿದ್ದೀರ್ಲಿ. ಆವೇಲೆ ಯಾರೋ ನಿಮ್ಮಂತ ಪುಣ್ಯತ್ವರು ಬಿಸ್ತಿಮಿಲ್ಲಿನಲ್ಲಿ ಕೆಲ್ಲು ಕೊಡಿಸಿದ್ದು. ಅಲ್ಲಿ ಕೂಲಿಯೋರು ಗುಂಪು ರಟ್ಟಿಕೊಂಡು ಒಂದು ಸಲ ಅದೇನೋ ಅಂತಾರಲ್ಲಿ ಸಾಮಿ....ತಕರಾರು....ಅದು ಮಾಡಿದರು. ನಾನೂ ಆ ಗುಂಪಿಗೆ ಸೇರಿದ್ದೆ ಅಂತ ನನ್ನ ಕೆಲಸದಿಂದ ತೆಗೆದುಬಿಟ್ಟು. ಆವೇಲೆ ಮತ್ತೆ ಆರು ತಿಂಗಳು ವನವಾಸ ಪಟ್ಟಿ ಬುದ್ದಿ. ಆವೇಲೆ ಯಾರೋ ಬಂಗ್ಲಿಲಿ ಕೆಲ್ಲು ಮಾಡಿ ಕೊಂಡಿದ್ದೆ. ತೋಟದ ಕೆಲ್ಲು ಚೆಂದಾಗಿ ಬರದು ಅಂತ ಬಿಡಿಸಿಬಿಟ್ಟು. ಹಿಂಗೇ ನಡೀಶ್ರೀ ಬುದ್ದಿ ಮೂರು ನಾಕು ವಸ್ರ, ಅಲ್ಲಿ ಆರು ತಿಂಗಳು, ಇಲ್ಲಿ ಮೂರು ತಿಂಗಳು. ನಾಕ್ಕೆದು ವಸ್ರ ಮಕ್ಕಳೇ ಇರಲಿಲ್ಲ. ಆವೇಲೆ ಒಂದರ ಹಿಂಗುಟ್ಟಿ ಒಂದು ಮೂರು ಮಕ್ಕಳಾರೋ. ಸರಿಯಾದ ಚಾಕ್ತಿ ಮಾತ್ರ ಎಲ್ಲಾ ಇಲ್ಲ. ಮಂಡಿ ತಾವು, ಬಸಾಸ್ಪಾಗಂಡಾ ತಾವು, ಮಾಕೆಂಟ್ ತಾವು ಕೂಲಿಗೀಲಿ ಮಾಡಿ ಹೊಟ್ಟಿ ಹೊರೀತಾ ಇದಿನಿ ಬುದ್ದಿ ಈಗ. ನಿಷ್ಠ ನಿಜ ಹೇಳಿದರೂ ನಂಬಿಇರ, ಮುಳ್ಳು ಹೇಳಿದ್ದೂ ನಂಬಿಇರ - ನಿನ್ನೆ ನೋನ್ನೆ ಒಂದು ಕಾನು ಕೂಲಿನೂ ಸಿಕ್ಕಿಲ್ಲ ಬುದ್ದಿ. ಈ ಸಂಚೆ ಬಿಕ್ಕ ಕೂಡ ಮಾಡ್ದಿ ಬುದ್ದಿ. ಕಡಿದರೆ ನಾಲ್ಕುಳಾಗ್ರೀಯ, ಕೂಲಿ ಮಾಡು ಅಂತಾರೆ. ಕೂಲಿ ಮಾರೋ ಕಡೆ ಹಂಗೃತಿ. ಗೇಯೋಣ ಅಂದ್ರೆ ಕೆಲ್ಲು ಕೊಡೋರಿಲ್ಲ. ಹೆಂಡತಿ ಮಕ್ಕಳು ಮೂರು ದಿನದಿಂದ ಉಪಾಸ. ಏನು ಮಾಡಿ, ಎಂಗೆ ಬರೀ ಕೈಲಿ ಮನೇಗೆ ಹೋಗಲಿ ಅಂತಲೇ ಇದ್ದೆ. ಬಸವಣ್ಣನ ಗುಡಿ ಜಗಲಿ ಮೇಲೆ ಮಲಗಿದ್ದೆ. ಆಗ ಯಾರೋ ನಿದ್ದೀ ಒಳಗೆ “ಕಳ್ತನಾನಾದ್ದೂ ಮಾಡಿ ಮಕ್ಕಳ ಹೊಟ್ಟಿಗೆ ಹಾಕು” ಅಂದಹಾಗಾಯ್ದು. ಸರಿ, ಎದ್ದು ಈ ಕಡೆ ಬಂದೆ. ಕಳ್ತನ ಮಾಡೋದು ಹೇಳೋ ಅಷ್ಟು ಸುಲಭಾನ ? ಎಂಗೆ ಕನ್ನ ಹಾಕೋದು ? ನನ್ನ ಹತ್ತ ಏನೂ ಹತ್ತಾರಿಲ್ಲ. ಬರೀ ಕೈಯಿ, ಉಪಾಸ ಬೇರೆ. ಹಾಗೇ ಬರಾತ್ರಿ ಇರಬೇಕಾದ್ದೆ ನಿಮ್ಮನೆ ಹಿಂಗಡೆ ಗ್ರಹಿ ಐತಲ್ಲಾ, ದೀಪ ಕಂಡು. ಮೇತ್ತಗೆ

ನಿಗರಿ ನಿಂತೆ, ಕಿಟಕಿ ಇಂದ ನೋಡ್ದೆ. ಅಡಿಗೆ ಮನೆ. ಹಸಿದಿರೋ ಮಕ್ಕಳ ನೆಪ್ಪಾಯ್ತು. ಭೋ ಕಷ್ಟ ಬಿದ್ದ ಕಾಂಪೋಂಡು ಗೋಡೆ ಹತ್ತಿದೆ. ಭಾಳ ಎತ್ತರ ಬುದ್ದಿ, ನಿಮ್ಮನೆ ಕಾಂಪೋಂಡು, ಹಿತ್ತಲ ಕಡೇದು. ನೋಡ್ಡಿತಿ, ಅಡಿಗೆ ಮನೆ ಬಾಕಲೇ ತೆಗೆದ್ದೆತೆ! ಇನ್ನೇನಾಗಬೇಕು? ಪಾತ್ರಿಗೀತ್ತಿ ಒಂದೂ ಮುಟ್ಟಿಲ್ಲ ಬುದ್ದಿ. ತಿಂಡಿ ಗಿಂಡಿ ಸಿಕ್ಕದೇನೋ ಅಂತ ತಡಕಾಡ್ಡೆ. ಏನೂ ಸಿಕ್ಕಿಲ್ಲ. ಡಬ್ಬಾದಲ್ಲಿ ಅಕ್ಕೆ ತುಂಬಿತ್ತು. ತಲೆ ಚೌಕ ಬಿಟ್ಟೆ ಅಕ್ಕೆ ತುಂಬಿ ಕಟ್ಟಿಕೊಂಡೆ. ಇದೇ ನೋಡಿ, ಅಕ್ಕೆ ಗಂಟು. ಬರೋ ಆಶುರದಲ್ಲಿ ಒಂದು ಪಾತ್ರಿ ಎಡವಿಬುಟ್ಟಿ. ನಿಮ್ಮ ಆಳು ಹೊರಗೇ ಮನಗಿದ್ದ. ನಾನು ನೋಡಿರ್ಬಿಲ್ಲ. ಎಚ್ಚರವಾಗಿ, “ ಏ ಯಾರದು ” ಎಂತ ಕಾಗಿಕೊಂಡ. ನಾನು ಓಟ ಕಿತ್ತೆ. ಕಾಂಪೋಂಡು ಹಾರೋವಾಗ ನಿಮ್ಮ ಆಳು ನೋಡ್ದೆ. ನಾನು ಬಿದ್ದಿದ್ದೋನು ಮೇಲಕ್ಕೆದ್ದು ಓಡೋಕೆ ಹೋದೆ. ಕಾಲೀಲ್ಲ ಸೋತಿದ್ದು. ಆದ್ದೂ ಓಡಿದೆ. ಕೊನೆಗೆ ಸಿಕ್ಕಬಿಡ್ಡ ಬುದ್ದಿ. ನಿಮ್ಮ ಅಕ್ಕೆ ಇಕೋ ತಗೋಳ್ಳಿ. ಇನ್ನು ಮೇಲೆ ಇಂತ ಕೆಲಕ್ಕೆ ಕೈಹಾಕೋಕೆಲ್ಲ. ಉಪಾಸ ಸತ್ಯ ಸರಿ, ಕದಿಯೋಕೆಲ್ಲ. ನಿಮ್ಮ ಪಾದಕ್ಕೆ ಬಿಡ್ಡ, ಮಾಫಿ ಮಾಡಿ ” ಎಂದು ಶ್ರೀನಿವಾಸರಾಯರ ಕಾಲು ಗಳ ಮೇಲೆ ಅಡ್ಡಬಿಡ್ಡನು.

ಶ್ರೀನಿವಾಸರಾಯರು ಅವನ ಕಥೆಯನ್ನು ನಂಬಿದರೆಂದು ಕಾಣತ್ತದೆ :  
“ ಹಾಳಾಗಿ ಹೋಗಲಿ ಬಿಟ್ಟಬಿಡಿ ಪಾವ ” ಎಂದು ಶ್ರೀನಿವಾಸರಾಯರು ತೀರ್ಪಿತ್ತರು.

“ ಹಾಗೆಲ್ಲ ಬಿಡಬಾರದು ಸಾರಾ. ಸುಳ್ಳ ಕಥೆ ಕಟ್ಟಿ ಹೇಳಿದ್ದಾನೆ. ಹೋಲಿಸಿಗೆ ಕೊಟ್ಟಬಿಡಿ. ಅವರು ವಿಚಾರಣೆ ಮಾಡಿ ಬಿಡಲಿ, ಬೇಕಾದರೆ ” ಎಂದು ಯಾರೋ ಸಲಹೆ ಮಾಡಿದರು.

ಆ ನುಢಿಯ ತಿಮ್ಮ ಅಕ್ಕಿಯನ್ನು ಒಂದು ಮೋರಕ್ಕೆ ಸುರದುಕೊಂಡು, ಕುಳ್ಳಯ್ಯನ ಚೌಕ ವನ್ನು ಅವನ ಹೆಗಲಮೇಲೆ ಹಾಕಿದನು. “ ಇನ್ನೇನೂ ತಕೊಂಡಿಲ್ಲವೇನೋ ” ಎಂದು ಮೈಯನ್ನೆಲ್ಲಾ ತಡವಿದನು.

“ ಎಲ್ಲಾದರೂ ಬೀಡಿ ತುಂಡು ಸಿಕ್ಕಿದರೆ ಸೇದೋಣ ಅಂತ ಆ ಬೆಂಕಿ ಪೊಟ್ಟಿ ತಕೊಂಡೆ ಕಣಪ್ಪ, ಇನ್ನೇನೂ ಇಲ್ಲ. ಮಕ್ಕಳಿಗೆ ಅಂತ ಮೂರು

పెప్పరమెంటు కొండుకొండిదై. ఆప్పు, ఇన్నేసిల్ల ” ఎందు కుళ్ళయ్య బేంచి పోట్టణ తేగిదు హిందిరుగిసమోదను.

“ హోగ్గి, నీనే మడికేళ్ళ. ఇప్పు కష్ట బిద్దిదీయా, ఆప్పాదఱా బేడవా ” ఎందు నగుత్తు హేళిద తిమ్మ.

“ ఇహోత్తిగే బదుకికొండి, హో గా చే భదువా ” ఎందు యావనో కుళ్ళయ్యన చేస్తున మేలే దబదబ గుద్దిదను.

“ బిట్టుయితు. యాకే సువ్యునే హోడియుత్తీరి పావ ” ఎందు శ్రీనివాసరాయరు గుంపిగే తిఫారసు మాడిదరు.

కుళ్ళయ్యనుగే గుంపిన బంధనదిద బిడుగడియాయితు. శ్రీనివాసరాయర కరుణ కుళ్ళయ్యన మనస్సున్న కలకితు. ఆదరూ మక్కల ఖపవాసద నేనపాగి, “ ఆచటికటి, తిన నినగినితు కృపేయిల్ల ” ఎంబ నుడిగళన్నా నుడిదను.

x                    x                    x                    x

కుళ్ళయ్య ఆదు హేగో కాలస్తే లేదుకొండు మనేయన్న తలుపి దను. ఎరడు మూరు సల బాగిలన్న తట్టిద. హేండతి బందు బాగిలు తెరియలిల్ల. హోట్టిగిల్లదే బళలి బేసత్తు సిద్దియల్లి ముళగిరబేకేందు ఖాషిసిద. హేండతియ హేసరు హిడిదు మూరు నాల్ను సల కాగిద. హేండతిగే ఎళ్ళరవిల్ల. బాగిలన్న స్పుల్ బలవాగి తట్టిద. హళియ కాలద జిలక కళజికొండు, బాగిలు తానాగి తెరియితు. బళగే కగ్గత్తలే. ( బీదియల్లి – ఆ గల్లియల్లి – దీపద కంబ ఎల్లో దూర దల్లిద్దితు). నేప్పిన మేలే ముందక్కే నడిద. ఎద్దు సింత హేండతియన్న ముందక్కే దచ్చిద హాగే ఆవసిగే భాసవాయితు. “ కత్తలే కణీ, శాణ పోల్లదు ” ఎందు జేభినల్లే ఇద్ద బేంచి పోట్టణ తేగిదుకొండు ( “ దేవర దయదిద బెంచియ పోట్టణ ఐతే ” ) బందు కడ్డి గీరిద. దీపద బెళకినల్లి మక్కలు అశ్వవ్యస్తవాగి మలగిద్దుదు కండుబందితు. ఆరహోగిద్ద దీపద బుడ్డియన్న ఇన్నొందు కడ్డి గీరి హోత్తిసిద. బుడ్డియ బెళకినల్లి ఆవసు కండద్దేను ?

ಹೆಂಡತಿ ಹಗ್ಗು ದಲ್ಲಿ ನೇತಾಡುತ್ತಿದ್ದ ಈ!

ಮಕ್ಕಳು ದೀರ್ಘ ಸಿದ್ದಿಯಲ್ಲಿ ಮಲಗಿದ್ದವು!

“ಎಂಥ ಕೆಲಸ ಮಾಡಿದೆಯೇ ಬೊಡ್ಡಿ೯೯೯” ಎಂದು ಕುಳ್ಳಿಯ್ಯ ಹೇಣ ವನ್ನು ಬಲವಾಗಿ ಒದೆದ.

“ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ....”

“....ಅಕಟ್ಟಕಟ್ಟ, ತಿವ ನಿನಗಿನಿತು ಕೃಪೆಯಿಲ್ಲ....”

ಈ ನುಡಿಗಳು ಕುಳ್ಳಿಯ್ಯನ ಮನಸ್ಸಿನಲ್ಲಿ ಭೋಗರೆದುವು.

“ ನಾನು ಮಾಡಬೇಕಾದ ಕೆಲ್ಲ ನಿನು ಯಾಕೆ ಮಾಡಿದೆಯೇ, ಬೊಡ್ಡಿ೯೯೯” ಎಂದು ಕೀರಿಚಿ ಹೇಣವನ್ನು ಮತ್ತೆ ಬಲವಾಗಿ ಒದೆದ. ಬವಳಿ ಬಂದವನಂತೆ ನೇಲದ ಮೇಲೆ ಬಿದ್ದ.

ತುಸ ಹೊತ್ತಾದ ಮೇಲೆ ಚೀತರಿಸಿಕೊಂಡು ಎದ್ದು.

“ ಬಿಡ್ತು ಕಣೇ ಬಿಡ್ತು. ಎಂಥ ಪಾಪಿ ನಾನು, ಸಿನ್ನ ಒದ್ದೆನಲ್ಲೀ. ನಾ ಈ ಕೆಲ್ಲ ಮಾಡೋಕಾಗ್ತ ಇತ್ತ? ಕದಿಯೋಕೆ ಕೃಪಾಗದವ ಕೊಲ್ಲೋಕಾ ಯಿತ್ತ? ಶಿವ ನಿಂಗೆ ಒಕ್ಕೆ ಬುದ್ಧಿ ಕೊಟ್ಟಿ. ಶಿವಂಗೆ ನಮ್ಮ ಮೇಲೆ ತುಂಬ ಕೃಪೆ ಏತೆ. ಇನ್ನು ಯಾರಿಗೆ ಅಕ್ಕೆ ಕೊಂಡೊಯಿತ್ತೀ ಅಂತ ತಕೊಂಡ ಅಕ್ಕೀನೂ ಅಲ್ಲಿ ಮಡಗಿಸಿಬಿಟ್ಟು. ಅವಂಗೆಲಾಲ್ಲಿ ಗೊತ್ತು. ಹಸಿದಿರೋ ಹೆಂಡರು ಮಕ್ಕಳ್ಳು ನನ್ನ ತಾಮ್ಮೆ ಬನ್ನಿ ಅಂತ ಕರಕೊಂಡ. ಶಿವಂದು ಕೃಪೆ ಇಲ್ಲ ನಮ್ಮ ಮೇಲೆ ಅಂತ ಹೆಂಗೆ ಹೇಳಲಿ. ಭೋ ಕೃಪೆ ಅವಂದು ನಮ್ಮ ಮೇಲೆ. ಒಕ್ಕೆ ಕೆಲ್ಲ ಮಾಡ್ದಿ ಕಣ ಹೆಣ್ಣಿ” ಎಂದು ನೇತಾಡುತ್ತಿದ್ದ ಹೆಂಡತಿಯ ಶವವನ್ನು ತಬ್ಬಿ ಕೊಂಡು ಬಿಕ್ಕೆ ಬಿಕ್ಕೆ ಅಳತೊಡಗಿದ.

x                    x                    x                    x

ಮಾರನೆಯ ಸಂಚೆ ಶ್ರೀನಿವಾಸರಾಯರು ಪತ್ರಿಕೆಯನ್ನೂ ಇದ್ದುತ್ತಿದ್ದಾಗ ಯಾವುದೋ ಮೂಲೆಯಲ್ಲಿದ್ದ ಈ ಜಿಕ್ಕೆ ಸುದ್ದಿ ಅವರ ಗಮನವನ್ನು ಸೇಳಿಯತು :

**ಭೀಕರ ಕೊಲೆ ಮತ್ತು ಅತ್ಯಹತ್ಯೆ !**

“ ಗಾಣಿಗರಪೇರಿಟೆಯಲ್ಲಿ ವಾಸವಾಗಿರುವ ಕುಳ್ಳಿಯ್ಯ ಎಂಬವನು ತನ್ನ ಮೂವರು ಮಕ್ಕಳನ್ನೂ ಕತ್ತು ಹಿಸುಕಿ ಕೊಂಡು, ತನ್ನ ಹೆಂಡತಿಯನ್ನು ನೇಣು

ಹಾಕಿ ಸಾಯಿಸಿ, ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಸಂಗ ವರದಿಯಾಗಿದೆ. ಸುದ್ದಿ ತಿಳಿದ ಕೂಡಲೇ ಹೋಲೀಸರು ಧಾವಿಸಿ ಮಹಜರ ಕ್ರಮ ಜರುಗಿಸಿದರು. ಜೀವನದಲ್ಲಿ ಜುಗುಪ್ಪೆಗೊಂಡು ಆತ ಹೀಗೆ ಮಾಡಿರಬೇಕೆಂದು ಉಂಟಿಸಲಾಗಿದೆ. ಸತ್ತ ಮೂರು ಮಕ್ಕಳ ಕೈಯಲ್ಲೂ ಒಂದೊಂದು ಪೆಟ್‌ರಮೆಂಟಿತ್ತು.

“ ಪೆಟ್‌ರಮೆಂಟ್ ? ” ಎಂದು ಶ್ರೀನಿವಾಸರಾಯರು ಚಕ್ಕಿತರಾದರು.

## ಅದ್ವಾಷ್ಟ ಗ್ರಹಣ

ಜೀವನವೆಂಬುದು ಒಂದು ಲಾಟರಿ ಇದ್ದ ಹಾಗೆ! ಇದು ಎಲ್ಲರೂ ಬಲ್ಲ ಉಕ್ತಿ. ಅಪ್ಪೇ ಅಲ್ಲ; ಬಹು ಜನರ ಅಭಿಪ್ರಾಯ, ಅನುಭವ. ಜೀವನದ ಮಾರ್ಯದ ಪೆಟ್ಟಿಗೆಯಲ್ಲಿ ‘ಕಾಣದ ಕೈ’ ಒಂದು ಏನೇನೋ ತುಂಬಿಟ್ಟಿದ್ದು, ಕೈನಿಡಿದ ನಮಗೆ ಕಣ್ಣಿ ಮುಚ್ಚಿಕೊಂಡು ಏನೇನೋ ಕೊಡುತ್ತಿರುತ್ತದೆ. ಅದು ಹಣ್ಣಾಗಿರಬಹುದು, ಹಣ್ಣಾಗಿರಬಹುದು; ಹೊನ್ನಾಗಿರಬಹುದು, ಮಣ್ಣಾಗಿರಬಹುದು; ಹರಳಾಗಿರಬಹುದು, ಮರಳಾಗಿರಬಹುದು. ಪಾಲಿಗೆ ಒಂದದ್ದು ವಂಚಾಮೃತ, ಪಡೆದದ್ದು ಪರಮಾನ್ಮ, ಸಿಕ್ಕಿದ್ದು ಸೀರುಂಡಿ, ಎಂದು ದೊರೆತದ್ದರಲ್ಲಿ ಸಂತೋಷಪಡುವುದೇ ವಿವೇಕ. “ಇಂದೇನೋ, ಮುಂದೇನೋ, ಮುನ್ನೆ ಆಳ್ಳ ಕಾಣನಾ. ಬಂದ್ರದನೆ ಕೊಂಡುಂಡು ತಾಳ್ಳವನೆ ಜಾಣನಾ.” ಇದೆಲ್ಲಾ ಗೊಡ್ಡು ವೇದಾಂತ, We are the architects of our lives ಎನ್ನುವವರು ನಿಜವಾದ ಹೌರುವವಾದಿಗಳಲ್ಲ; ಮರಳುಗಾಡಿನಲ್ಲಿ ಚಂಡಮಾರುತ್ವೆದ್ವಾಗ ಮರಳನೇಳಿಗೆ ಮೂತಿಯನ್ನು ಹೂತಿಟ್ಟಿ ತಾನು ಸುರಕ್ಷಿತವೆಂದು ಭ್ರಮಿಸುವ ಉಪ್ಪಪಕ್ಷಿಯ ನೀತಿಯವರು, ಆತ್ಮವಂಚಕರು.

ಪ್ರಾರಂಭದಲ್ಲೇ ಇದೇನು ನೀತಿಪ್ರವರ್ಚನ ಎಂದು ಬೇಸರಗೊಳ್ಳಬೇಕಿ. ನನ್ನೊಂದ ವಿಮೆ ಮಾಡಿಸುವುದಕ್ಕೆ ಒಂದಿದ್ದ ನನ್ನ ಸ್ವೇಹಿತ ಸೂರಿ ನನಗೆ ಕೊಟ್ಟಿ ಒಂದಿರಿದು ಗಂಟಿಯ ಉಪನ್ಯಾಸದ ಸಾರಸಂಗ್ರಹವನ್ನು ನಾನು ಬಲ್ಲ ಹಾತುಗಳಲ್ಲಿ ಭಟ್ಟಿಯಿಳಿಸಿಕೊಟ್ಟಿದ್ದೇನೆ, ಅಪ್ಪೇ.

ಅವನು ನನಗೆ ಆ ಉಪನ್ಯಾಸ ಮಾಡಿದ ಸಂದರ್ಭ ಬಹು ವಿಚಿತ್ರ. ಅವನು ಅದಕ್ಕೆ ಹಿಂದೆ ನರದು ಮಾರು ಸಲ ವಿಮೆ ಮಾಡಿಸಲು ನನ್ನನ್ನು ಬಲಾತ್ಮಾರಪಡಿಸಿದ್ದ. ಅವನು ಇತರ ವಿಮೊ ಪ್ರತಿಸಿಧಿಗಳಂತೆ ವಿಮೆ ಮಾಡುವುದರ ಆವಶ್ಯಕತೆ ಮತ್ತು ಪ್ರಯೋಜನಗಳನ್ನು ಕುರಿತು ನನ್ನ ಕೆವಿ ಕೊರಿಯ ಲಿಲ್ಲ. “ನೋಡು, ರಾಮು, ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಈ ಉದ್ದೇಶ ಕೈಗೊಂಡಿದ್ದೇನೆ. ನೀನು....” ಎಂದು ಅವನು ತೊಡಗಿದಾಗ,

ನನಗೆ ಎದೆ ರುಗ್ಗೆ ಎಂದು, “ಆ! ಕೆಲಸಕ್ಕೆ ರಾಜೀನಾಮೆ ಕೊಟ್ಟಿಯಾ? ಯಾಕೆ? ಏನು ವಿಷಯ?” ಎಂದು ಪ್ರಶ್ನಿಸಿದೆ. ಅವನು – “ಇರಲಿ, ಆದ್ದಿಂದು ಕಢಿ. ಯಾವಾಗಲಾದರೂ ಹೇಳುತ್ತೀನೆ ವಿನೆ ಮಾಡುವುದ ರಿಂದ ಸಿನಗೆ ಪ್ರಯೋಜನವಾಗುತ್ತದೆಯೋ ಬಿಡುತ್ತದೆಯೋ. ನನಗಂತೂ ಪ್ರಯೋಜನವಾಗುತ್ತಿ, ಈಮು ಸಾವಿರಕೆಷ್ಟಂದು ಪಾಲಿಸಿ ತೆಗೆದುಕೊ....” ಎಂದು ಪ್ರವೃತ್ತಾಗಿ ಹೇಳಿದ. ಅವನ ಈ ಸೇರವಾದ ಮಾತುಗಳಿಂದ ಅವನಲ್ಲಿ ಮೆಚ್ಚಿಗೆ ಮಾತ್ರವಲ್ಲದೆ ಕ್ರಿಕರವೂ ಉಂಟಾಯಿತು. “ಆಗಲಿ. ಇನ್ನು ಎರಡು ತಿಂಗಳಿಗೆ ಒಂದು ಇನ್‌ಕ್ರೀಮೆಂಟ್ (ಸಂಬಳದ ಬಡತಿ) ಬರುತ್ತೆ, ಆಗ ಬಾ, ನೋಡೋಣ” ಎಂದು ನನ್ನ ಬಾಲ್ಯ ಸ್ನೇಹಿತನನ್ನು ಬಿಳಿಷ್ಟಂಡೆ. ಅವನು – “ಮರೆಯಬೇಡ ರಾಮು, ನೇನಪಿರಲಿ” – ಎಂದು ತನ್ನ ವಿಸಿಟಿಂಗ್ ಕಾರ್ಡ (ಭೇಟಿಯ ಹೆಸರುಚೆಟಿ) ಒಂದನ್ನು ಕೈಗೆ ಕೊಟ್ಟಿ. ಅದನ್ನು ನೋಡಿ, ನನಗೆ ಅಜ್ಞರಿಯ ನಗೆ ತೆರಿತೆರಿಯಾಗಿ ಉಕ್ಕಿತು. ನನ್ನ ನಗು ನಿಂತಮೇಲೆ, “ಯಾಕೇನೇ, ಹಾಗೆ ನಕ್ಕೆ? ನನ್ನ ವೇಷ ಅಪ್ಪ ಅಸರ್ಕುವಾಗಿದೆಯೇನೋ?” ಎಂದು ಕೇಳಿದ. “ವೇಷ ಅಲ್ಲ, ನಿನ್ನ ಹೆಸರು” – ಎಂದೆ ನಾನು. “ಯಾಕೆ ಅಪ್ಪ ವಿಕಾರವಾಗಿದೆಯೇ, ವಿಷ್ಣೇಶ ಎನ್ನುವುದು?” – “ವಿಕಾರವಲ್ಲವೇ ಮಹಾರಾಯ. ಸೂರಿ – ಸೂರ್ಯನಾರಾಯಣ – ವಿಷ್ಣೇಶ ಯಾವಾಗ ಆದ ಅಂತ?” – “ಸೂರ್ಯನಾರಾಯಣನಿಗೆ ಗ್ರಹಣ ಹಿಡಿದಾಗ, ಅದೊಂದು ಕಢಿ, ಇನ್ನೊಂದು ಸಲ ಹೇಳುತ್ತೀನೆ. . ಮಿಸ್ತರ್ – ರಾಯರನ್ನು ನೋಡಬೇಕು, ಹೊತ್ತಾಯಿತು. ಅಂತೂ ನೇನಪಿರಲಪ್ಪ” ಎಂದು ಮುರುಕಲು ಸ್ವೀಕಾರಕ್ತಿ ಕಟ್ಟಿಕಟ್ಟ ಸದ್ಯಮಾಡುತ್ತ ಹೊರಟುಬಿಟ್ಟಿ.

ಇನ್ನೊಂದು ಸಲ ಒಂದಾಗಲೂ ಇವನು ನನ್ನ ನಕಾರವನ್ನು ನುಂಗಿ ಕೊಳ್ಳಬೇಕಾಯಿತು.

“ನೋಡು, ಸೂರಿ – ಆಲ್ಲ ವಿಷ್ಣೇಶ....”

“ನಿನಗೆ ಸೂರಿಯೇ ಕಹೋ. ಇನ್‌ಮಣಿರೆನ್ನ ವಲ್‌ರ್ಗಿ (ಪ್ರಪಂಚಕ್ಕೆ) ಮಾತ್ರ....”

“ಸರಿ, ಸೂರಿ. ಇನ್‌ಕ್ರೀಮೆಂಟ್‌ನ ಒಂತು. ದೇವರು ಸಂಸಾರಕ್ಕೂ ಒಂದು ಇನ್‌ಕ್ರೀಮೆಂಟ್ ದಯಪಾಲಿಸಿದ್ದಾನೆ....”

“ ಆಲಾರ್ಮೀಟ್ ! ಹೇಳಿಗೊ ಗಂಡೋ ?”

“ ಕೇಲ್ಲೇಯಲ್ಲ....”

“ ಸರಿ, ಹಾಗಿದ್ದ ಮೇಲೆ ಒಂದು ಮಾಝರೇಚ್ ( ಮದುವೆ ) ಪಾಲಿಸಿಯೇ ತೆಗೆದುಬಿಡು, ಮಗಳ ಹೆಸರಿನಲ್ಲಿ....”

“ ಒಕ್ಕೆಯದೇ, ಅದರೆ....ಇರಲಿ, ನೋಡೋಣ....” ಎಂದು ನಾನು ರಾಗ ಎಳೆದೆ.

“ ನಿನಗೆ ಇಪ್ಪುವಿಲ್ಲದಿದ್ದರೆ ಹೇಳಬಿಡು. ನಿನ್ನನ್ನು ಬಲವಂತವಡಿಸುವುದಿಲ್ಲ. ಒಂದಾಗಲೆಲ್ಲ ಆಗ ಬಾ ಈಗ ಬಾ ಅನ್ನಬೇಡ. ದಾಖ್ಯಾತ್ಮಕ ಇಟ್ಟುಕೊಳ್ಳದೆ ಖಂಡಿತವಾಗಿ ಹೇಳಬಿಡು. ಇನ್ನು ಈ ವಿಷಯ ಪ್ರಸ್ತಾಪವೇ ಮಾಡುವುದಿಲ್ಲ, ನಿನ್ನ ಕೂಡ.”

ಅವನ ಧ್ವನಿಯಲ್ಲಿ ಅಸಮಾಧಾನವೇನೂ ಇರಲಿಲ್ಲ. ಖಂಡಿತವಾದ ನುಡಿತವೇನೋ ಹೌದು. ಅನುನಯ, ಮುಖ ಮಂಡಲದ ಮೇಲೆ ಸದಾ ಮಂದಹಾಸದ ಪ್ರದರ್ಶನ, ಬಳಸು ಮಾತು, ಪರಿಚಯವಿಲ್ಲದಿದ್ದರೂ ಸಂಸಾರದ ಕವ್ಯಸುಖಗಳಲ್ಲಿ ಸಹಾನುಭೂತಿ, ಬೇಸರ ತೋರಿದ ಭೇಟಿಗಳ ಪರಂಪರೆ, ವಿಮಾ ಮಹಿಮೆಯ ಪ್ರಕ್ರಿತ್ಯೆನೆ - ಈ ಯಾವ ಅವಕ್ಷೇತ್ರ ಲಕ್ಷಣಗಳ ಮುಳವೂ ಇಲ್ಲದ ಸೂರಿ ವಿಚಿತ್ರ ವಿಮಾ ಪ್ರತಿನಿಧಿಯಾಗಿ ಕಂಡ. ವೃತ್ತಿಗೂ ಇನ್ನೂ ಹೊಸಬ ಎಂದುಕೊಂಡೆ. ಈ ಎಲ್ಲ ಕಾರಣಗಳಿಂದ ಅವನಲ್ಲಿ ಮೂಡಿದ್ದ ನನ್ನ ಕನಿಕರ ಇಮ್ಮುದಿಯಾಯಿತು. ಆದ್ದರಿಂದ, ಅವನ ಮನಸ್ಸನ್ನು ನೋಯಿಸಲು ಇವು ಪಡದೆ, “ಇನ್ನೊಂದು ಎರಡು ತಿಂಗಳು ಬಿಟ್ಟು ಕೊಂಡು ಬಾ, ನೋಡೋಣ” ಎಂದೆ. “ಆಲಾರ್ಮೀಟ್” ಎನ್ನುತ್ತ ಸುಪ್ರಸನ್ನನಾಗಿಯೇ ಹೊರಟುಹೋದ.

ವೃತ್ತಿಗೆ ಹಳಬನಾಗಲಿ ಹೊಸಬನಾಗಲಿ, ಮಾತು ಮಾಡಿಕೊಂಡಂತೆ ಯಾವ ವಿಮಾ ಪ್ರತಿನಿಧಿಯೂ ಭೇಟಿ ಕೊಡದೆ ಇರುವುದಿಲ್ಲ. ವಿಷ್ಣೇಶ ತಪ್ಪದೆ ಮತ್ತೆ ಬಂದ.

ಬಂದವನೇ, ನಾನು ಎತ್ತಿಕೊಂಡಿದ್ದ ಮಗುವಿನ ಕೈಗೆ ಒಂದು ಬೆಳ್ಳಿಯ ರೂಪಾಯಿ ಕೊಟ್ಟು; ‘ತಾರಮ್ಮಯ್ಯ ತಾತಾ ಗುಬ್ಬಿ’ ಎಂದು ಏನೇನೋ ಆಡಿಸಲು ಪ್ರಯತ್ನಪಟ್ಟಿ; ಮಗುವಿನ ಹೆಸರು ಕೇಳಿ ತಿಳಿದುಕೊಂಡ : ಅದನ್ನು

ತಾನು ಎತ್ತಿಕೊಳ್ಳಲು ಪ್ರಯತ್ನಿಸಿ ಅಳಿಸಿದ. ಪರವಾಯಿಲ್ಲ, ವೃತ್ತಿಗಾರವದ ಫೆನತೆಯನ್ನು ಎತ್ತಿಹಿಡಿಯಲು ಕಲಿಯತ್ತಿದ್ದಾನೆ, ವಿಷ್ಣೇಶ - ಎಂದು ನನಗೆ ಸಂತೋಷವಾಯಿತು. ಇವನನ್ನು ನಿರಾಶಗೊಳಿಸಬೇಕಲ್ಲ ಎಂದು ಖೇದವೂ ಅಯಿತು.

ಖೇದಕ್ಕೆ ಕಾರಣ ಇಷ್ಟಿ : ಕಳೆದ ತಿಂಗಳು ತಾನೆ ನನ್ನ ಇನ್ನೊಬ್ಬ ಆಪ್ತಿ ಮಿತ್ರ - ಸೂರ್ಯ ಹ್ಯಾಂಚ್ ಧರಿಸಿ ಕಾರಿನಲ್ಲಿ ತಿರುಗುವ ವಿಮಾ ಪ್ರವಂಚದ ಹಳೆಯ ಹುಲ್ಲ - ಬಂದು, ನನ್ನೀಂದ ನನ್ನ ಹೆಣ್ಣು ಮಗುವಿನ ಹೆಸರಿನಲ್ಲಿ ಮೂರು ಸಾವಿರಕ್ಕೆ ಒಬ್ಬು 'ಮೃಂಜಾ ಪಾಲಿಸಿ' ಗಿಟ್ಟಿಸಿಯೇ ಬಿಟ್ಟ. ಅವನ ಮಾತು ಗಾರಿಕೆಗೆ ಮರುಳಾಗಿ ನಾನು ಹಾಗೆ ಮಾಡಲಿಲ್ಲ; ಅವನ ಉದುಪೂ ನನ್ನನ್ನು ಮೊಇಸಗೊಳಿಸಲಿಲ್ಲ; ವಿಷ್ಣೇಶನಂತೆ ಅವನು ನನ್ನ ಮಗುವಿನ ಕ್ರಿಗೆ ರೂಪಾ ಯನ್ನೂ ಕೊಡಲಿಲ್ಲ; ನನ್ನ ಇಂದಿನ ಉದ್ಯೋಗ ದೊರಕಲು ಅವನ ಶಿಫಾರಸೂ ಕೆಲಮಟ್ಟಿಗೆ ಕಾಣಬಾಗಿತ್ತು. ಅವನಿಗೆ ನಾನು ಹೇಗೆ ಕೃತಿಷ್ಣಾನಾಗಿ ನಡೆದು ಕೊಳ್ಳಲಿ? ವಿಷ್ಣೇಶನ ದುರಧ್ಯಷ್ಟ ಎಂದು ಮನಸ್ಸಿನಲ್ಲಿ ಬಹು ಹೇಳಾಡಿದೆ. ಆದ್ದರಿಂದ ಇವನನ್ನು ನಿರಾಶಗೊಳಿಸಬೇಕಲ್ಲ ಎಂದು ನನಗೆ ಷ್ವಾಫೆಯಾದದ್ದು.

ಕಂತು ಕಟ್ಟಿವುದು ಕಷ್ಟ; ಆದರೂ ಚಿಂತೆಯಿಲ್ಲ, ಮಿತ್ರನ ಮನಸ್ಸು ನೋರಿಯಿಸಬಾರದು ಎಂದು ಆಲೋಚಿಸಿ ಎರಡು ಸಾವಿರಕ್ಕೆ ಇವನ ಬಳ ಇನ್ನೊಂದು ಪಾಲಿಸಿ ಏಕ ತೆಗೆಯಬಾರದು ಎಂದು ಅವನ ಪೂರ್ವಭಾವಿ ಮಾತು ಗಳನ್ನು ಕೇಳಿದ್ದರೂ ಕೇಳಿದವನಂತೆ ಏನೋಂ ಅಡ್ಡಜ್ಞಾನವಾಗಿರಲು, ಅವನು ಇದ್ದಕ್ಕಿದ್ದ ಹಾಗೆ ಜೇಬಿಸಿಂದ ಕೆಲವು ಮಿಡಿಟ್ ಚೇಟಿಗಳನ್ನು ನನ್ನ ಮುಂದೆ ಹಾಕಿ -

“ರಾಮು, ಈ ವಿಾನ ಹೇಣದಿಂದ ಪ್ರಯೋಜನವಿಲ್ಲ. ಯಾವುದಾದರೂ ಒಂದು ಚೇಟಿ ಎತ್ತು” ಎಂದು ಗುಂಗಿದ. .

ನಾನು ಗಾಬರಿಯಾಗಿ - “ಇದು ಏನೋ ? ! ? ” ಎಂದೆ.

“ಇದೇ - ಅನಾದಿಯಿಂದ ಬಂದಿರುವ ಸಭ್ಯ ಸಂಪ್ರದಾಯ. ಸಮ ಸಮ ವ್ರೋಧಿ ಬಂದಾಗ ಸಭೀಯ ಯಜಮಾನರು ತಮ್ಮ ಕ್ಷಾಸ್ಪಿಂಗ್ ವ್ರೋಧ್ ಜಲಾಯಿಸಿ ಒಂದು ಪಕ್ಷದ ಆಗ್ರಹಕ್ಕೆ ಬಲಿಯಾಗಲು ಇವು ಪಡದೆ ಅನುಸರಿಸುವ ಉಪಾಯ. ಕ್ರಿಕೆಟ್ ಮೃಂಜಾಗಳಲ್ಲಿ ಯಾರು ನೊಡಲಾಡಬೇಕೆಂದು ಟಾಸ್

ಹಾಕುವುದಿಲ್ಲವೇ? ಇದೇ ಆ Sportive ( ಕ್ರೀಡಾಭಾವನೆಯ ) ಮಾರ್ಗ. ಒಟ್ಟು ಜೀವನಕ್ಕೆಲ್ಲ ಈ ಮಾರ್ಗ ಅನುಸರಿಸಬೇಕೆಂದು ನನ್ನ ಸಿದ್ಧಾಂತ. ಕೋರಿಯಾ ಸಮಸ್ಯೆಯಿಂದ ಕಾಶ್ಮೀರ ಸಮಸ್ಯೆಯ ವರಿಗೆ ಎಲ್ಲ ಸಮಸ್ಯೆಗಳನ್ನೂ ಹೀಗೆ ಪರಿಹರಿಸಬಹುದೆಂದು ನಾನು ಹೇಳುತ್ತೇನೆ. ಆದರೆ ನನ್ನ ಮಾತ್ರ ಕೇಳುವವರಾರು? ನನ್ನ ಮಟ್ಟಗೆ ನಾನು ಅನುಸರಿಸುತ್ತೇನೆ. ನುಡಿದಂತೆ ನಡೆಯಬೇಕೋ ಬೇಡವೋ? .... ನಿನಗೆ ಇಷ್ಟವಿಲ್ಲದಿದ್ದರೆ ಹೇಳು, ನಾನೇ ಒಂದನ್ನು ಎತ್ತಿ ಕೊಡುತ್ತೇನೆ....” ಎಂದು ನಿರ್ಧರವಾಗಿ ನುಡಿದ.

“ ಅಲ್ಲ ಹೋ! , ನಮ್ಮ ಮನಸ್ಸಿನಲ್ಲಿರುವುದಕ್ಕೆ ವಿರುದ್ಧವಾಗಿ ಚೀಟಿ ಬಂದರೆ?”

“ ಆದರಂತೆ ನಡೆಯಬೇಕು. ಆದೇ ಧೀರಮಾರ್ಗ. ಆದೇ ಹೌರುಷ. ಮುಖ್ಯ ಮುಖ್ಯ ವಿಚಾರಗಳಲ್ಲಿ ಮನಸ್ಸನ್ನು ನಂಬಲೇ ಬಾರದು. ಮನಸ್ಸೊಷ್ಟಿದ ಹೆಣ್ಣಿನ್ನು ಮದುವೆಯಾಗಿ ಎಷ್ಟು ಜನ ಮಣ್ಣ ಮುಕ್ಕೆಲ್ಲ? ನಿಜವಾಗಿ, ನಾವು ಮನಸ್ಸಿನಲ್ಲಿ ಮಾಡುವ ನಿಷಾಯಗಳೆಲ್ಲ ಚೀಟಿ ಎತ್ತುವುದೇ! ನಾವು ಮಾಡುವ ಶೀಮಾನಗಳ ಪ್ರೋವಾಪರಗಳೆಲ್ಲ ಸಂಪೂರ್ಣವಾಗಿ ಯಾರಿಗೆ ತಾನೇ ಗೊತ್ತಿರುತ್ತದೆ? ಕಣ್ಣಿಬಿಟ್ಟುಕೊಂಡೇ ಹಳ್ಳಿ ಕ್ಕೆ ಬೀಳುತ್ತೇವೆ. ಮಯಾದ ಕಾಪಾಡಿಕೊಳ್ಳುವುದಕ್ಕೆ ಬೀಳಲಿಲ್ಲ ಎನ್ನುತ್ತೇನೆ, ಒಳಗೆ ಯಮಯಾತನೆ. ಸ್ವಲ್ಪ ಅಭ್ಯಾಸವಾದರೆ, ನನ್ನದು ರಾಜಮಾರ್ಗ.”

“ ಆದು ಸರಿಯೇ, ಆದರೂ....” ಎಂದು ನಾನು ರಾಗ ಎಳಿದೆ.

“ ನೋಡು, ರಾಮು. ಈ ಮಾರ್ಗ ನಾನು ಅನುಸರಿಸಿದ ಕೆಲವು ಮುಖ್ಯ ಸಂದರ್ಭಗಳನ್ನು ಹೇಳುತ್ತೇನೆ. ನಿನಗೆ ಮರೆತುಹೊಗಿರಬಹುದು. ನಾವಿಟ್ಟರೂ ಇಂಟರ್‌ಮಿಾಡಿಯ್ಟ್‌ ಪರೀಕ್ಷೆಗೆ ಕಟ್ಟಿದಾಗ, ಚೀಟಿ ಎತ್ತಿ ಬರಬಹುದಾದ ಪ್ರಶ್ನೆಗಳನ್ನು ಉಹಿಸೋಣ ಎಡೆ. ನೀನು ಬೇಡ ಎಂದೆ. ನಿನ್ನ ಬುದ್ಧಿ ಉಪಯೋಗಿಸಿ ನೀನು ಪ್ರಶ್ನೆಗಳನ್ನು ಉಹಿಸಿ ನನಗೆ ಹೇಳಿದೆ. ನಿನ್ನ ನೋಟನ್ನೆಲ್ಲ ಕೊಟ್ಟು, ನಿನ್ನ ಬುದ್ಧಿಯನ್ನೆಲ್ಲ ನನಗೆ ಧಾರೆಯಿರದೆ. ನೀನು ಉಹಿಸಿದ ಪ್ರಶ್ನೆಗಳು ಬರಲೇ ಇಲ್ಲ. ನೀನು ಬುದ್ಧಿವಂತ, ಪ್ರಾಸು ಮಾಡಿಯೇ ಬಿಟ್ಟೆ. ನಿನ್ನ ಬಾಲ ಹಿಡಿದ ನಾನು ದುವ್ಯಿ ಹೋಡಿದೆ. ಮುಂದೆ ನೀನು ಬೆಂಗಳಾರು, ನಾನು ಮೈಸೂರು....”

“ಹೌದು, ಹೌದು” ನಂದೆ, ನಾನು.

“ಮುಂದಿನ ವರ್ಷ ನನ್ನ ಕ್ರಮ ನಾನು ಅನುಶರಿಸಿದೆ. ಒಂದು ಪಾಟು ಪ್ರಾಣಾಯಿತು. ಬರುವ ವರ್ಷ ಪೂರ್ತಿ ಪ್ರಾಣಾಯಿತು. ಇನ್ನು ನನ್ನ ಮದುವೆಯ ಕಡೆ ಕೇಳು....”

ಅವನು ನನಗೆ ಹೇಳಿದ ತನ್ನ ಮದುವೆಯ ಕಥೆಯ ಸಾರಾಂಶ ಇಷ್ಟು:  
 ನಾನು ಬಲ್ಲಂತೆ ಅವನ ತಂದೆ ಬಡ ಗುಮಾಸ್ತರು. ಹಿರಿಯ ಮಗನನ್ನು  
 ಚಿ. ಎ. ಮುಟ್ಟಿಸಿದರೆ, ಅವನು ಸಂಸಾರಕ್ಕೆ ಆಧಾರವಾಗಿ, ತಮ್ಮ ಹೊರೆ  
 ಇಳಿಯುತ್ತದೆಯೆಂದು ಅವರ ಎಣಿಕೆ. ಆದರೆ, ಸೂರಿ ಯಾವಾಗಲೂ ಓದಿನಲ್ಲಿ  
 ಅಪ್ಪಷ್ಟೆ. ಪರೀಕ್ಷೆಗಳ ಬೇಲಿಗಳನ್ನು ಹಾರಿ ಇಂಟಿರಾ ಮುಟ್ಟುವ ವೇಳಿಗೆ  
 ಅವನಿಗೆ ತಪ್ಪತ್ತು. ಅವನಿಗೆ ಓದು ಸಾಕೆನ್ನಿಸಿತು. ತಂದೆಗೇನೋಽ ಮುಂದಕ್ಕೆ  
 ಓದಿಸಬೇಕೆಂದು ಆಸಿ; ಆದರೆ ಚೈತನ್ಯವಿಲ್ಲ. ಸೂರಿಯ ಸೋದರಮಾವನಿಗೆ  
 ಒಬ್ಬಕೆ ಮಗಳು; ಅವರಿಗೆ ಹಳ್ಳಿಯ ಕಡೆ ತಕ್ಕುಮಟ್ಟಿಗೆ ಆಸ್ತಿಯೂ ಇತ್ತು.  
 ಸೂರಿಯನ್ನು ಮುಂದಕ್ಕೆ ಓದಿಸಲು ಸಿದ್ಧವಾಗಿಯೂ ಇದ್ದರು. ಸೋದರ  
 ಮಾವನ ಮಗಳಿಂದು ಸಿಡುಬಿನ ಕಲೆಯಿಂದ ವಿಕಾರಗೊಂಡ ಮುಖವನ್ನು  
 ಮೆಚ್ಚುವುದು ಹೇಗೆ? ಸೂರಿ ಹಾಗಿರಲಿ, ಆ ಹೆಣ್ಣಿನ್ನು ತಂದುಕೊಂಡು ಅವನ  
 ದಾಂಪತ್ಯ ಜೀವನವನ್ನು ಕಹಿಮಾಡಲು ತಂದೆ ತಾಯಿಗಳಿಗೇ ಇವ್ವನಿರಲಿಲ್ಲ.  
 ಸೂರಿಯ ತಾಯಿ ತನ್ನ ತಮ್ಮನ ಹಲವಾರು ಬೇಡಿಕೆಗಳನ್ನು ನಿರಾಕರಿಸಿ  
 ಅವನೋಂದಿಗೆ ನಿಷ್ಪೂರ ಕಟ್ಟಿಕೊಳ್ಳಬೇಕಾಯಿತು. ಈ ಮಧ್ಯೀ, ಸೂರಿಗೆ  
 ಅನೇಕರು ಹೆಣ್ಣು ಕೊಡಲೇನೋಽ ಬಂದಿದ್ದರು. (ಅವನು ರೂಪವಂತನೇ.)  
 ಆದರೆ ಯಾರೂ ಈ ಕುಂಟಿತನ್ನು ಮುಂದಕ್ಕೆ ಓದಿಸಲು (ಎಂದರೆ, ಓದಿಸಲು)  
 ಸಿದ್ಧರಾಗಿರಲಿಲ್ಲ. ಅನುಕೂಲಃ್ಯ ಮಾವನ ನಿರೀಕ್ಷಣೆಯಲ್ಲಿ ಕಾಲ ಕಳೆಯುತ್ತ  
 ಬಂತು. ಯಾರ ಹಂಗೂ ಬೇಡ, ಕೆಲಸ ಮಾಡಿ ಸಂಪಾದಿಸಿ ಓದುತ್ತೇನೇಂದು  
 ಸೂರಿ ಬದಲಿ ಕೆಲಸಗಳಿಗೆ ಸೇರಿದ. ಸಂಪಾದನೆ ಸಂಸಾರಕ್ಕೆ ಸರಿಹೋಗುತ್ತಿತ್ತು.  
 ಕೆಲಸದಲ್ಲಿರುವವನಿಗೆ ಮುಂದಕ್ಕೆ ಓದಿಸಲು ಸಹಾಯ ಮಾಡಿ ಹೆಣ್ಣು ಕೊಡಲು  
 ಬರುವ ಅನುಕೂಲಃ್ಯ ರು ಯಾರು? ಅಂಥವರು ಸರಿಯಾದ ವರನನ್ನೇ ಹುಡುಕಿ  
 ಕೊಂಡು ಹೋಗುತ್ತಾರೆ. ಕಡೆಗೆ ಒಬ್ಬರು ಆಡ್ಯೋಕೇಟರು ಸೂರಿಗೆ ಸಹಾಯ  
 ವನ್ನು ನೀಡಿ ತಮ್ಮ ರೂಪವತಿಯಾದ ಹೆಣ್ಣು ಮಗಳನ್ನು ಕೊಡಲು ಮುಂದೆ

ಬಂದರು. ಜೊತೆಗೆ, ಕನ್ನೇ ವಿದ್ಯಾವತಿ ಬೇರೆ; ಎಸ್. ಎಸ್. ಎಲ್. ಸಿ. ವರೆಗೆ ಓದಿದ್ದಳು. ಬೀಗರ ಸ್ಥಾನಮಾನ, ಸಹಾಯದ ಭರವಸೆ - ಇವನ್ನು ಕಂಡು ಸೂರಿಯ ತಂಡೆ ತಾಯಿ ಬಾಯಿ ಬಾಯಿ ಬಿಟ್ಟೆರು; ತನ್ನ ಮುಂದಿನ ಮಡದಿಯ ವೇಗೇಹಕ ರೂಪಕ್ಕೆ ಸೂರಿ ಮರುಳಾದ. ಜಾತಕಗಳೂ ಕೂಡಿ ಬಂದುವು. ಈ ಪರಿಷಿತಿಯಲ್ಲಿ ಕನ್ನೇ ಇಪ್ಪತ್ತರ ಹತ್ತಿರ ಹತ್ತಿರದ ಬೆಳಿದ ಕನ್ನೇ ಎಂಬ ಪ್ರತ್ಯಕ್ಷೇಗೋಚರವಾದ ಸತ್ಯ ಸಂಗತಿ ( ಜಾತಕದ ಮೇರೆ ಹದಿನೆಂಟನೆಯ ದಂತೆ ) ಒಂದು ದೋಷವೆಂದು ಯಾರೂ ಭಾವಿಸಲಿಲ್ಲ. ಲಗ್ನಪತ್ರಿಕೆಯೂ ಆಯಿತು. ಮದುವೆಗೆ ಒಂದೆರಡು ದಿನಕ್ಕೆ ಮುಂಚೆ ಸೂರಿಯ ತಾಯಿಯ ಕೆವಿಯಲ್ಲಿ ಯಾರೋ ಏನೋ ಸಂಶಯದ ಬೀಜವನ್ನು ಬಿತ್ತಿದರು. “ನೋಡಿಪ್ಪಿ, ವಿಷಯ ಹೀಗಿದೆಯಂತೆ. ನಿನ್ನ ಇಪ್ಪ, ನಿನ್ನ ಧೈಯ್ಯ” ಎಂದು ನಿಣಂಯಾದಿ ಕಾರವನ್ನು ತಾಯಿ ಮಗನಿಗೆ ವಹಿಸಿದರು. “ನಿನಗೆ ಹೇಗೆ ಕಂಡಿತು?” ಎಂದು ಸೂರಿ ಕೇಳಿದ. “ನನಗೇನೋ ಹಾಗೆ ಕಾಣಲಿಲ್ಲ. ಇಪ್ಪರ ಮೇಲೆ ಹೇಗಿದ್ದಿತೋ” ಎಂದು ತಾಯಿ ಹೇಳಿಬಿಟ್ಟು. ಕನ್ನೇಯ ರೂಪವೇನೋ ಸೂರಿಯ ಮನಸ್ಸನ್ನು ಕರವಿಬಿಟ್ಟತ್ತು. ತಂಡೆಯೂ ವಿಷಯವನ್ನು ಇನನ ಇತ್ಯಾರ್ಥಕ್ಕೇ ಬಿಟ್ಟು. ಸೂರಿ ಒಹು ಯೋಚನೆ ಮಾಡಿದ : ನಿಣಂಯ ಮಾಡಲಾಗಲಿಲ್ಲ. ಒಂದು ಕಡೆ ಕನ್ನೇಯ ದಿವ್ಯರೂಪ; ಇನ್ನೊಂದು ಕಡೆ ಆ ಚೆಲುವಿನ ಬಿಂಬದ ಮೇಲೆ ಇಟ್ಟ ಕಳಂಕ ಚಿಹ್ನೆ. ಸೂರಿ ರಹಸ್ಯವಾಗಿ ಚೀಟಿ ಎತ್ತಿದ. “ಆಗಬಹುದು” ಎಂದಿತ್ತು. ಸೂರಿ ಒಯಿಸಿದ್ದೂ ಆದೆ. ಮದುವೆಯಾಯಿತು; ಒಂದೇ ದಿನದ ವಿಷಂಭಣೆಯ ಮದುವೆ. ಮದುವೆಯಾದ ಎಂಟು ದಿನಕ್ಕೆ ಮಂಡ್ಯದಿಂದ ಮಾನವನರ ಆದರದ ಆಹ್ವಾನವನ್ನು ಅಂಗೀಕರಿಸಿ, ಸೂರಿ ನೂತನ ಪತ್ನಿ ಯೋಂದಿಗೆ ಎರಡು ದಿನ ಸರಸಸಲ್ಲಾ ಪಗಳಲ್ಲಿ ಕಳಿಮು, ಹಿಂದಿರುಗಿದ. ಆದಾದ ಎಂಟು ದಿನಕ್ಕೆ ನಿಷೇಕ ಪ್ರಸ್ತುತ್ಯೇ ಲಗ್ನ ಏರ್ಫಡಿಸಿರುವುದಾಗಿ ಮಾನವರು ಕಾಗದ ಬರೆದರು. ಸೂರಿಯ ತಂಡೆ ಸದ್ಯಕ್ಕೆ ಬೇಡ, ಮುಂದಿನ ವರ್ಷ ನೋಡೋಣ ಎಂದು ಉತ್ತರ ಕಳಿಸಿದರು. ಆದರೆ, ಅವರು ಮೇಲಿಂದ ಮೇಲೆ ಕಾಗದ ಹಾಕಲು ನೊಡಲು ಮಾಡಿದರು. ಮತ್ತೆ ಓದಲು ತೊಡಗಿದ್ದ ಸೂರಿ, ಬಿ.ಎ. ಪ್ರಾಸಾಗುವವರೆಗೂ ಹೆಂಡತಿಯನ್ನು ಮನೆಗೆ ಕರೆಗಿಕೊಳ್ಳುವ ಯೋಜನೆ ಇಲ್ಲವೆಂದು ಖಂಡಿತವಾಗಿ ಹೇಳಿಬಿಟ್ಟು. ಅವನ ತಂಡೆ ಹಾಗೆಯೇ

ಉತ್ತರ ಬರೆದರು. ಈ ನಡುವೆ ಸೂರಿಯ ತಂದೆಯೂ ರೋಗಗ್ರಸ್ತರಾಗಿ ಬದುಕಿದ್ದೇ ಹೆಚ್ಚಾಯಿತು. ಹೀಗೆ ಎರಡು ಮೂರು ತಿಂಗಳು ತಳ್ಳುತ್ತು. ಒಂದು ವಿನ ಇವ್ವಕ್ಕೆದ್ದ ಹಾಗೆಯೇ ಮಗಳೊಂದಿಗೆ ಸೂರಿಯ ಮಾವನವರು ಬಂದಿ ಇದರು. ಇನ್ನು ಚೈತರಿಸಿಕೊಳ್ಳತ್ತ ಹಾಸಿಗೆಯ ಮೇಲೆಯೇ ಮಲಗಿದ್ದ ಸೂರಿಯ ತಂದೆಯೊಡನೆ ಹೀಗೆ ಹೇಳಿದರು: “ನಿಮ್ಮ ಸೋಸೆ ಗಭಿರಳೆ. ಇದನ್ನು ಸಕಾಲದಲ್ಲಿ ಸರಿಪಡಿಸೋಣ ಎಂತ ಅವ್ಯಾ ಬಲವಂತಮಾಡಿದೆ. ನೀವು ಒಪ್ಪಿಲಿಲ್ಲ. ನಿಮ್ಮ ಪಸ್ತುವನ್ನು ನಿಮ್ಮ ಮನಿಗೆ ಒಪ್ಪಿಸಿದ್ದೇನೆ” ಎಂದು ಅವರು ಮಗಳನ್ನು ಬಿಟ್ಟು ನಡೆದೇಬಿಟ್ಟರು. ಆಗ ಸೂರಿ ಮನೆಯಲ್ಲಿರಲಿಲ್ಲ. ಅವನು ಮನಿಗೆ ಬಂದಾಗ ತಂದೆ ಎಲ್ಲವನ್ನೂ ವಿವರಿಸಿ ಹೇಳಿದರು. ಗಭಿರದಲ್ಲಿನ ಶಿಶು ತನ್ನ ದಲ್ಲವೇಂದು ಸೂರಿಗೆ ಗೊತ್ತು. ಹಾಗೆ ಹೇಳಿದರೆ ತಂದೆಯೂ ನಂಬಿ ದಿರಬಹುದು. ಮದುವೆಯಾದ ಕೂಡಲೇ ಮಾವನವರು ತನ್ನನ್ನು ಮಂಧ್ಯಕ್ಕೆ ಬರವಾಡಿಕೊಂಡು, ಮಗಳೊಂದಿಗೆ ಸ್ವತಂತ್ರ ವಿಹಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದರ ದುರುದ್ದೇಶ ಅವನಿಗೆ ಈಗ-ದಟ್ಟಗತ್ತಲೆಯಲ್ಲಿ ಟಾಚ್‌ ಲೈಟಿಗೆ ಗೋಚರವಾದ ಹೆಡೆಯೆತ್ತಿದ ನಾಗರ ಹಾನಿನಂತೆ-ಫಕ್ಕನೇ ಹೊಳೆಯಿತು. ಜಾರೀ ಯಾದವಳನ್ನು ಭಾರ್ಯೆಯಿಂದು ಸ್ವೀಕರಿಸುವುದೇ? ಮನಸ್ಸನ್ನು ಸೂರಿಗೊಂಡಿದ್ದ ಮನೋಹರಿಯನ್ನು ಮನೆಯಿಂದಾಚಿಗೆ ದೂಡುವುದೇ? ಸೂರಿಗೆ ಏನು ಮಾಡುವುದಕ್ಕೂ ತೋರಲಿಲ್ಲ. ಏನು ಮಾಡಬೇಕೆಂಬುದನ್ನು ಅವನ ತಂದೆ ತಾಯಿಗಳು ಅವನಿಗೇ ಬಿಟ್ಟರು. “ಏನಪ್ಪು ಇದು ಅಚಾತುರ್ಯ” ಎಂದು ತಂದೆ ಮಾನನ್ನು ವ್ಯಾದುವಾಗಿ ಬೀಕಿಸಿದರು. ತಾಯಿ ಮಗನಂತೆ ದಿಕ್ಕು ತೋರಿದವರಾಗಿದ್ದರು. ಲಾಯಿರಾಬುದ್ದಿಯ ಆಡಕೆಗತ್ತಿರಿಗೆ ತಾನು ಸಿಲುಕಿರು ವುದು ಸೂರಿಗೆ ಚೆನ್ನಾಗಿ ಮನದಟ್ಟಾಯಿತು. ಬೇರೆಯ ದಾರಿ ಕಾಣದೆ-ಸೂರಿ ದೈವದ ಮರಿಹೊಕ್ಕ. ಅವನ ಭಾಗವ ದೈವ—ಚೀಟಿ. ಫಲಿತಾಂಶ—ಗುಟ್ಟಿ ರಟ್ಟಿ ಮಾಡಿ, ತನ್ನವಳಿಲ್ಲದವಳನ್ನು ತನ್ನವಳನ್ನಾಗಿ ನಾಡಿಕೊಂಡು ಮಯಾದ ಕಾಪಾಡಿಕೊಳ್ಳುವುದು. ತಂದೆಯ ಬಲವಂತಕ್ಕೆ ಪ್ರಸ್ತುದ ಶಾಸ್ತ್ರವೂ ಆಯಿತು. ಸೂರಿಯ ದಾಂಪತ್ಯ ಮುಖವು, ಭಿಕ್ಷುಕ ಎಂಜಲೆಲೆಯ ಲಢ್ಣವಿಗೆ ಕೈಯೊಡ್ಡಿದಂತಾಯಿತು. ತನ್ನ ನೋಪು ನಿರಾಶಿಗಳನ್ನೇ ಲಾಲ್ ಮೌನವಾಗಿ ನುಂಗಿಕೊಳ್ಳತ್ತ ಬಂದ. ಪಾಪದ ಚುಚ್ಚಮುಳ್ಳನ ವೇದನೆಯನ್ನು ಅನು

ಭವಿಸುತ್ತಿದ್ದ ತನ್ನ ಹೆಂಡತಿಯೂ ಸುಖಿಯಾಗಿರಲಿಲ್ಲನೆಂಬುದನ್ನು ಅವನು ಅರಿತು, ಅವಳಿಲ್ಲಿ ಕೊಕರೆಗೊಂಡಿದ್ದ.

ಅಲ್ಲದೇ, ಅವಳ ರೂಪಿನ ಬೀಡಗೂ ಅವನನ್ನು ಸೇಳಿಯುತ್ತಿತ್ತು. ಅವನ ಹೃದಯದಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿತ್ತು. ಬಹುಕಷ್ಟದಿಂದ ಅವನು ಮೂರು ನಾಲ್ಕು ತಿಂಗಳು ಕಳಿದ. ಆ ವೇಳೆಗೆ ಅವನ ಮಾವನವರು ಬಂದು ಮಗಳನ್ನು ಬಾಣಂತಿತನಕ್ಕೆಂದು ಕರೆದುಕೊಂಡು ಹೋದರು ಸೂರಿ ಮತ್ತೆ ಅವಳ ಮುಖವನ್ನು ನೋಡಲಿಲ್ಲ.

—ಕಚೇರಿಗೆ ಹೊತ್ತಾಗುವುದೆಂಬುದನ್ನೂ ಮರಿತು ನಾನು ಸೂರಿಯ ಕಳೆಯನ್ನು ಆಸಕ್ತಿಯಿಂದ ಕೇಳತ್ತ ಕುಳಿತ್ತಿದ್ದೆ. ನನ್ನ ಆಕೆ ತಂದುಕೊಟ್ಟ ಕಾಫಿಯನ್ನು ಇಟ್ಟರೂ ಸೇವಿಸಿದ್ದಾಯಿತು. ನಡುವೆ ಬಾಯಿಹಾಕಿ, “ಮತ್ತೆ ಚೇಟಿ ಹಾಕಿ ಅವಳನ್ನು ಕರಸಿಕೊಳ್ಳಬಾಡಿದೆ ತೇಮಾರ್ವಿಸಿಬಿಟ್ಟಿಯೋ?” ಎಂದು ನಾನು ತುಟಿವಿನಾರಿ ಬಾಡ ನಗೆಯೊಂದಿಗೆ ಪ್ರಶ್ನಿಸಿದೆ.

“ಇಲ್ಲ, ಹಾಗೆ ನಾಡಲಿಲ್ಲ; ಮಾಡುತ್ತಲೂ ಇಲಿಲ್ಲ. ಅವಳೇ ‘ಚೇಟಿ ಮಗುಚಿ’ ನನ್ನನ್ನು ಪಾರುಮಾಡಿದಳು”.

“ಮಗು?”

“ಹುಟ್ಟಿವಾಗಲೇ ಸತ್ತು ಹುಟ್ಟಿತ್ತು.”

“ಹಾಗಾದರೆ....ಈಗ....”

“ಮತ್ತೆ ಮದುವೆಮಾಡಿಕೊಂಡೆ – ನನ್ನ ಸೋದರನಾವನ ಮಗಳನ್ನು.”

“ನಿನ್ನ ತಂದೆ ತಾಯಿಗೇ ಇವ್ವಿರಲಿಲ್ಲ ಎಂದೆ? ಹೆಣ್ಣು ಬೇರೆ ತುಂಬ ಕುರೂಪ ಎಂದೆ?....”

“ಸುರೂಪದ ಹೆಣ್ಣುಂದಿಗೆ ಸುಖಪಟ್ಟಿದ್ದಾಯಿತಲ್ಲ!”

“ಹಾಗಾದರೆ ಈ ಮದುವೆಗೆ ನೀನೇ ಮನಃಪೂರ್ವಕವಾಗಿ ಒಸ್ಸಿದೆಯೋ?”

“ಹೌದು. ನನ್ನ ಹೆಂಡತಿ ಸತ್ತು ವರ್ಷವಾದರೂ ನನ್ನ ಸೋದರ ಮಾವನ ಮಗಳಿಗೆ ಇನ್ನು ಮದುವೆಯಾಗಿರಲಿಲ್ಲ, ಪಾಪ. ನನ್ನ ಸೋದರ ನಾವ ಮತ್ತೆ ನನ್ನ ತಾಯಿಯ ಕಾಲು ಕಟ್ಟಿಕೊಳ್ಳತೊಡಗಿದರು. ನನ್ನ ತಾಯಿ ಯಾವ ಜವಾಬುದಾರಿಯನ್ನು ಹೊರಲು ಇವ್ವಬದದೆ ನನ್ನ ಕಡೆಗೆ ಕೈತೊರಿದರು.

“ನನ್ನ ಮೊದಲ ಹೆಂಡತಿಯೇನಿಸಿದ್ದವಳ ರೂಪು ನನ್ನೀಂದ ಇನ್ನೂ ಮರೆಯಾಗಿರಲಿಲ್ಲ. ನನ್ನ ಸೋದರನೂವನ ಮಗಳನ್ನು ಮತ್ತೆ ಸೋಡಿದಾಗ ಆ ನೆನಪು ಮತ್ತುನ್ನು ಸ್ವಂಟವಾಯಿತು. ಆ ರೂಪಿನ ನೆನಪಿನ ಸವಿಯೊಂದಿಗೆ ಕಹಿಯ ನೆನಪೂ ಆಯಿತು. ಈ ಪ್ರಪಂಚದಲ್ಲಿ ಯಾವುದನ್ನು ತಾನೆ ಸಂಪೂರ್ಣ ತ್ವಪ್ರಯಿಂದ ಸ್ವೀಕರಿಸಬಹುದು? ಕೆಲವು – ಹಲಸಿನ ಹಣ್ಣು, ಮೊದಲೇ ಮುಳ್ಳು, ಅಂಟು; ಇನ್ನು ಕೆಲವು ಮಾವಿನ ಹಣ್ಣು – ಸ್ವಲ್ಪ ತಿಂದಾದ ಮೇಲೆ, ಒಳಗೆಲ್ಲ ಹುಳು. ಅನ್ನ ಮೆತ್ತಿದ್ದ ವುರಳಿನ ಉಂಡಿಯನ್ನು ತೆಗೆದುಕೊಂಡಾಯಿತು. ಈಗ ತಿಳಿದೂ ತಿಳಿದೂ ಅನ್ನ ಮೆತ್ತಿದ ಸೆಗಳಿಯ ಉಂಡಿಗೆ ಕೈಯೊಡ್ಡಿ ಬೇಕಾಗಿದೆಯಲ್ಲಾ – ಎಂದು ತುಂಬ ವೇಷಾಡಿದೆ. ಈ ಹೆಣ್ಣೆನ ವಿಚಾರದಲ್ಲಿ ಮೆಚ್ಚಿಗೆಯ ಮಾತೇ ಇಲ್ಲ. ಆದರೆ, ‘ಅಯ್ಯೋ ಪಾಪ’ ಎನ್ನಿಸಿತು. ಕೆಲವು ನೇಳೆ ಮನಸ್ಸು ಹಾಗೂ ಹೀಗೂ ತೂಗಾಡುವುದಕ್ಕೆ ನೊದಲಾದರೆ ಹುಬ್ಜು ಹುಡಿದ ಹಾಗೆ ಆಗಿಹೋಗುತ್ತಿ....”

“ಆ ಸಲವೂ ಚೀಟಿ ಹಾಕಿಟ್ಟಿಯೋ?”

“ರೌದು ಮತ್ತೆ, ಚೀಟಿ ಹಾಕಿದೆ. ಬಂದ ಫಲಿತಾಂಶವನ್ನು ದೇವರ ಪ್ರಸಾದ ಎಂದು ಒಪ್ಪಿದೆ. ಇವಳನ್ನು ಮದುವೆಯಾದೆ. ನನ್ನ ಸೋದರವನ್ನಾವ ಅವಳ ಹೆಸರಿಗೆ ಒಂದೆರಡು ಗಡ್ಡ ಹೊಲಗಳನ್ನು ಬರೆದುಕೊಟ್ಟಿದ್ದಾರೆ. ಈಗ ನನಗೆ ಯಾರ ಹಂಗಳ ಇಲ್ಲ. ನಾನು ಕೆಲಸಕ್ಕೆ ರಾಜಿನಾವೆ ಕೊಟ್ಟಿದ್ದು ಹೇಗೆ ಅಂತ? ಡಿಸ್ಟಿಚ್ ಅಫೀಸಿನಲ್ಲಿ ಒಂದು ಖಾಯಂ ಕೆಲಸವೇ ಸಿಕ್ಕಿತ್ತು. ಒಂದು ದಿನ ನನ್ನ ಮೇಲ್ಪಟ್ಟ ಶಿರಸ್ತೆದಾರರು ಕಾರಣವಿಲ್ಲದೆ ನನ್ನ ಮೇಲೆ ರೇಗಿದರು; ಮನೆಗೆ ಬಂದೆ; ಚೀಟಿ ಎತ್ತಿದೆ; ರಾಜೀನಾವೆ ಸಲ್ಲಿಸಿದೆ. ನಾನು ಇನಾಷ್ಟ್ರೀನ್ ಕಸಬು ಹಿಡಿದೆನ್ನ ಹೀಗೆಯೇ. ಇನಾಷ್ಟ್ರೀನ್ ಏಜೆಂಟ್‌ಾದ ಮೇಲೆ ನನ್ನ ಹೆಸರು ಬದಲಾಯಿಸಿಕೊಂಡೆನ್ನ ಹಾಗೇ. ಹತ್ತಾರು ಹೆಸರು ಬರೆದು ಹಾಕಿ, ಒಂದು ಚೀಟಿ ಎತ್ತಿ, ವಿಷ್ಣೇಶ ಆದೆ. ನನ್ನ ಮಕ್ಕಳು – ಸುರೇಶ, ಸುಧಾ – ಚೀಟಿಯ ಹೆಸರನ್ನೆ ಹೊತ್ತಿವೆ. ಚೀಟಿ ಎತ್ತಿಸಿ ಎಷ್ಟೋ ಪಾಲಿಸಿಗಳನ್ನು ಗಿಟ್ಟಿಸಿದ್ದೇನೆ. ಚೀಟಿ ಎತ್ತಿ ಬದಲಾಯಿಸಲಾಗದೆ ಇರುವುದು ಒಂದೇ – ನನ್ನ ಹೆಡತಿಯೆ ರೂಪು!” ಎಂದು ಗೊಳ್ಳುನೆ ನಕ್ಕೆ.

“ಹಾಗಾದರೆ ನಿನ್ನ ಹೇಡತಿಯೊಂದಿಗೆ ಅದು ಹೇಗೆ ಸುಖವಾಗಿದ್ದೀರೆ?” ಎಂದು ನಾನು ಕುತ್ತಳಪಲದಿಂದ ಪ್ರಶ್ನಿಸಿದೆ.

“ಸುಖ ಎಂದರೆ ಏನು? ಮನಸ್ಸಿನ ಪ್ರವೃತ್ತಿ. ‘ಇವಳನ್ನು ಮಧುವೇ ಯಾಗಿ ಸುಖವಾಗಿರು’ ಎಂದು ಚೀಟಿಯ ನಿಷಾರ್ಥಕ ಆದೇಶ. ನನ್ನ ಮನಸ್ಸನ್ನು ಹಾಗೆಯೇ ತಿದ್ದಿಕೊಂಡಿದ್ದೇನೆ. ಸುಖವಾಗಿದ್ದೇನೆ. ಇಷ್ಟರ ಮೇಲೆ, ಅವಳ ಮುಖದಲ್ಲಿ ಕಾಣಬಾರದ ಸೌಂದರ್ಯ ಅವಳ ಚೆನ್ನುದಂಢ ಗುಣದಲ್ಲಿ ನನಗೆ ಕಂಡುಬಂದಿದೆ. ಅದೂ ಅಲ್ಲದೇ....”

ಅನನ್ತ ಹೊಣ್ಣುತ್ತನೆ ಬಗೆಗೆ ಕೊಟ್ಟಿ ಸ್ವಾರಸ್ಯವಾದ ಉತ್ಕೀರ್ಣನ್ನು ನಾನು ಇಲ್ಲಿ ಬಿಹಿರಂಗವಡಿಸಲು ಇಷ್ಟಪಡುವುದಿಲ್ಲ. ತಿಳಿದವರಿಗೆ ತಿಳಿದೇ ಇದೆ.

ನನಗೂ ಹೊತ್ತಾಗುತ್ತು. ಬಂತು, “ಸರಿ, ಹಾಗಿದ್ದರೆ ಒಂದು ಚೀಟಿ ಎತ್ತಿಬಿಡುತ್ತೀರೆನೆ” ಎಂದು ಹೇಳಿ, ಎತ್ತಿ ಅನನ್ ಕೈಗೆ ಕೊಟ್ಟಿ. “ಚೇಡ” ಎಂದು ಬರೆದಿತ್ತು,

ನನಗೆ ನಗು ಬಂದಿತು. ನಗುವನ್ನು ತಡೆಮಾರ್ಕೋಡು, “ನಿನ್ನ ಚೀಟಿಗೆ ಬೆಂಕಿ ಹಾಕು. ಏರಡು ಸಾವಿರಕ್ಕೆ ಬಂದು ಪಾಲಿಸಿ ಕೊಡು” ಎಂದೆ.

“ಖಂಡಿತ ಬಲ್ಲಿ. ನನ್ನ ತತ್ತ್ವಕ್ಕೆ ನಾನೆ ವಿರುದ್ಧವಾಗಿ ನಡೆಯಲೇ?” ಎಂದು ಎದ್ದು.

“ಹೋಗಲಿ, ಈಗ ಚೇಡ, ಮುಂದಿನ ವರ್ಷ ಬಾ. ಚೀಟಿ ಮಾತ್ರ ಹಾಕಬೇಡ. ಖಂಡಿತ ಬಂದು ಪಾಲಿಸಿ ತೆಗೆಯುತ್ತೀರೆನೆ” ಎಂದೆ.

“ಆಲಾರ್ದೀಟ್” ಎಂದು ಬೀಕ್ಕೊಂಡು, ಸ್ವೇಕಲ್ಲಾ ಹತ್ತಿ ಕಡಕಟಿ ಸದ್ಗು ಮಾಡುತ್ತ ಹೊರಟ್. ಚೀಟಿ ಎತ್ತಿ ಅನನ್ ಸದ್ಗುದಲ್ಲಿಯೇ ಆ ಸ್ವೇಕಲ್ಲನ್ನು ಮಾರುವುದರಲ್ಲಿ ಸಂದೇಹವಿಲ್ಲ ಎಂದುಕೊಂಡೆ.

ಎಂಬೆಂದು ವಿರೆ ಪೌರುಷವಾದಿಗಳು ಕೂಡ ತಮ್ಮ ಬಾಳನ್ನು, ತಮ್ಮ ಭವಿಷ್ಯವನ್ನು, ರೂಪಿಸಿಕೊಳ್ಳುವವರು ತಾನೇ ಎಂದು ಹೇಳಿಕೊಳ್ಳುತ್ತ ಆದೃಷ್ಟ ವಾದ ಯಾವುದೋ ನಿಷಾರ್ಥಕ ಶತ್ರುಯ ಕೈಚೆಳಕೈ ಸಿಲುಕಿರುತ್ತಾರೆ – ಎಂಬ ವಿಷ್ಣೀಕರಣ ಸಿದ್ಧಾಂತದಲ್ಲಿ ನನಗೆ ಈಗೇಗ ನಂಬಿಕೆ ಬರುತ್ತದೆ. ಅನನ್ ಹೇಳುವಂತೆ ಇಂಥವರು ಆತ್ಮವಂಚಕರು. “ಎಲ್ಲ ಹಣೆಯು ಬರಹ, ದೇವರು ಮಾಡಿಸಿದಂತೆ ಆಗಲಿ” ಎಂದು ಏನೋ ಕುರಡು ನಂಬಿಕೆಯಿಂದ ಮುನ್ನಡಿಯುತ್ತ,

ಕಾಣದ ದೈವವನ್ನು ಕತ್ತಲೆಯ ಗುಮ್ಮನಂತೆ ತಳದು, ಮೂರ್ಖರ್ತ್ವ ವರ್ತರಾಗಿ ಮುಂದೆ ಸಾಗುವವರು ಅತ್ಯಾನಿಶ್ಚಯಸವಿಲ್ಲದ ಹೇಡಿಗಳು. ಕಾಣದ ದೈವವನ್ನು ಜಾಟ್ಯು ಹಿಡಿದು ಎಳೆದು ತಂದು ಎದುರಿಗೆ ನಿಲ್ಲಿಸಿಕೊಂಡು, ಅದರ ಕ್ರೀಯ ದಾಳಿದ ಗರವನ್ನು ಮುಂದಾಗಿ ತಳನು, ಅದರಂತೆಯೇ ನಡೆಯ ಬೇಕೆನ್ನುವ, ನಡೆಯುವ, ಅದೃಷ್ಟಗ್ರಹಣಪಟ್ಟಿಗಳಾದ ವಿಷ್ಣೋಶನಂಥವರು ನಿಜವಾದ ಪೌರುಷತೀರ್ಥರೆಂದು ನನಗೆ ಅನ್ನಿಸತ್ತೊಡಗಿನೆ. ಆದರೆ, ಆವನ ವೇಲ್ಪಂತ್ರೀಯನ್ನು ಅನುಸರಿಸಲು ಮಾತ್ರ ನಾನು ಹಿಂತೆಗೆಯುತ್ತಿದ್ದೇನೆ. ಅನುಸರಿಸುವುದೇ ಬಿಡುವುದೇ ಎಂಬುದನ್ನು ನಿಣಾಯಿಸಬೇಕಾದರೂ ವಿಷ್ಣೋಶನ ಕ್ರಮವನ್ನೇ ಆನುಸರಿಸಬೇಕೆಂದು ತೋರುತ್ತದೆ!

ವಿಷ್ಣೋಶನಂಥ ವ್ಯಕ್ತಿಗಳೂ ಪ್ರಪಂಚದಲ್ಲಿ ತರುವರೇ ಎಂದು ನಿಮಗೆ ಸಂದೇಹವಾಗಬಹುದು. ‘ಚೀಟಿ ಎತ್ತಿ’ ಸಂದೇಹ ನಿವಾರಣೆ ನೂಡಿಕೊಳ್ಳಿ, ಬೇಕಾದರೆ!

## ಅಳ್ವ

ಆಳು, ಆಳು, ಆಳು!

ಮರಳ ಮರಳ ಆಳು; ಇನ್ನೂ ಆಳು: ನಿಲುಗಡೆಯಿಲ್ಲದ ಆಳು!

ರೋಹಿಣಿಯ ಕೆನ್ನೆ ಅದೆಷ್ಟು ಕಂಬನಿಯನ್ನು ಕುಡಿದಿದೆಯೋ? ಕಂಬನಿಯಲ್ಲಿ ತೊಯ್ದು ತೊಯ್ದು, ‘ಇದಾವ ಬೆಂದ ದುಃಖದ ಕಡಲಿನಾಳದಿಂದ ಹೀಹನಿಯಾಗ ಹೊರಬಾದು ನನ್ನ ಶಾಗ ಚೆಳಕುತ್ತಿರುವೆ?’ ಎಂದು ಅದೆಷ್ಟು ಸಲ ಆ ಕಂಬನಿಯ ಕೋಡಿಯನ್ನು ಪ್ರತ್ಯೇಸಿದೆಯೋ! ಕೆನ್ನೆ—ಕಂಬನಿಗಳ ಕೆಳಿಗೆ ಅವಳ ಸೆರಿಗನ ಕೊನೆ ಅದಿನ್ನೆಪ್ಪು ಸಲ ಭಂಗತಂದಿದೆಯೋ!

ರೋಹಿಣಿಯ ರೂಪಿಗೆ ಮನಸೋತು ಅವಳ ಕೃಹಿಡಿದ ರಮೇಶ್ ಹಸನ್ನೆ ನೆಟ್ಟಿದಂದಿನಿಂದ ಹೊಸ ಸಂಸಾರ ಹೊಡಿದ ಈ ವರಿಗೆ ಅವಳ ಕಂಬನಿಯ ಕಾರಣವರಿಯಲು ಅದೆಷ್ಟೋ ಸಲ ತಂಚೊಲವಿನ ಒತ್ತಾಯಾದಿಂದ ಪ್ರಯತ್ನಿಸಿದ್ದ: ಪ್ರಯತ್ನಿಸಿ ಪ್ರಯತ್ನಿಸಿ ವಿಫಲನಾಗಿದ್ದ.

ಪ್ರತ್ಯಾದಾದಂದಿನಿಂದ ಇಂದಿನ ವರಿಗೆ ರಮೇಶ್ ರೋಹಿಣಿಯೊಂದಿಗೆ ಹಾಸಿಗೆಯನ್ನು ಹಂಚಿಕೊಂಡಿದ್ದ. ಆದರೇನು? ಅವಳು ಅರಳಿಯ ಮರಕ್ಕೆ ಮದುವೆಯಾದ ಬೇವಿನ ಮರವಾಗಿದ್ದಳಿ ಹೊರತು, ವಾಕಂದವನ್ನು ತಾನಾಗಿ ಅರಸಿ ಒಪ್ಪಿ ಅಪಿದ ಮಲ್ಲಿಗೆಯಾಗಿರಲಿಲ್ಲ.

ಹಾಗೆಂದು ರೋಹಿಣಿಗೆ ರಮೇಶನಲ್ಲಿ ಒಲವಿಲ್ಲದೆ ಇರಲಿಲ್ಲ. ಆದರೆ ಅವಳ ನಿರಂತರ ಅಶ್ವಧಾರೆಯಲ್ಲಿ ಒಲವಿನ ಒರತೆಯೂ ಸಂಗಮವಾಗಿದೆಯೆಂದು ಅವನು ಹೇಗೆ ತಾನೆ ಗುರುತಿಸಬೇಕು? ಪಾಪ! ಸಂಗಮದಿಂದೆಯನ್ನೇ ಅವನು ಕಾಣ. ಇನ್ನೊಂದು ಹೊಕೆಯ ಹಂವಿನ ಅರವು ಅವನಿಗೆ ಹೇಗೆ ತಾನೆ ಆಗಬೇಕು?

ಆದರೂ, ಅದೆಂತಹ ಮರುಕ ಅವನದು! ರೂಪವೋ ಇದಿಂದ ಹುಟ್ಟಿದ್ದೋ, ನಿಜವಾದದ್ದೋ? ಅದನ್ನವನು ಕಾಣ.

ಮರುಕ ಮಾತ್ರವಲ್ಲ ; ಅವಳಿಲ್ಲಿ ಅವನಿಗೆ ಒಲವೂ ಇದ್ದಿತು. ತನ್ನನೂ ಅಂತೆಯೇ ಅವಳು ಒಲಿದಿರುವಳೋ ಇಲ್ಲವೋ ? ಇದೇ ಅವನನ್ನು ಕಾಡುತ್ತಿದ್ದ ಸಂದೇಹ. ಮೆಯ್ಯನ್ನು ಕೊಡಿದ್ದವಳು ಮನವನ್ನು ಹೇಗೆ ಕೊಟ್ಟಿದ್ದಾರ್ಥಿ ಈ ?

ಎಷ್ಟೋ ಸಲ ಅವಳನ್ನುವನು ಪ್ರಶ್ನಿಸಿದ್ದ :

“ರೋಹಿಣೀ....”

“.....”

“ನನ್ನ ಮೇಲೆ ನಿನಗೆ ಪ್ರೀತಿ ಇಲ್ಲವೇ ?”

“.....”

“ನಿನ್ನ ಮನಸ್ಸಿನಲ್ಲಿ ಏನಿದೆ ಹೇಳು.”

“ಇವ್ವವಿಲ್ಲದೆ ನನ್ನನ್ನು ಮದುವೆಯಾದೆಯಾ ?”

“ನಾನು ಒಡವನೆಂದು ದುಃಖವೇ ?....”

“ಇನ್ನು ಯಾರನ್ನಾದರೂ ಪ್ರೀತಿಸಿದ್ದೇಯಾ ?....” ಇತ್ಯಾದಿ, ಇತ್ಯಾದಿ.

ರಮೇಶನ ಪ್ರಶ್ನೆಗಳ ಗಾಳಿ ಅವಳ ಕಂಬಸಿಯ ಹೊಳೆಯಿಂದ ‘ನಿಜ’ದ ಮೀನನ್ನು ಹಿಡಿದು ತರಲು ತೀರ ಅಸಮರ್ಥವಾಗಿತ್ತು. ಅವನು ಪ್ರಯತ್ನಿಸುತ್ತಲೇ ಇದ್ದ : ಪ್ರಯತ್ನಿಸಿ ಪ್ರಯತ್ನಿಸಿ ವಿಫಲನಾಗಿದ್ದ.

ರೋಹಿಣಿ ಕಂಬಸಿಯ ಕಡಲಿನಲ್ಲಿ ಮುಳುಗಿದ್ದರೆ ರಮೇಶ ನಿರಂತರ ನಿರಘರಕ ಪ್ರಯತ್ನಶ್ರಾಂತನಾಗಿ ನಿರಾಶಿಯ ಶಪ್ತಲಿನಲ್ಲಿ ನಿಂತು, ‘ನಿಜ’ದ ಪರಿತನನ್ನೇರಲಾಗದ ಹೆಳವನಾಗಿದ್ದ.

x                    x                    x                    x

ರಮೇಶ ಬೆಂಗಳೂರಿನ ಕಚೇರಿಯಿಂದರ ಒಬ್ಬ ಬಡ ಗುಮಾಸ್ತಿ. ಅದಕ್ಕೆ ನುಂಬಿ ಬಿ.ಎ. ಪರೀಕ್ಷೆಯಲ್ಲಿ ಪೂರ್ತಿ ತೀರ್ಗಡಿಯಾಗದೆ, ಮತ್ತೆ ನುತ್ತೆ ಓದಲು ಇವ್ವವಾಗಲಿ ಅನುಕೂಲವಾಗಲಿ ಇಲ್ಲದೆ, ತಾಯಿಯ ಬಲವಂತಕ್ಕೆ ಕಟ್ಟಬಿದ್ದ ರೋಹಿಣಿಯನ್ನು ಮದುವೆಯಾಗಿ ಎರಡು ವರ್ಷವಾಗಿತ್ತು, ಆಪ್ತಿ. ತಾಯಿಯ ಬಲವಂತದ ಜೊತೆಗೆ, ರಮೇಶನೂ ಹೆಣ್ಣಿನ್ನು ನೋಡಲು ಮೈಸೂರಿನಿಂದ ಬೆಂಗಳೂರಿಗೆ ಹೊಗಿದ್ದಾಗ ರೋಹಿಣಿಯನ್ನು ಮನಸಾರೆ ಮೆಚ್ಚಿ ಮದುವೆಯಾಗಿದ್ದ.

ರಮೇಶನ ತಾಯಿ ಕಮಲಮ್ಮೆ ಬೆಂಗಳೂರಿನಲ್ಲಿ ಗುಮಾಸ್ತೀಯಾಗಿದ್ದ ತಮ್ಮ ಹಿರಿಯ ಮಗನ ಮನೆಯಲ್ಲಿ ಇದ್ದರು. ಕಿರಿಯ ಮಗನ ಓದು, ಮಗಳ ಮದುವೆ—ಇನೆರಡರ ಹೊಸೆ ಅವರ ಕೊರಳಿಗೆ ಕಟ್ಟಿತ್ತು. ತಾನಂತರ ಬಿ.ಎ. ಮಾಡಲಿಲ್ಲ, ತಮ್ಮನಾದರೂ ಮಾಡಲಿ ನಂದು ವೆಂಕಟೇಶ್ ತಮ್ಮನನ್ನು ಮೈಸೂರಿನಲ್ಲಿ ಬಿ.ಎ. ಪರೀಕ್ಷೆಗೆ ಒದಿಸುತ್ತಿದ್ದು. ರಾಮಕೃಷ್ಣ ಯ್ಯಾನವರು ತಮ್ಮ ಮಗಳು ರೋಹಿಣಿಯನ್ನು ರಮೇಶನಿಗೆ ಕೊಡಬಂದಾಗ, ರಮೇಶ್ ಜಾನಿಯರ್ ಬಿ.ಎ. ತರಗತಿಯಲ್ಲಿ ಓದುತ್ತಿದ್ದು. ಇದ್ದಕ್ಕಿದ್ದ ಹಾಗೆ ಕಾಗದ ಬಂಡಿತು ಅಣ್ಣಿನಿಂದ—ತಾಯಿ ಗೊತ್ತುಮಾಡಿರುವ ಹೆಣ್ಣನ್ನು ನೋಡಲು ಬರಬೇಕೆಂದು. ಹಾಡು; ಕಮಲಮ್ಮೆ ಸಂಬಂಧವನ್ನು ಒಪ್ಪಿಬಿಟ್ಟಿದ್ದರು. ಹುಡುಗಿ ಜೆನ್ನಾಗಿ ದ್ವಾರೆ; ಎಸ್.ಎಸ್.ಎಲ್.ಸಿ. ಮಾಡಿದ್ವಾರೆ; ತಮ್ಮಂತೆ ಬಡವರೇ ಆದ ರಾಮಕೃಷ್ಣ ಯ್ಯಾನವರು ಹೊಟ್ಟಿಬಟ್ಟಿ ಕಟ್ಟಿಯೋ ಸಾಲಮಾಡಿಯೋ ವರೋ ಪಚಾರದ ಜೊತೆಗೆ ಘನಾರು ರೂಪಾಯಿ ಕೊಡಲು ಒಪ್ಪಿದ್ವಾರೆ. ಈ ಹಣ ಮಗಳ ಮದುವೆ ಗಾದಿ ಇತ್ತು. ಮಾತುಕತೆಯಿಂದ ಬೀಗರು ತುಂಬ ಗಾರವಸ್ಥಾರಾಗಿ ಕಾಣುತ್ತಾರೆ. ಇದಕ್ಕೆಂತ ಇನ್ನೇನಾಗಬೇಕು? ಕವ್ಯದಲ್ಲಿರುವ ಅವರ ‘ಕನ್ನಾಸೇರೆ’ ಬಿಡಿಸಿದರೆ ತಮಗೂ ಪ್ರಣಿಬರುತ್ತದೆ. ಇಷ್ಟೆಲ್ಲ ಆಲೋಚನೆ ಮಾಡಿ, ಕಮಲಮ್ಮೆ ಸಂಬಂಧವನ್ನು ತಾವು ಒಪ್ಪಿಬಿಟ್ಟಿದ್ದರು. ಆದರೂ ಹೆಣ್ಣನ್ನು ನೋಡಿ ಒಪ್ಪುವ ಸ್ವಾತಂತ್ರ್ಯವನ್ನು ಮಾತ್ರ ಕಾಲಕ್ಕೆ ತಕ್ಷಂತೆ ಮಗನಿಗೇ ಬಿಟ್ಟಿದ್ದರು.

ರಮೇಶ್ ಹೆಣ್ಣ ನೋಡಲು ಬೆಂಗಳೂರಿಗೆ ತನ್ನ ಅಣ್ಣಿನ ಮನೆಗೆ ಹೋನ. ರಾಮಕೃಷ್ಣ ಯ್ಯಾನವರು ತಮ್ಮ ಕುಟುಂಬದೊಂದಿಗೆ ಮಗಳು ರೋಹಿಣಿಯನ್ನು ತೋರಲು ಕರೆದುಹಂಡಿದ್ದರು. ಅವರು ಶ್ರಮವಹಿಸಿ ಅವಳಿಗೆ ಪೂರ್ವಿರು ಚಿಮುಕಿಸಿದಂತಿತ್ತು. ಇತರ ವಿವರಗಳನ್ನು ತನ್ನ ತಾಯ ತೀಮಾರ್ಫನಕ್ಕೆ ಬಿಟ್ಟು, ರಮೇಶ್ ರೋಹಿಣಿಯನ್ನು ಒಪ್ಪಿಕೊಂಡು.

ರೂಪೋಂದೇ ಅಲ್ಲ; ರೋಹಿಣಿ ಬಹು ಇಂಧಾಗಿ ಕೆಲವು ಹಾಡುಗಳನ್ನು ಹಾಡಿದಳು; ಒಂದೆರಡು ಚಲನಚಿತ್ರಗಳ ಹಾಡು, ಒಂದೆರಡು ದೇವರ ನಾಮ, ನಡುವೆ ಒಂದು ತ್ಯಾಗರಾಜರ ಕೃತಿ. “ಮಗಳಿಗೆ ಸಂಗೀತ ಬೇರೆ ಹೇಳಿಸಿದ್ದೀರಿ,

ಪರವಾಯಿಲ್ಲ !” ಎಂದು ಕಮಲಮ್ಮೆ ಒಂದು ಹಾಡು ಮುಗಿದ ಕೂಡಲೆ ಮೆಚ್ಚಿಗೆಯ ನುಡಿಯಾಡಿದರು. “ಮೇಷ್ವರನ್ನಿಟ್ಟು ಸಂಗೀತ ಹೇಳಿಸುವವು ಚೈತನ್ಯ ಇದೆಯೆ ಅಮ್ಮೆ ನಮಗೆ ? ಅಲ್ಲಿ ಇಲ್ಲ ಕೇಳ ಕೇಳ ಕಲಿತದ್ದು” ಎಂದು ರಾಮಕೃಷ್ಣ ಯ್ಯಾನವರ ಹೆಂಡತಿ ಸಂಕೋಚಿಸಟ್ಟು ನುಡಿದರು. ಶಾಸ್ತ್ರೀಯವಾಗಿ ಸಂಗೀತಾಭಾಷಾಸಮಾಡಿದ್ದವರ ಹಾಡಿಕೆಗೆ ಸಮನಾಗಿತ್ತು ರೋಹಿಣಿಯ ಹಾಡಿಕೆ. ಇದೂ ಸಹ ರಮೇಶನನ್ನು ಒಲಿಸಿಕೊಳ್ಳಲು ನೇರವಾಗಿತ್ತು.

ರೋಹಿಣಿ ಹಾಡಿದ ಕಡೆಯು ಹಾಡು, ‘ಬಿನ್ನಹಕೆ ಬಾಯಿಲ್ಲವಯ್ಯಾ, ಅನಂತ ಅಸರಾಧ ಎನ್ನೊಳಿರಲಾಗಿ’ ಎಂಬ ಸುರಂದರದಾಸರ ದೇವರನಾಮ. ರೋಹಿಣಿ ಭಾವಪೂರ್ವವಾಗಿ ಈ ಕೃತಿಯನ್ನು ಹಾಡತೆಂದಿಗಿದ್ದಳು. ಇದ್ದಕ್ಕಿದ್ದ ಹಾಗೆ ಆವಳ ಕಂಠರೋಧವಾಯಿತು; ಕಂಬನಿಗರೆಯುವುದಕ್ಕೆ ಮೊದಲಿಟ್ಟಳು. ಆಗ ಅಳು ಬರದಿದ್ದರೆ ಇನ್ನೊಂದೆರಡು ಹಾಡುಗಳನ್ನು ಹಾಡುತ್ತಿದ್ದ ಈನ್ನೋ. ಅಷ್ಟಕ್ಕೆ ಹಾಡಿಕೆ ನಿಂತಿತು. ಯಾಕೆ ಹಾಗೆ ಅತ್ತೇಳೋ ಯಾರೂ ಅರಿಯ ದಾದರು. “ಸಂಕೋಚ. ಎಂದೂ ಬೇರೆ ಕಡೆ ಹಾಡಿದವಳ್ಳು. ಹಾಡಿದ್ದ ಸರಹೋಯಿತೋ ಇಲ್ಲವೋ ಅಂತ ದಿಗಿಲುಪಟ್ಟಿದ್ದಾಳೆ ಅಂತ ಕಾಣುತ್ತೇ” ಎಂದು ರಾಮಕೃಷ್ಣ ಯ್ಯಾನವರು ಸಮಾಧಾನದ ವಾಕ್ಯವೋಂದನ್ನು ಆಡಿದರು. ಅತ್ತು ಕೆಂಪಾದ ರೋಹಿಣಿಯ ಕಣ್ಣ ಕೆನ್ನೆಗಳು ರಮೇಶನಿಗೆ ಮೋಹಕ ವಾಗಿಯೆ ಕಂಡುವು. ಇವಳ ಅಳುವಿನಲ್ಲಿಯೂ ಅದು ಏನೋ ಒಂದು ಬಗೆಯ ಗಾನಮಾಧುರ್ಯವೇ ರಮೇಶನ ಕಿವಿಗಳಲ್ಲಿ ಹೊಳಲಿಟ್ಟಿತು; ಅಬಲೀಯ ಆರ್ಥನಾದಂತೆ ಧ್ವನಿಸಿತು ಆವಳ ಅಳು, ಆವನ ಗಂಡುಹ್ಯದಯಕ್ಕೆ. ರಮೇಶ ಅವಳನ್ನು ಮನಸ್ಸಿನಲ್ಲಿ ಸಂಪೂರ್ಣವಾಗಿ ಒಪ್ಪಿಬಿಟ್ಟು.

ಮಾರನೆಯ ದಿನ ಉತ್ತರ ಹೇಳುವುದಾಗಿ ಕಮಲಮ್ಮೆ ಹೇಳಿದರು.

ಅಂದಿನ ರಾತ್ರಿಯೇ ತಾಯಿಮಕ್ಕಳ ನಡುವೆ ಮಾತುಕತೆ ನಡೆಯಿತು. ಎಲ್ಲರೂ ಒಪ್ಪುವ ರೀತಿಯೆ ಕಂಡುಬಂದಿತು. ಆದರೆ ರಮೇಶನ ಅಶ್ವಿಗೆಯ ಪ್ರೇಕ್ಷೆ ವಿರುದ್ಧವಾಗಿತ್ತು : ‘ಹೆಣ್ಣು ಅತ್ತೇಳು. ಅವಳಿಗೆ ಇಷ್ಟವಿಲ್ಲವೋ ಏನೋ. ಅಲ್ಲದೆ, ಅತ್ತದ್ದು ಅಪಶಕುನ್. ಹೆಣ್ಣು ನಾಜಬಹುದು; ಬಿಗುಮಾನ ತೋರ ಬಹುದು; ಬಿಂಕ ಮೆರೆಯಬಹುದು; ಹುಬ್ಬ ಗಂಟಿಕ್ಕುಲೂ ಬಹುದು. ಅಳುವುದೆಂದರೇನು ? ಅದು ಅಪಶಕುನ್.’

“ನಾಚಿಕೆಗೇಡೀ ಸರಿ. ಧಾರೆಯೆರಿಯುವಾಗ ತಂದೆ ತಾಯಿ ಕಣ್ಣೀ ಇನಲ್ಲೇ ಧಾರೆಯೆರಿಯುತ್ತಾರೆ. ಮನೆ ತುಂಬಿಸಿಕೊಡುವಾಗ ಎಲ್ಲರೂ ಅಳುವುದೇ! ಮದುವೆಮನೆಯಲ್ಲಿ ಅಳಬಹುದಂತೆ, ಯಾಕೋ ಏನೋ ಹೆಣ್ಣು ಈಗ ಆತ್ಮರೆ ಸಿನು? ರಮೇಶ ಒಪ್ಪಿದರೆ ಸರಿ”—ಎಂದು ಕಮಲಮೃತೆಣ್ಣು ತಂದುಕೊಳ್ಳಲು ಒಪ್ಪಿದಂತೆಯೆ ಸುಡಿದರು.

ರೋಹಿಣಿಯನ್ನು ಮದುವೆಯಾಗಲು ರಮೇಶ ಒಪ್ಪಿಯೇಬಿಟ್ಟು.

ಮದುವೆಯೂ ಇಯಿತು.

ಅಳು, ಅಳು, ಅಳು.

ಅಳುವಿನ ಹೊನಲಿನಲ್ಲಿಯೇ ತೇಲಿಬಂದಳು ರೋಹಿಣಿ ಗಂಡನ ಮನೆಗಿ.

ಮದುವೆಯಲ್ಲಿ ಹಸೆಮಣಿಯ ಮೇಲೆ ಅಳು; ಮನೆ ತುಂಬಿಸಿಕೊಳ್ಳುವಾಗ ಅಳು. ಕೆಲವು ತಿಂಗಳು ಕಳೆದ ಮೇಲೆ ಪ್ರಸ್ತುದ ಉದ್ದಕ್ಕೂ ಅಳು. ಆವಳ ಅಳುವಿನ ಕಾರಣ ಆವಳೊಂದಿಗೆ ರಮೇಶ ತಲೆಯೂರಿದ್ದ ಅವಳ ಕಂಬನಿ ಕುಡಿದ್ದಿಂಬಿಗೆ ಗೊತ್ತಿದ್ದಿತೋ ಏನೋ! ಹೇಳಲಾಗದ ರಹಸ್ಯವನ್ನು ರಮೇಶ ತನ್ನಲ್ಲಿಯೆ ಬಚ್ಚಿಟ್ಟುಕೊಂಡ. ಮನಸ್ಸಿಗೆ ನಿರಾಶಿಯಾಯಿತು, ನೋವಾಯಿತು: ಆದರೂ ರೋಹಿಣಿಯ ಮೇಲೆ ಅವನಿಗೆ ಕೋಪವಿಲ್ಲ.

ಉದ್ದೇಶೀಗ ದೊರೆಯುವ ಮುನ್ನ ಒಂದೆರಡು ತಿಂಗಳು ರಮೇಶ ಅಣ್ಣನ ಮನೆಯಲ್ಲಿ ಇದ್ದ. ಅಣ್ಣನಿಗೆ ಬೇರೆಯ ಕಡೆ ವರ್ಗವಾಗಲು, ಅವನು ಒಂದು ಕೆಲಸ ಹುಡುಕಿಕೊಳ್ಳುವೇಕಾಯಿತು.

ಈಗ ರೋಹಿಣಿ ಗಂಡನೊಂದಿಗೆ ಸಂಸಾರ ಮಾಡುತ್ತಿದ್ದಾರೆ. ತನ್ನ ಅಳಲ ಕಾರಣವನ್ನು ಕೈಹಿಡಿದ ಗಂಡನಿಗೆ ಹೇಳಿಕೊಳ್ಳಲು ಏಕಾಂತದ ಅವಕಾಶವಿದೆ. ಆದರೂ ಹೇಳಿಕೊಳ್ಳಲ್ಪಿಲ್ಲಳು.

ಗಂಡ ತನ್ನ ವೈ ಮುಟ್ಟಿದರೆ ಅಳುತ್ತಾರೆ: ಕೆಂಡವಾಗುತ್ತದೆ ಅವನ ಕೈ ಸೋಂಕು.

ರೋಹಿಣಿಯ ಸಿಲುಗಡೆಯಿಲ್ಲದ ಈ ಅಳುವಿನ ಸಂಗತಿ ಹೂರಪಡದೆ ಇರಲು ಸಾಧ್ಯವಿರಲಿಲ್ಲ. ಆವಳ ತಂದೆತಾಯಿಗಂತೂ ಅದು ಬಹುಮಟ್ಟಿಗೆ ವೊದಲೇ ತಿಳಿದಿದ್ದ ಸಂಗತಿ. ರಮೇಶ ತನ್ನ ತಾಯಿ ಮತ್ತು ಅಣ್ಣನೊಂದಿಗೂ ತನ್ನ ಹಿಂಡತಿಯ ವಿಚಿತ್ರ ಸ್ವಭಾವವನ್ನು ಕುರಿತು ಸಂಕಟಪಟ್ಟು ಹೇಳಿ

ಕೊಂಡಿದ್ದ : “....ಎಷ್ಟಿದರಲ್ಲೂ ಸರಿ. ಅಡಿಗೆ, ಮನೆಯು ಒಪ್ಪು ಓರಣ, ನಡೆನುಡಿ ಎಲ್ಲ ನನಗೆ ಒಪ್ಪುಗಿದೆ. ಒಂದೊಂದು ದಿನ....ರಾತ್ರಿಹೊತ್ತು.... ಇದ್ದಕ್ಕಿದ್ದ ಹಾಗೆ ಮನುವನ ಹಾಗೆ ಅಳುತ್ತ ಕುಳಿತುಬಿಡುತ್ತಾಳೆ....” “ಏನೋ ಅಪ್ಪ, ನನಗೆ ಅಥವಾಗುವುದಿಲ್ಲ. ಒಂದು ಯಂತ್ರವಾದರೂ ಕಟ್ಟಿಸಿನೋಡು” ಎಂದು ತಾಯಿ ಒಮ್ಮೆ ಬೆಂಗಳೂರಿಗೆ ಬಂದಿದಾಗ್ಗ ಸಲಹೆ ಕೊಟ್ಟಿರು.

ರೋಹಿಣಿಗೆ ಭೀತಿಶಂಕೆಯ ಯಂತ್ರ ಕಟ್ಟಿಸಿದ್ದೂ ಆಯಿತು. ಅವಳ ಅಳು ಮಾತ್ರ ನಿಲ್ಲಲಿಲ್ಲ.

ರೋಹಿಣಿಯ ತಂದೆಯೂ ಈಗ ತುಮಕೂರಿಗೆ ವರ್ಗವಾಗಿ ಹೋಗಿದ್ದರು. ಅವರು ಒಮ್ಮೆ ಬಂದಿದಾಗ್ಗ ಅವರಿಗೆ ರನೇಶ ತನ್ನ ಹೆಂಡತಿಯ ಸ್ಥಿರತ್ವ ನ್ನು ವಿರಿಸಿ, “ಮಾದುವೆಗೆ ಮುಂಚೆಯೂ ಹೀಗೇ ಇದ್ದಳೇ?” ಎಂದು ಆತಂಕ ಗೊಂದು ಕೇಳಿದ. “ಹೀಗೆ ಇರಲಿಲ್ಲವಲ್ಲ! ಏನೋ ಖಾಯಿಲೆ ಇರಬಹುದಪ್ಪ. ಹಂಗಸರ ಅಪ್ಪತ್ತಿಗೆ ತೋರಿಸಿನೋಡು. ಏನಾದರೂ ಟಾನಿಕ್ ಕೊಡಿಸಿದರೆ ಸರಿಹೋಗಬಹುದು” ಎಂದರು ರಾಮಕೃಷ್ಣ ಯ್ಯಾನವರು.

ಅಪ್ಪತ್ತಿಗೆ ಹೋಗಿ ತೋರಿಸಿಕೊಳ್ಳಬುದು ರೋಹಿಣಿಗೆ ಇಷ್ಟವಿಲ್ಲ. ಗಂಡನ ಬಲವಂತಕ್ಕೆ ಅವನೊಂದಿಗೆ ಅಪ್ಪತ್ತಿಗೆ ಹೋದಳು. ಹಾಗೆ ಹೋಗುವ ಮುನ್ನ ಅತ್ತಳು ಎಂದು ಬೇರೆ ಹೇಳಲೇಬೇಕಾಗಿಲ್ಲ.

ಲೇಡಿ ಡಾಕ್ಟರು ಈ ‘ರೋದನ ರೋಗ’ಯನ್ನು ವಿವರವಾಗಿ ಪರಿಕ್ಷೇಸಿದರು; ಅವಳಿಗೆ ಅನೇಕ ಪ್ರಶ್ನೆಗಳನ್ನು ಹಾಕಿ ಬೇಸರಬಡಿಸಿದರು; ಒಂದೆರಡು ಅವಳನ್ನು ಅಳುವಂತೆಯೂ ಮಾಡಿದುವು. ರನೇಶ ಹೇಳಿದ್ದ ಕಟ್ಟುಕತೆಯಲ್ಲ ಎಂದು ಅವರಿಗೆ ಖಚಿತವಾಯಿತು. ಆದರೂ ರೋಗನಿದಾನಮಾಡಲಾಗಲಿಲ್ಲ.

“Nervous Debility ( ನರದೋಬ್ಯಲ್ಯ ) ಇರಬಹುದು ಕಣ್ಟೆ. ಈ ಟಾನಿಕ್ ಕೊಡಿ, ಸರಿಹೋಗಬಹುದು” ಎಂದು ಲೇಡಿ ಡಾಕ್ಟರ್ , ವಿಟಮಿನ್ ಬಿ ಕಾಂಪ್ಲೆಕ್ಸ್ ಬರಿದುಕೊಟ್ಟಿರು. ಅದರಿಂದ ಏನೂ ಪ್ರಯೋಜನ ವಾಗಲಿಲ್ಲ.

“ಹಿಸ್ಟ್ರಿಯಾ ಇರಬಹುದು. ಮೇಂಟ್ರಾ ಅಪ್ಪತ್ತಿಗೆ ತೋರಿಸಿ

ನೋಡಯಾ” ಎಂದು ಸಂಗತಿಯನ್ನು ಬಲ್ಲ ರಮೇಶನ ಆಪ್ತವಿತ್ತರು ಸಲಹೆ ಮಾಡಿದರು.

‘ಹೌದು, ಇರಬಹುದು’ ಎನ್ನಿಸಿತು ರಮೇಶನಿಗೆ.

“ಹೋಹಿಣಿ....ನಾಳೆ ಭಾನುವಾರ....”

“ನನು ಸಿನಿಮಾಕ್ಕೆ ತಾನೇ?” .

“ಅಲ್ಲ....” .

“ನುತ್ತೆ....”

“ಹುಚ್ಚುರಾಪ್ಸುತ್ತಿಗೆ ನಿನ್ನನ್ನು ಕರೆದುಕೊಂಡು ಹೋಗಬೇಕು” ಎಂದು ಹೇಳಲು ಅವನಿಗೆ ಬಾಯಿಬರಲ್ಲಿ. ಹೇಳದೆ ಇದ್ದರೆ ವಿಧಿಯಿಲ್ಲ.

“ಒಂದು ಕಡೆಗೆ ಹೋಗಬೇಕಾಗಿದೆ...ಬರುತ್ತೀ ತಾನೇ....”

“ನಾನು ನಿಮ್ಮ ನೇರಳುತ್ತಾನೆ. ಸೀವು ಹೋಡಕಡೆಗೆ ಬಾ ಅಂದರೆ ಬರಬೇಕು. ಆದರೂ ಸುಮ್ಮನೆ ಒಂದು ಕಡೆಗೆ ಅಂದರೆ ಏನಂತ ತಿಳಿದುಕೊಳ್ಳಬೇಕು? ಇಂಥ ಕಡೆಗೆ ಅಂತ ಹೇಳಬಾರದೆ?” ಎಂದು ಸಮಾಧಾನಚಿತ್ತದಿಂದ, ನಗುನಗುತ್ತಲೇ ನುಡಿದಳು.

“ಹೋಡ ಮೇಲೆ ತಾನೇ ಗೊತ್ತುಗುತ್ತೆ. ಒಂಬತ್ತು ಗಂಟಿಯ ಹೊತ್ತಿಗೇ ಅಡಿಗೆ ಮಾಡಬಿಡು. ಹೋಟಲಿಂದ ಇದ್ದಲಿ ತಂದುಬಿಡುತ್ತೀನೆ; ತಿಂದು ಕೊಂಡು ಹೋಗೋಣ. ಹಾಗೇ ಲಾಲಾಬಾಗಿನಲ್ಲಿ ಸುತ್ತಾಡಿಕೊಂಡು....”

ರಮೇಶನ ಮಾತಿನಿಂದ ಏನೋ ವಿಹಾರ ಎಂದೇ ಬಗೆದಳು ರೋಹಿಣಿ. ಒಂದು ಭಾಗದಲ್ಲಿ ಅವನನ್ನು ತೃಪ್ತಿಗೊಳಿಸಲು ಅವಳು ಹಿಂದಿಗೆದ್ದಳೇ ಹೊರತು, ಸರ್ವ ವಿಧಿನಿಂದಲೂ ಪತಿಯ ಇವ್ವಾನುವರ್ತಿಯಾಗಿ ನಡೆದುಕೊಳ್ಳಬೇಕೆಂದೇ ಎಂದಿನಿಂದಲೂ ಅವಳ ಮನಃಪೂರ್ವಕ ಪ್ರಯತ್ನ. ರಮೇಶನಿಗೂತ ಒಳ್ಳೆಯ ಗಂಡನನ್ನು ಪಡೆಯುವುದು ಸಾಧ್ಯವಿರಲಿಲ್ಲ ಎಂದು ಮನದಟ್ಟಾಗಿದ್ದಿತು ಅವಳಿಗೆ. ಹೆಂಡತಿಯಾಗಿಯೂ ಹೆಂಡತಿಯಂತೆ ನಡೆದುಕೊಳ್ಳದೆ ಇದ್ದ ತನ್ನೊಂದಿಗೆ ಬಾಕ್ಕೆ ಮಾಡುತ್ತಿರಬೇಕಾದರೆ ಅವನ ಸಹನೆ ಎಷ್ಟು!

ರಮೇಶನೊಂದಿಗೆ ಹೋಗಲು ರೋಹಿಣಿ ಒಷ್ಟಿಕೊಂಡಳು.

ಭಾನುವಾರ ಬೀಳಗೆ ವಿಹಾರ ವಿನೋಡಗಳಿಂದಲೇ ಪ್ರಾರಂಭವಾಯಿತು. ಲಾಲಾಬಾಗಿನ ಉತ್ತರದ ಗೇಟಿನ ಬಳಿ ಗಾಡಿ ಮಾಡಿಕೊಂಡು ಹುಚ್ಚುರಾಪ್ಸುತ್ತಿ

ಯನ್ನು ತಲಪಿ, ಅಲ್ಲಿ ಮುಖ್ಯವೈದ್ಯರನ್ನು ಹುಡುಕಿಕೊಂಡು ಅಲೆದಾಡಿದಾಗ ಸ್ಥಳ ಯಾವುದೆಂದು ರೋಹಿಣಿಗೆ ಖಚಿತವಾಯಿತು.

“ಇದೇ ತಾನೆ, ಒಂದು ಕಡೆ, ನನ್ನನ್ನ ಕರೆದುಕೊಂಡು ಬರಬೇಕು ಅಂತ ಇದ್ದದ್ದು ?” ಎಂದು ರೋಹಿಣಿ ಪ್ರಶ್ನಿಸಿದಳು.

ರಮೇಶ ಮೌನವಾಗಿದ್ದು.

“ನಿಮಗೇನಾದರೂ ಹುಚ್ಚಿಗೆಚ್ಚು ಹಿಡಿದಿದೆಯೋ ಹೇಗೆ? ಇಲ್ಲಿಗೆ, ಎಲ್ಲಾ ಬಿಟ್ಟು—”

“ಅಯೋ ಹುಚ್ಚಿ, ಸ್ವಲ್ಪ ಸುಮೃತಿರಚಾರದಿ? ಇಲ್ಲಿ ಕುಳಿತಿರು, ಬೇಗ ಬಂದುಬಿಟ್ಟೆ” ಎಂದು ರಮೇಶ ರೋಹಿಣಿಯನ್ನು ಒಂದು ಚೆಂಚಿನ ಮೇಲೆ ಕೂರಿಸಿ, ಆಸ್ತ್ರತ್ವೀಯ ಸಾಪರಿಂಟೆಂಡೆಂಟರನ್ನು ಕಾಣಲು ಹೋದ.

ಅಲ್ಲಿ ಅವರಿಗೆ ರಮೇಶ ತನ್ನ ಹೆಂಡತಿಯ ಅಳುವಿನ ಪ್ರಸಂಗವನ್ನು ವಿರಿಸಿ ಹೇಳಿದ. ಅವರು ಹಾಕಿದ ಪ್ರಶ್ನೆಗಳಿಗಲ್ಲ ರಮೇಶ ಸರಿಯಾದ ಉತ್ತರ ಗಳನ್ನೇ ಒದಗಿಸಿದ. ಆದರೆ, ಈ ಪ್ರಶ್ನೆಗಳು ರೋಹಿಣಿ ನಿಜಾಂಶ ನುಣುಚಿ ಕೊಂಡೇ ಇತ್ತು.

‘ರೋದನ ರೋಗಿ’ ಇದ್ದ ಕಡೆಗೇ ಡಾಕ್ಟರು ರಮೇಶನೊಂದಿಗೆ ಬಂದರು; ಲೋಕಾಭಿರಾಮವಾಗಿ, ಮನೋರೋಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಎಂದು ಸುಳವು ಕೊಡದ ಹಲವಾರು ಪ್ರಶ್ನೆಗಳನ್ನು ರೋಗಿಗೆ ಹಾಕಿದರು. ರೋಹಿಣಿ ಕೊಟ್ಟ ಉತ್ತರಗಳಿಗಲ್ಲ ಸಮಂಜಸವಾಗಿಯೆ ಇದ್ದವು. ಯಾವ ಬಗೆಯಲ್ಲಿಯೇ ಅಗಲಿ ಅವಳ ಚಿತ್ತಸ್ವಾಫ್ಯ ಕೆಟ್ಟಿದೆಯಂದು ಶಂಕಿಸಲು ವೈದ್ಯರಿಗೆ ಕಾರಣ ತೋರಲಿಲ್ಲ. ಹಾಗಾದರೆ, ತನ್ನ ಹೆಂಡತಿಯ ಬಗ್ಗೆ ರಮೇಶ ಹೇಳುವುದೇ ಸುಳ್ಳಾ? ರೋಹಿಣಿಯೇ ಅರ್ಥವಿಲ್ಲದ್ದಾರೋದನಕ್ಕೆ ಕಾರಣವೇನು? ಅವಳನ್ನು ಕೆಲವು ಕಾಲ ಆಸ್ತ್ರತ್ವೀಯಲ್ಲಿ ಇಟ್ಟಿಕೊಂಡು ಪರೀಕ್ಷೆಮಾಡು ಒಕ್ಕೆಯದೆಂದು ವೈದ್ಯರು ನಿರ್ಧರಿಸಿದರು.

“ನಿಮ್ಮ ಯಜಮಾನರು ಒಟ್ಟಿಗೆ ಕೊಟ್ಟಿದ್ದಾರೆ. ನೀವು ಒಂದೆರಡು ದಿನ ಇಲ್ಲಿಯೇ....”

ಕೆನ್ನೆಗೆ ಹೊಡಿದುತ್ತೆ ಭಾಷವಾಯಿತು ರೋಹಿಣಿಗೆ. ಕೊರ್ಪಗೊಂಡು ಸೆಟಿತು ನುಡಿದಳು :

“ನನ್ನ ಯಜಮಾನರೂ ನೀವು ಸೇರಿಕೊಂಡು ನನ್ನನ್ನು ಹುಚ್ಚಿಯಾಗಿ ಮಾಡಬೇಕು ಅಂತ ಮಾಡಿಕೊಂಡಿದ್ದೀರೋ?”

ಎಷ್ಟೋ ವಂದಿ ಸಿಜವಾದ ಹುಚ್ಚುರೇ ಹೀಗೆ ಮಾತಾಡಿದ್ದನ್ನು ವೈದ್ಯರು ಚೆನ್ನಾಗಿ ಬಲ್ಲರು. ರೋಹಿಣಿಗೆ ಹುಚ್ಚಿಲ್ಲವೇಂದೂ ಅವರಿಗೆ ಮನವರಿಕೆ ಯಾಗಿತ್ತು. ರಮೇಶ ಹೇಳಿದ್ದ್ವಾಗಿದ್ದರೆ, ಈಗಲ್ಲದಿದ್ದರೆ ಮುಂದಾದರೂ ಹುಚ್ಚು ಹಿಡಿಯಬಹುದೆದು ವೈದ್ಯರು ಶಂಕಿಸಿದರು. ಅವಳ ಅಳುವಿನ ಮೂಲಕಾರಣವನ್ನು ಕಂಡುಹಿಡಿದು, ಅದು ಸಿಲ್ಲುವ ಹಾಗೆ ಮಾಡಿ, ಅವಳ ಭವಿಷ್ಯವನ್ನು ಸಂರಕ್ಷಿಸಬೇಕೆಂದು ಅವರು ಕುತ್ತಾಹಲಗೊಂಡಿದ್ದರು. ಅವಳ ಅಳುವಿನ ಮೂಲ ಅವಳ ಮನಸ್ಸಿನಲ್ಲಿಯೇ ಹುದುಗಿಡಿಯೆಂಬುದರಲ್ಲಿ ಅವರಿಗೆ ಸಂದೇಹವಿರಲಿಲ್ಲ.

“ಹಾಗಾದರೆ ನಾನು ಕೇಳುವ ಈ ಪ್ರಶ್ನೆಗೆ ಉತ್ತರ ಹೇಳ. ನೀವು ಆಗಾಗೆ ಕಾರಣವಿಲ್ಲದೆ ಅಳುತ್ತು ಕುಲತ್ಯಾಂತಿತ್ವಂತಲ್ಲ? ಹೌದೋ?”

ರೋಹಿಣಿಯ ಮುಖ ತಗ್ಗಿತು; ವಿವರವಾಯಿತು.

“ಕಾರಣವಿಲ್ಲದೆ ಆತ್ಮರೆ, ನಕ್ಕರೇ....ನಿಮಗೆ ಗೊತ್ತೇ ಇದೆ ಅಂತ ಕಾಣತ್ತೇ. ಆದ್ದರಿಂದ, ನೀವು ಅಳುವುದು ನಿಜವೇ ಆದರೆ, ಆದಕ್ಕೆ ಕಾರಣ ಇರಬೇಕಿಲ್ಲ. ದುಃಖದ ಕಾರಣ ಏನಾದರೂ ಇದ್ದರೆ ಆದನ್ನು ಬಚ್ಚಿಟ್ಟು ಕೊಟ್ಟುವುದು ಒಳ್ಳೆಯದಲ್ಲ. ಅದರ ಮೂಲಕಾರಣ, ನಿಮ್ಮ ಯಾವುದಾದರೂ ತೀರದ ಆಶಯೋ ಹೇಳಿಯ ಕಾರಣ ನೇನಪೋ ಏನಾದರೂ ಇದ್ದರೆ, ನನಗೆ ಹೇಳಬೇಡಿ; ನಿಮ್ಮ ಯಜಮಾನರಲ್ಲಿಯಾದರೂ ಹೇಳಿಕೊಳ್ಳಿ. ಅವರಿಗೂ ತಿಳಿಸಬಾರದ್ದೂ ಇದ್ದಿತೇ? ಖಂಡಿತ ಇರಲಾರದು, ಆಲ್ಲವೇ?....”

“ಡಾಕ್ಟರೇ, ಡಾಕ್ಟರೇ, ನಿಮ್ಮ ದಮ್ಮಯ್ಯ, ನೀವಿಬ್ಬರೂ ಸೇರಿಕೊಂಡು ನನಗೆ ಹುಚ್ಚು ಹಿಡಿಸುತ್ತ ಇದ್ದೀರಿ. ಇನ್ನು ಒಂದು ಕ್ವಣ ಇಲ್ಲಿ ಇದ್ದರೂ ನನಗೆ....ಅಯ್ಯಾ ಅಯ್ಯಾ....” ಎಂದು ರೋಹಿಣಿಕೊಡಿದಳು.

ವೈದ್ಯನು ಮೇಲಕ್ಕೆದ್ದು, ರಮೇಶನನ್ನು ಒಂದು ಮಾರಾಟಿ ಕರೆದು ಕೊಂಡು ಹೋಗಿ ಪಿಸುಮಾತಿನಲ್ಲಿ ಹೇಳಿದರು:

“ಏನೂ ಗಾಬರಿ ಪಡಬೇಡಿ. ಅವರ ಅಳುವಿಗೆ ಕಾರಣವಿಲ್ಲದೆ ಇಲ್ಲ. ನೀವೇ ಹೇಗಾದರೂ ಉಪಾಯದಿಂದ ಆದನ್ನು ಹೊರಹಡಿಸಿದರೆ, ಅಳುವೂ

ಅಳುವೂ ನಿಂತಿತ್ತು. ಅವರನ್ನು ಸದಾ ಸಂಕೀರ್ಣವಾಗಿಟ್ಟಿರಿ. ನೀವೇ ಅವರ ನೈದ್ಯರಾಗಬೇಕು....”

x            x            x            x

ರಮೇಶ್ ರೋಹಿಣಿಯನ್ನು ಸಂತೋಷವಾಗಿರಿಸಲು ಎಂದಿನಿಂದಲೂ ಪ್ರಯತ್ನಿಸಿದ್ದ. ಅಂದು ಮನಗೆ ಹಿಂದಿರುಗಿ ಉಣಿ, ಮಧ್ಯಾಹ್ನದ ಕಾಫಿ ಎಲ್ಲ ವುಗಿದ ವೇಲೆ ಸಿನಿಮಾಕ್ಕೆ ಹೋಗೋಣ ಎಂದು ರಮೇಶ್ ರೋಹಿಣಿಗೆ ಹೇಳಿದ. ಎಪ್ಪು ಬಲವಂತ ಮಾಡಿದರೂ ಅವಳು ಒಪ್ಪಲಿಲ್ಲ. ‘ನೀವು ಹೋಗಿಬನ್ನಿ. ನನಗೇನೂ ಹುಚ್ಚಿ ಹಿಡಿದೂ ಇಲ್ಲ, ಹಿಡಿಯುವುದೂ ಇಲ್ಲ. ಗಾಬರಿಯಾಗಬೇಡಿ. ಅದರೂ....”

“ ಏನು ಅದರೂ....?”

“ ಏನೂ ಇಲ್ಲ. ನನ್ನಿಂದ ನಿಮಗೆ ಸುಖ ಇಲ್ಲ. ನೀವು ಇನ್ನೊಂದು ಮಂದವೆಯಾದರೂ ಮಾಡಿಕೊಂಡುಬಿಡಿ....”

“ ನಿನಗೇನು ಬುದ್ಧಿ ಗಿಧಿ ಇದೆಯೋ ಇಲ್ಲವೋ ?”

“ ಇಲ್ಲ ಅಂತ ಹೇಗೂ ನಿಮಗೆ ಅನುಮಾನವಾಗಿದೆಯಲ್ಲ. ಅದಕ್ಕೆ ಹೇಳಿದೆ....”

“ ಹೋಗಲಿ, ಆ ಮಾತು ಈಗ ಯಾಕೆ? ಸಿನಿಮಾಕ್ಕೆ ಬಗ್ನತ್ತೀಯೋ ಇಲ್ಲವೋ ?”

“ ಇನ್ನೊಂದು ದಿನ ಬಂದರಾಯಿತು. ನೀವು ಹೋಗಿಬನ್ನಿ, ಇವೊತ್ತು” ಎಂದು ಸಮಾಧಾನಳಾಗಿ ನುಡಿದಳು ರೋಹಿಣೆ.

x            x            x            x

ರೋಹಿಣೆಯನ್ನು ಬಿಟ್ಟು ಸಿನಿಮಾಕ್ಕೆ ಹೋಗಲು ಇವನಿಗೆ ಮನಸ್ಸುಗ ರಿಲ್ಲ. ಅಲ್ಲದೆ, ‘ಮಾತ್ರಾಟಿನಿ’ ಪ್ರದರ್ಶನದ ಹೊತ್ತು ಮಾರುತ್ತಲೂ ಬಂದಿತ್ತು. “ಹೋಗಲಿ, ಸಿನಿಮಾ ಬೇಡ. ಲೂ ಲೂ ಚಾಗಿ ಗಾದ ರೂ ಹೋಗೋಗೋಣ ಬೂ.”

“ ಇದೇನೂ ಅಂದೆ! ಬೆಳಗ್ಗೆ ತಾನೆ ಹೋಗಿದ್ದೆವಲ್ಲ! ನಾನು ಎಲ್ಲಿಗೂ ಬರೋದಿಲ್ಲ; ಸುಮ್ಮನೆ ಬಲವಂತಮಾಡಬೇಡಿ.”

ರನೇರ್ ಸಂಚೈ ತಿರುಗಾಡಿಕೊಂಡು ಬರಲು ಮನೆಬಿಟ್ಟು ಒಬ್ಬನೇ ಹೊರಟ್. ಅವನ ತಲೆಯಲ್ಲಿ ಅಂದು ರೋಹಿಣಿಯ ಆಲೋಚನೆಯೇ ತುಂಬಿತ್ತು. ಅಲ್ಲಿ ಇಲ್ಲಿ ಸುತ್ತಾಡಿ ಮನೆಗೆ ಹಿಂದಿರುಗುವ ಹೊತ್ತಿಗೆ ರಾತ್ರಿ ಎಂಟಾಗಿತ್ತು. ಹಿಂದುಗಡೆಯ ಸಣ್ಣ ಮನೆ. ರಾತ್ರಿಯ ನೇಳೆ ಜೊತೆಗೆ ಯಾರೂ ಇಲ್ಲದೆ, ಬಾಗಿಲನ್ನು ಭದ್ರಪಡಿಸಿಕೊಂಡು ದೀಪ ಹಾಕಿಕೊಂಡು ಕುಳಿರುತ್ತಿದ್ದರು ರೋಹಿಣಿಯ ಪದ್ಧತಿ. ರನೇರ್ “ಲೇ, ಬಾಗಿಲು, ಬಾಗಿಲು ತೆಗೆಯೇ” ಎಂದು ಕೂಗಿದರೂ, ರೋಹಿಣಿ “ಯಾರು, ಯಾರು?” ಎಂದು ಮರಮರಳಿ ಪ್ರಶ್ನಿಸಿ, ರನೇರ್ ನ ಧ್ವನಿ ಎಂದು ಖಚಿತಪಡಿಸಿಕೊಂಡು ಬಾಗಿಲು ತೆಗೆಯು ತ್ವಿದ್ದಳು. ಎಂದಿನ ರೂಫಿಯಂತೆ ಇಂದೂ ಮನೆಯ ದೀಪ ಉರಿಯುತ್ತಿದ್ದಿತು. ರನೇರ್ ಹಿಂದಿರುಗಿದವನೇ ಎಂದಿನಂತೆ ‘ಬಾಗಿಲು ತೆಗಿ’ ಎಂದು ಕೂಗಿದ. ಮೂರು ನಾಲ್ಕು ಸಲ ಕೂಗಿದರೂ ರೋಹಿಣಿ ಉತ್ತರ ಕೊಡದಿರಲು ಬಲವಾಗಿ ಬಾಗಿಲನ್ನು ತಟ್ಟಿ ಕೂಗಿದ. ತಟ್ಟಿದ ಮಾತ್ರಕ್ಕೇ ಬಾಗಿಲು ತಾನಾಗಿ ತೆರೆಯಿತು. ಬಾಗಿಲ ಚೆಲಕ ಹಾಕಿಕೊಳ್ಳುವುದನ್ನು ಮರಿತು, ಚಾಪೆಯ ದಿಂಬಿನ ಮೇಲೆ ತಲೆಯೂರಿ ರೋಹಿಣಿ ಗಾಢನಿದ್ದೆಯಲ್ಲಿ ಮಲಗಿದ್ದಳು. ವಿದ್ಯುದ್ದೀಪದ ಬೆಳಕಿನಲ್ಲಿ ಅವಳ ಮುದ್ದುಮುಖ ನೋಹಕವಾಗಿ ಕಂಡಿತು ರನೇರ್ ನಿಗೆ. ಮೆಲ್ಲನೇ ಅವಳ ಬಳಿ ಸಾರಿ, ಸದ್ಗಾರದಂತೆ ಅವಳ ಬಳಿ ಕುಳಿತ; ಅವಳ ಮುಖವನ್ನು ಕ್ಷಣಕಾಲ ನಿಟ್ಟಿಸುತ್ತ ಕುಳಿತ. ದಿಂಬಿನ ಅಡಿಯಲ್ಲಿ ಬೆಳ್ಳನೆಯ ಕಾಗದದ ಮುಡಿಕೆ ಇಣಿಕೆ ನೋಡುತ್ತಿತ್ತು. ಕುತ್ತಾಹಲದಿಂದ ರನೇರ್ ಆದನ್ನು ಕೈಗೆತ್ತಿಕೊಂಡು, ಮುಡಿಕೆ ಬಿಟ್ಟಿದ. ರೋಹಿಣಿಯ ಆಕ್ಷರ; ಅವಕೇ ಬರೆದ್ದು, ಸಂಶಯವಿಲ್ಲ. ಓ, ಆಚೆಯ ಪಕ್ಕದಲ್ಲಿ ತನ್ನ ಆಗ್ಗದ ಫಾಂಟ್ನಾವೆನ್ನೂ ಮುಚ್ಚಿದೆ ಹಾಗೆಯೇ ಮಲಗಿದೆ! ಅವಳು ಬರೆದು ಮಲಗಿರಬೇಕು. ಬರಹ ಮುಗಿದೂ ಇರಲಿಲ್ಲ; ಮುಂದೇನು ಬರೆಯುವುದು ಎಂದು ಯೋಚನೆಯಲ್ಲಿ ನಿದ್ದೆ ಹತ್ತಿರಬೇಕು. ಅಲ್ಲಲ್ಲಿ ಕೆಲವು ಆಕ್ಷರಗಳು ಕಲಸಿಹೋಗಿವೆ. ಆದರೂ ಓದಬಹುದು. ಆದು ಯಾಕೆ ಕಲಸಿಹೋಗಿವೆ? ಅವನ ಗಮನ ದಿಂಬಿನ ಒದ್ದೆಯಾದ ಭಾಗದ ಕಡೆಗೆ ಹೊರಳಿತು. ಒದ್ದೆಯಾಗಿದೆಯೋ, ಅಥವಾ ಜಡಿನ ಕಲೆಯೋ? ಮುಟ್ಟಿನೋಡಿದ. ಹೊದು, ಇನ್ನೂ ಒದ್ದೆಯಾಗಿಯೇ ಇದೆ. ಕಾಗದ ಬರೆಯುತ್ತ ಕುಂಬನಿ ಸುರದಿರಬೇಕು. ಆದಕ್ಕೇ ಆಕ್ಷರ ಅಲ್ಲಲ್ಲಿ

ಕಲಿಸಿಹೋಗಿದೆ. ಕಾಗದವನ್ನು ಮುಗಿಸದೆ ದಿಂಬಿನ ಕೆಳಗಿಟ್ಟು, ಅಳುತ್ತಲೇ ಮಲಗಿರಬೇಕು. ಅತ್ಯು ಅತ್ಯು ನಿದ್ದೆ ಬಂದಿರಬೇಕು. ದಿಂಬಿನ ಕಂಬಿನಿಯ ಕತೆಗೆ ಅರೆಬರೆವ ಕಾಗದವೇ ಸಾಕಷ್ಟು ಸಾಕ್ಷ್ಯವಾಗಿತ್ತು. ಅದನ್ನು ವನ್ನು ಓದಿಕೊಂಡ :

“....ಪಾದಪದ್ಮಾಂಗಳಲ್ಲಿ. ಸೇವಕಿಯ ಆಸಂತ ಪ್ರಣಾಮವಗಳು.

“ನನ್ನ ನಿತ್ಯದ ಅಳುವಿಗೆ ಕಾರಣ ತಿಳಿಯಲು ನೀವು ಸಾಹಸಪಡು ಶ್ರಿದ್ದಿರಿ. ಆದನ್ನು ತಿಳಿಸುವ ಮುನ್ನ ನಿಮಗೆ ಇನ್ನೊಂದು ಮದುವೆ ಮಾಡಿಸಬೇಕು; ಆಮೇಲೆ ತಿಳಿಸಿದರೂ ಬಾಧಕವಿಲ್ಲ—ಎಂದುಕೊಂಡಿದ್ದೆ. ಆದರೆ ನಿಮ್ಮ ಮನಸ್ಸು ಇನ್ನೊಂದು ಮದುವೆಯು ಕಡೆಗಿಲ್ಲ. ಕಾರಣ ತಿಳಿ, ಕಣ್ಣ ಮುಚ್ಚುವ ದಾರಿ ಹುಡುಕಿಕೊಳ್ಳುತ್ತೇನೆ. ಆಮೇಲಾದರೂ ನೀವು ಇನ್ನೊಂದು ಮದುವೆಯಾಗಿ, ನನ್ನಿಂದ ಪಡೆಯಲಾಗದ ಸುಖವನ್ನು ಪಡೆಯಿರಿ.

“ನನ್ನ ದು ಎಂಜಲುನ್ನೇಯಿ. ನಿಮಗು ಸಲಲ್ದು. ಆದರ ಕಥೆ ನಮ್ಮ ತಂಡಿ ತಾಯಿಗೂ ಪೂರ್ತಿಗೊಂಡಿಲ್ಲ. ನಾನು ಕೆಲವು ದಿನ ಕಣ್ಣರೆಯಾಗಿದ್ದುದು ಮಾತ್ರ ಅವರಿಗೆ ಗೊತ್ತು. ಪ್ರೋಲಿಸಿನವರು ನನ್ನನ್ನು ನನ್ನ ತಂಡಿತಾಯಿಗಳ ವರಕ್ಕೆ ಒಷ್ಟಿಸಿ, ನಡೆದದ್ದನ್ನೆಲ್ಲ ನನ್ನ ಎದುರಿಗೆಯೇ ಅವರಿಗೆ ತಿಳಿಸಿದರು. ಸೂಕ್ಷಿಗಾರಿಕೆಯ ವೃತ್ತಿಗೆ ಎಳೆಯುವುದಕ್ಕೂ, ಇಲ್ಲ ದುಷ್ಪಧನಿಕರಿಗೆ ಕನ್ನೆಯು ರನ್ನು ಒದಗಿಸುವ ದುವ್ಯಾರ್ಥಾರಕೆಷ್ಟೇ ಹೂಡಿದ್ದ ಸಂಚಿಗೆ ನಾನು ಬಲಿಯಾದೆ. ನನ್ನ ಸ್ವೇಕಿತಿ ಒಬ್ಬಳ್ಳಿ ಬಂದು ದಿನ ನನ್ನನ್ನು ತಾನು ನೃತ್ಯ ಸಂಗೀತ ಕಲಿಸುವ ಶಾಲೆ ಎಂದು ಹೇಳಿ ಬಂದು ಮನೆಗೆ ಕರಿದುಕೊಂಡು ಹೋದಳು. ರಾತ್ರಿ ಇದ್ದಕ್ಕಿದ್ದ ಹಾಗೆ ಅವಳು ಕಣ್ಣರೆಯಾಗಿದ್ದಳು. ನನ್ನ ಜೊತಿಗೆ ಇನ್ನೂ ಇಬ್ಬರು ನೂವಿನರು ಹುಡುಗಿಯಿರಿದ್ದರು. ಅವರ ಮುಖವೊ ಸಷ್ಟಿ. ಅವರೂ ನನ್ನ ಹಾಗಿಯೆ ಬಲಿಗೆ ಬಿದ್ದ ಹಕ್ಕಿಗಳು ಎಂದು ಆಮೇಲೆ ನನಗಿ ಗೊತ್ತಾಯಿತು. ಅದೇ ರಾತ್ರಿ, ನಮ್ಮನ್ನು ಮನೆಗೆ ಬಿಡುವುದಾಗಿ ಹೇಳಿ ಯಾರೋ ನಮ್ಮನ್ನು ದೊಡ್ಡ ಕಾರಿನಲ್ಲಿ ಕರಿದೊಯ್ದರು. ನಗರ ಮಧ್ಯದಲ್ಲಿ ಬಂದು ದೊಡ್ಡ ಉಪ್ಪಿಗೆಯ ಮನೆ ನಮ್ಮ ಬಿಡಾರವಾಯಿತು. ನಮಗೆ ದಿಕ್ಕೇ ಹೋರಲಿಲ್ಲ; ಏನು ಸಂಗತಿಯಿಂದು ತಿಳಿಯಲಿಲ್ಲ. ಆಮೇಲೆ ಗೊತ್ತಾಯಿತು ಅದು ಬಂದು ಹೋಟಲು ಎಂದು. ಅಂದಿನ ರಾತ್ರಿ ನಮಗೆಲ್ಲ ಉಪನಾಸ. ಮಾರನೆಯ

ದಿನದಿಂದ ರಾಜೋನಚಾರ. ನುಂರು ನಾಲ್ಕು ದಿನ ನಾವು ಒಟ್ಟಿಗೆ ಇದ್ದೇವು— ಒಂದು ಕೊಣತೆಯಲ್ಲಿ, ಬಂದಿಗಳಂತೆ. ಒಬ್ಬಳು ಕರಿಚಿಕೊಳ್ಳಲ್ಪಡಿದಳು; ಅವಳನ್ನು ಬೇರೆ ಮಾಡಿದರು. ನಾನು ಸುಮಾನೆ ಆಳತೊಡಗಿದೆ. ಅಂದಿನಿಂದ ಪ್ರಾರಂಭವಾಯಿತು ನನ್ನ ಆಳು. ಒಂದು ರಾತ್ರಿ, ನಾನು ಆತ್ಮ ಆತ್ಮ ಮೈಮರಿತು ಮಲಗಿದ್ದಾಗ ನಡೆಯಿತು ಆತ್ಮಚಾರ—ಆನೊಬ್ಬ ಧನಿಕಪಶು. ಅಂದು ನಾನು ಕೆಟ್ಟಿ. ಆಮೇಲೆ ಬಂದರು—ಒಬ್ಬ ಸೀಟ್, ಒಬ್ಬ ತರುಣ ವಿದ್ಯಾರ್ಥಿ. ಆದರೆ, ಯಾರೂ ನನ್ನನ್ನು ಇನ್ನು ಕೆಡಿಸಲು ಅವಕಾಶಕೊಡಲಿಲ್ಲ. ನನ್ನ ಆಳುವೇ ನನಗೊಂದು ರಕ್ಷೇಯಾಗಿ ಪರಿಣಮಿಸಿತ್ತು. ಆಳು, ಆಳು, ಆಳು—ಎಪ್ಪು ಅತ್ತೇನೋ ದೇವರೇ ಬಳಿ....ಏ ಮೇಲೆ ನನಗೆ ಜ್ಞಾಪಕ ಇರುವುದು, ಪೋಲಿಸರು ಬಂದು ನನ್ನನ್ನು ಬಿಡಿಸಿಕೊಂಡು ಹೋದದ್ದು. ನಮ್ಮ ತಂಡಿ ಪೋಲಿಸರಿಗೆ ದೂರು ಕೊಟ್ಟಿದ್ದರು. ಯಾರೋ ದುವ್ಯರು ಕನಾಡಪಾರ ಮಾಡಿದರಿಂದು ಮಾತ್ರ ವ್ಯಫಿಗೊಂಡರು; ನಾನು ದೋರಿತಾಗ ಮತ್ತೆ ಹಡೆದಂತೆ ಸಂತಸಗೊಂಡರು. ನಾನು ಕೆಟ್ಟಿದ್ದ ಮಾತ್ರ ಅವರಿಗೂ ತಿಳಿಯುದು. ಆವರು ಪ್ರಶ್ನಿಸಲೂ ಇಲ್ಲ, ನಾನು ಹೇಳಲೂ ಇಲ್ಲ. ಯಾವ ಬಾಯಿಂದ ತಿಳಿಸಲಿ? ನಾವು ನುಡುವೆಯಾಗುವ ಮುನ್ನ ನಿಮ್ಮನ್ನು ನೋಡಿ ಡಾಗ, ನೀವು ನನ್ನನ್ನು ಒಪ್ಪಿದಿರಿ ಎಂದು ನಿಮ್ಮ ನೋಟದಿಂದಲೇ ನನಗೆ ಗೊತ್ತಾದಾಗ, ನಿವಾಗಿ ನೋಸಮಾಡುತ್ತಿದ್ದೇನಲ್ಲಾ ಎಂದು ದುಃಖವಾಯಿತು; ಅತ್ತಿ. ಆದರೂ, ಅದು ಏಕೋ ಹೇಗೋ ನಿಮ್ಮ ಕೈಹಿಡಿಯಲು ಒಪ್ಪಿದೆ; ಕೈಹಿಡಿದಾಯಿತು. ಆದರೆ...."

ಕಾಗದ ಇಲ್ಲಿಗೆ ನಿಂತುಹೋಗಿತ್ತು. ಇಷ್ಟೇ ತಕ್ಕುಮಟ್ಟಿಗೆ ದೀರ್ಘ ವಾಗಿತ್ತು. ಏನಿಲ್ಲದಿನದ್ದರೂ ಅಪ್ಪರೆಕ್ಕೊಂದಾದರೂ ಕಂಬನಿ ಉದುರಿದೆ ಎಂದು ರಮೇಶ್ ಬಗೆದ.

ರಮೇಶನಿಗೆ ಏನೋ ಸ್ವಾತ್ಮ ಬಂದಂತಾಯಿತು. ತಾನೊಂದು ಕಾಗದ ವನ್ನು ತೆಗೆದುಕೊಂಡು, ಮುಂದೇ ವಾಕ್ಯ ಬರೆದು ಅವಳ ಕಾಗದದೊಂದಿಗೆ ಇಟ್ಟಿ:

“ನಿನ್ನ ವಿಚಾರನೆಲ್ಲ ತಿಳಿದಪಾಗಾಯಿತು. ನಿನ್ನ ತಪ್ಪು, ಹೊಣೆ ಏನೂ ಇಲ್ಲ. ನಾನು ಈಗಲೂ ನಿನ್ನನ್ನು ನೀನು ಇರುವಪಾಗೆಯೇ ಸ್ವೀಕರಿಸಲು ಸಿದ್ಧನಾಗಿದ್ದೇನೆ. ಇನ್ನು ನೀನು ಆಳಲು ಕಾರಣವಿಲ್ಲ. ನಿನ್ನ ರಮೇಶ.”

ರಮೇಶ ರೋಹಿಣಿಯನ್ನು ಎಬ್ಬಿಸದೆ, ಮುಂಬಾಗಿಲ ಚಿಲಕ ಹಾಕಿ ಕೊಂಡು, ತನ್ನ ಕೋರಣಿಗೆ ಹೋಗಿ ಮಲಗಿದ. ಅಂದಿನ ರಾತ್ರಿ ಇಬ್ಬರಗೂ ಉಪವಾಸ.

x                    x                    x                    x

ಒಂದು ವರ್ಷವಾದ ಮೇರೆ ರಮೇಶನಿಗೆ ಮತ್ತೆ ಇಳು ಕೇಳಬಂದಿತು. ರೋಹಿಣಿಯದಲ್ಲಿ: ಅವಳು ಹೇತ್ತು ತನ್ನ ಮಗುವಿನದು.

## ಅದ್ವಾಷ್ಟದ ಕರವಸ್ತು

ದೇಶೀಯ ವಿದ್ಯಾಶಾಲೆಯ ಸರ್ಕಾರ ಬಳ ಲಾಲಾಭಾಗ ಕಡೆಗೆ ಹೋಗುವ 'ಕೆಂಪುವೂ ಸಾಲ್ಪುರನ' ದಾರಿಯ ಬಸ್ ಸ್ವಾರ್ಥಿಗಿನ ಕೆಂಗಾವಿ ಬಣ್ಣದ ಸಿಮೆಂಟಿನ ಪೀಠದ ಮೇಲೆ, ಒರಿ ಕುಳಿತ್ತದ್ದ ಶೇಖರ ಗಾಳಿ ಕುಡಿಯುತ್ತ. ಅವನು ಗಾಳಿಯನ್ನೆ ಕುಡಿಯಬೇಕಾಗಿತ್ತ; ಕಾಫಿ ಕುಡಿಯಲು ತಿಸೆಯಲ್ಲಿ ಕಾಸಿರಲಿಲ್ಲ.

ಕಾಫಿ ಬೇಕಾಗಿದ್ದರೆ-ಶಂಕರಪುರದ ಕೊರಡಿಯಲ್ಲಿ ಕಾದಿರಬೇಕಾಗಿತ್ತ, ಗೆಳಿಯ ಗುಂಡಣ್ಣನ ಆಗಮನಕಾಗಿ; ನಿತ್ಯದಂತ ಅವನು ನೀಡುವ ಆತಿಥ್ಯಕ್ಕೆ ಬಾಯಾಡ್ದ ವುದಕಾಗಿ.

".... ಥೂ, ಒಂದು ತಿಂಗಳ ಮೇಲೆ ಬಂತು, ಗುಂಡಣ್ಣನ ರೂಮಿನಲ್ಲಿ ತಳಳಾರಿ. ಪಾಪ, ಅವನೂ ಹೋಸದಾಗಿ ಕೆಲಸಕ್ಕೆ ಸೇರಿದಾನೆ. ಬಿ.ಎಸ್.ಎಂ. ಮಾಡಿಕೊಂಡು ಗುಮಾಸ್ತಿ, ಇನಾಷ್ಟುರೆನ್ನ ಕಂಪೆನಿಯಲ್ಲಿ.... ನಾನು...."

ಬಸ್ ಸ್ವಾರ್ಥಿಗಿನಲ್ಲಿ ಯಾರೂ ಇರಲಿಲ್ಲ-ಶೇಖರ ಹೊರತಾಗಿ. ಇಂಸೆಯ್ದ ನಂಬರ್ ಬಸ್ಸಿ ಸರ್ಕಾರ ಬಳಸಿ, ಎರಡು ಮೂರು ಸಲ ಪ್ರೋಂಯ್ ಪ್ರೋಂಯ್ ಎಂದು ಕೂಗಿ, ಅಡ್ಡ ಬಂದ :ಬಡಕಲು ನಾಯೋಂದನ್ನು ಕೊಲ್ಲಿವಷ್ಟರಲ್ಲಿ ಕನಿಕರಿಸಿ, ಉಳಿಸಿ, ಭರ್ತನೇ ಮುಂದಕ್ಕೆ ಧಾವಿಸಿತು.

ಬಸ್ಸಿನ 'ಪ್ರೋಂಯ್ ಪ್ರೋಂಯ್' ಕುಂಟಿತ್ತ ಬಳಗೆ, ಬಂದ ಬಡಕಲು ನಾಯಿಯ ಕುಂಯ್-ಕುಂಯ್, ನಿರುದ್ದೋಗದ ತಪಸ್ಸಿನಲ್ಲಿ ಮುಳುಗಿದ ಶೇಖರನ್ನು ಎಚ್ಚರಿಸಿದವು.

"....ಬಾಬಾ ಗೆಳಿಯ, ನನಗಿಂತಲು ನೀ ಮೇಲಲ್ಲಿ ? ದೊರೆವುದು ನಿನಗೆ ಎಂಜಲೀಲೇ...."

ನಾಯಿಗ ಮಾತ್ರ ಕೇಳಬಂತು ಶೇಖರ ನಕ್ಕೆ ಆತ್ಮತಿರಸ್ತಾರದ, 'ಹಹ್ಹ ಹಹ್ಹ' ಕಾರದ, ಮೆಲುನಗೆ, ಶೇಖರ ಉದಯೋನ್ನು ಬಿನಾದ ಕವಿ ಯೆಂಬುದಾಗಲಿ, ಅವನು ಬಗುಳಿದ್ದ ಪ್ರಗತಿಶೀಲ ಕವಿತೆಯ ಸಾಲೆಂಡಾಗಲಿ

(ಆಗಿನ್ನೂ ನವ್ಯಕವಿತೆಯ ಸೀಗೆಯ ಮೇಳಿ ಹಬ್ಬಿರಲ್ಲಿ) ಆ ಬಡಕಲು ನಾಯಿಗೆ ತೀಳಿಯದು. ಕೇಳಿಬಂದ ಮಾನವ ವಾಣಿಯನ್ನು ‘ಕುರೋ ಕುರೋ’ ಎಂದೇ ಬಗೆಯಿತು; ತುಣಾಕು ಆಹಾರಕ್ಕೆ ಆಹಾರವೆಂದೇ ಎಣಿಸಿತು; ಚಾಚಿದ್ದ ಶೇಖರನ ಕಾಲನ್ನು ಆಶ್ರೀಯವಾಗಿ ಮೂರತೀಡಿತು.

ನಾಯಿಗೆ ಕಜ್ಜಿ ಹತ್ತದೆ ಹೋಗಿದ್ದರೆ ಆವನು ಆದರ ಕೆಳೆ ಬಯಸಿ ಬೆಳೆಸುತ್ತಿದ್ದ. ಹೃದಯದ ಕನಿಕರವನ್ನು ಮೆಟ್ಟಿ ಮೂವತ್ತಾರು ಬಗೆಯ ಮನಸ್ಸು ಅವನ ಕಾಲಿನಿಂದ ನಾಯನ್ನು ಒದೆಯಿಸಿತು. ನಾಯಿ ಗುರ್ತಿಂದಿತು. ಶೇಖರ ಬಿರುಸು ದನಿಯಲ್ಲಿ ‘ಹುಷಾ’ ಎಂದ. ನಾಯಿ ಕುಂಟುತ್ತುಲೇ ಒಡಿತು.

“....ಕಜ್ಜಿಯ ಜೊತೆಗೆ ಕುಂಟು ಬೇರೆ! ಆದರೂ, ಆದು ಹೇಗೆ ಗುರ್ತಿಂತು! Even a worm turns (ಹುಳು ಕೂಡ ಕೆರಳತ್ತೀ). ಇನ್ನೂ ನಾಯನ್ನು ಕೇಳಬೇಕೇ? .... ನಾನು.... ನಿರುದ್ಯೋಗಿ.... ಸಮಾಜ ನನ್ನನ್ನು ಎಡಗಾಲಿನಿಂದ ಒದೆಯುತ್ತ ಇದೆ. ನಾನು ಏನು ಮಾಡಿದ್ದೇನೇ, ಏನು ಮಾಡ ಬಲ್ಲೇ? ಈ ಬಡಕಲ ನಾಯಿಯ ಹಾಗೆ ಬಗುಳುತ್ತಾ ಆರೆ. ಬಗುಳಿದರೆ, ಆದು ಸಪ್ಪ ಕವಿತೆಯಾಗುತ್ತೆ. ಕವಿತೆ! ಆದು ಯಾರಿಗೂ ಬೇಡ. ಪಶ್ಚಿಮಾನಿಗೆ ಕೂಡ ಸ್ಥಳ ಭಕ್ತಿ ಮಾಡುವುದಕ್ಕೆ ಆದು ಬೇಕು. ಕಾವ್ಯಪಾಸನೆ ಕಾವ್ಯೋಪ ವಾಸನೆ!....ಉಪವಾಸ....ಉಪವಾಸದ ಮಂದಿ ತಿರುಗಬಿದ್ದರೆ ಆದೇ ಕ್ರಾಂತಿ.... ಕಮ್ಮನಿಸಂ.... ಹೊಟ್ಟಿಗಿಲ್ಲದವರ ಶರಣಾಗತಿ, ವೇದಾಂತ.... ಹೌದು.... ನಾನು ಕಮ್ಮನಿಸಾಗಬೇಕು....ಕ್ರಾಂತಿ, ಹೋರಾಟ....ಯಾರ ಮೇಲೆ?....”

ಗಂಡು ಹೆಣ್ಣಿನ ಜೊಡಿಯೊಂದು ಲಾಲಾಬಾಗಿನ ಕಡೆಗೆ ಸಂಖಸದ ಹೂ ಹಾಸಿನ ಮೇಲೆ ನಡೆದು ಹೋಗುತ್ತಿತ್ತು. ಶೇಖರ ಆ ನಲ್ಲನಲ್ಲಿಯರ ಮೇಲೆ ಅಸೂಯೆಯ ಕಲ್ಲು ಬೀರಿದ; ಆದು ಅನರನ್ನು ತಾಗಲಿಲ್ಲ; ಆತ್ಮ ಸಂತುಷ್ಟಿಯ ವಿಹಾರ ನೋಕೆಯಲ್ಲಿ ಅವರು ತೀಲಿಹೋದರು.

“ ಯಾರ ಮೇಲೆ?....”

ಭಾರಿಯ ಬ್ರಾಹ್ಮಾ ಕಾರೋಂದು ‘ಕ್ರಾಂತ್ಯಾಕಾ’ ಎಂದು ಭೂ ವಿಮಾನ ದಂತೆ ಧಾವಿಸಿತು: ಹಿನ್ನೊಪ್ಪಾಮಸ್ಸಿಗೆ ರೆಕ್ಕೆ ಬಂದಂತೆ.

“ ಕಾರಣ ಶ್ರೀಮಂತರ ಮೇಲೆ; ಕಾಲುಳ್ಳ ಬಡವರ ಹೋರಾಟ....”

ಎಂದಿನಂತೆ ಗುಂಡಣ್ಣ ಕಚೇರಿಯಿಂದ ಸಂಜೆ ಪದ್ಮ ಮುಕ್ಕಾಲರ ಹೊತ್ತಿಗೆ ತನ್ನ ಕೊರಡಿಗೆ ಹಿಂದಿರುಗಿದ್ದ. ಕಚೇರಿಯ ಶಿಸ್ತಿನ ಉದುಪು ಕಳಚಿ, ಬಿಂಬಿಸಾದ ಸಾಧಾರಣ ಉದುಪ ನ್ನು ಧರಿಸಿ, ಕಾಫಿ ಕುಡಿಯಲೆಂದು ಹಕ್ತಿರದ ಹೋಟಿಲಿಗೆ ಬಂದಾಗ ದೇಶಿಯ ವಿದ್ವಾಶಾಲೆಯ ಗೋಪುರದ ಗಡಿಯಾರ ಧೇನಾ ಧೇನಾ ಎಂದು ಆರು ಹೊಡಿಯಿತು.

“....ಯಾಕೋ ಈಗ ಪದಾರು ದಿನದಿಂದ ಶೇಖರ್ ಸಂಜೆ ನನ್ನ ಕೈಗೆ ಸಿಕ್ಕುತ್ತೆಲ್ಲೇ ಇಲ್ಲ....ಕೈಲಿ ಕಾಸೂ ಇಲ್ಲ....ಒಂದು ಲೋಟು ಕಾಫಿಯೂ ಇಲ್ಲದೆ ಸೋರಣುತ್ತಾನಲ್ಲ, ಪಾಪ” ಎಂದುಕೊಂಡೇ ಗುಂಡಣ್ಣ ಹೋಟ ಲನ್ನ ಪ್ರವೇಶಿಸಿದ; ಯಥಾ ಸಾಫಾನದಲ್ಲಿ ಕುಳಿತ.

“ಇಲ್ಲೇ ಬಸ್ರೀ” ಎಂದು ಕಾಫಿ ಕುಡಿಯುತ್ತ ಇದ್ದ ವೆಂಕಟಪ್ಪ ಗುಂಡಣ್ಣನನ್ನ ಕರೆದ. ಗುಂಡಣ್ಣ ಆತನ ಪಕ್ಕದಲ್ಲಿ ಹೋಗಿ ಕುಳಿತು, ತಿಂಡಿ ತರುವ ಹಾಗೆ ಮಾಡಿಗೆ ಹೇಳಿದ.

“ ಎಲ್ಲೀ, ನಿಮ್ಮ ಸ್ನೇಹಿತರು....ಅದು ಯಾರು? ( “ಶೇಖರ್ ”) ಹೌ, ಶೇಖರ್, ಅವರು ಕಾಣಾವುದೇ ಇಲ್ಲವಲ್ಲೇ ಈಚೆಗೆ ? ” – ಎಂದು ವೆಂಕಟಪ್ಪ, ಪ್ರತ್ಯೇಕಿಸಿದ.

“ ಕಾಣದೆ ಏನು....ಎರಡು ಹೊತ್ತು ಉಟಕ್ಕೆ ನನ್ನ ಜೊತೆಗೇ ಬರುತ್ತಾರಲ್ಲ ? ಆ ಹೊತ್ತಿನಲ್ಲಿ ನಾವು ನೀವೂ ಭೇಟಿಯಾಗುವುದಿಲ್ಲ, ಅಷ್ಟೇ.... ಬರಿಯ ಹೊಟ್ಟಿಯಲ್ಲಿ ಕಾಫಿ ಕುಡಿದರೆ ಮೈಗಾಗುವುದಿಲ್ಲ ಅಂತ ಚೆಳಗೆ ಕಾಫಿಗೆ ಬರುವುದನ್ನು ಬಿಟ್ಟೆ. ಈಗ ಸಂಜೆಯೂ ಚಕ್ಕರ್. ನನಗೆ ಅರ್ಥವಾಗೋಧಿಲ್ಲ ಅಂದುಕೊಂಡಿದ್ದಾನೆ, ಪಾಪ. ಉಟದ ಜೊತೆಗೆ ಕಾಫಿ ತಿಂಡಿಯ ಖಚಾರ ನನ್ನ ತಲೆಯ ಮೇಲೆ ಯಾಕೆ ಬೀಳಬೇಕು ಅಂತ ಅವನ ಈ ಏಪಾರದು.... ಬಿ.ಎ. ಮಾಡಿ ಒಂದು ವರ್ಷ ಆಯ್ತು....ಕೆಲಸ ಇಲ್ಲ....ತಂಡೆ ಮದುವೆ ಮಾಡಿಕೋ ಅಂತ ಬಲವನಂತ ಮಾಡಿದರಂತೆ. ಉದ್ಯೋಗ ಇಲ್ಲದೆ ಮದುವೆ ಬೇಡ ಅಂತ, ತಂದೆಯ ಕೂಡ ಜಗಳ ಆಡಿಕೊಂಡು, ಕೆಲಸ ಹಾಡುಕೊಂಡು ಈ ಉರಿಗೆ ಬಂದಿದ್ದಾನೆ....”

“ ಏರ್ ಕ್ರಾಫ್ಟ್ ನಲ್ಲಿ ಟ್ರೀಲ್ ( ಪ್ರಯತ್ನ ) ಮಾಡಿದರೋ ? ”

“ ಈಗ ಅಲ್ಲಿಲ್ಲ ಸಿಕ್ಕುತ್ತೇ.”

“ನಮ್ಮೆ ಮಂಡಿ ಕೆಂಪಟ್ಟಿನವರಿಗೆ ಹೇಳಿ, ಬೇಕಾದರೆ ಅವರ ಮಂಡಿಯ ಲೆಕ್ಕೆ ಬರಿಯುವ ಕೆಲಸ ಕೊಡಿ ಸು ತೈ ನೇ. ತಿಂಗಳಿಗೆ ಮಾವತ್ತೊಂದ್ರೀ ನಲವತ್ತೊಂದ್ರೀ....”

“ನಮ್ಮ ಕಂಪನಿಯಲ್ಲಿ ಕಾರ್ಕಾಫ್ ಕೆಲಸ ಕೊಡಿಸುತ್ತೇನೆ ಅಂದೆ. ಅದನ್ನೇ ಬೇಡ ಅಂದ....”

“ಹಾಗಾದರೆ ಯಾವ ಕೆಲಸ ಇವುಗಳನ್ನಂತೆ?”

“ పత్రికేయ కచ్చేరియల్లి కేలస మాడబీకూ అంత ఆవన ఇష్టు. యావుదో పత్రికేయ సంపాదకరన్ను నిన్నె కండిద్ద. ఇవను బి.ఎ., జోతీగే కవి, అంత తిలద మేలై ‘నమగే ఇంపురా మాడియటా ఫేలాగిరోరే సాకు. నీవు ఇల్లి ఏగలారిరి. న్యూస్ ఎడిటింగు రి ప్రో టీఎంగు ఇవక్కు కవితెగూ తుంబా దూర’ – ఎందరంతి. ‘ఎంపూలూ మేంటా ఎక్కుచేంజి’గూ ఆజిం కాకిదానంతి. అల్లింద ఇన్ను ఉత్తర బందిల్ల....”

“ నీవు బాహ్యంరాగి మట్టబారదాగిత్తే రీ....”

“ಆದೆಲ್ಲ ತುಂಬ ದಿನ ಇರ್ಲೋದಿಲ್ಲ ಹೆಂಕಟಪ್ಪ. ಇದೆಲ್ಲ ಎನ್ನು ದಿನ ನಡೆದಿರುತ್ತು? ಕೊನೆಗೆ ಉಳಯೋದು ಎರಡೇ ಜಾತಿ; ದುಡ್ಡಿರ್ಹೋರು, ದುಡ್ಡಿಲ್ಲ ದವರು; ಕಾರುಳ್ಳಿರ್ಹೋರು, ಕಾರಿಲ್ಲದವರು. ಇದು ತಪ್ಪಿತ್ತೋ, ಹೆಣ್ಣು ಜಾತಿ ಗಂಡು ಜಾತಿ. ಕೊನೆಗೆ ಎಲು ಸಬ್ಬಲುಂಡ ಆಗುತ್ತೇ....”

దేశీయ విద్యాశాలీయ గోపురద గడియార ఆరు హొడిదు ముగిదు, ఫంటానాదద అనురణన తేఖిరన కివియల్లి ఇన్నూ గుంయా గుడుత్తిత్తు.

“....గుండణ్ణ హోటలినల్లి నన్నెన్నె జ్వా పిసికొండు శపిసుత్తే ఇరుత్తానే ఆంత కాణుతే. ఒందు వషట హోటలినల్లి ఒణవాసమాది, అప్పోయి ఇప్పోయి దుడ్డు కూడిట్టు సంసార హూడబేకు ఆంత మాడి కొండిదానే. ఈ మధ్య నాను బేరే వక్కిసిది. భీభీ, ఇన్న ఆల్చింద

ಕಾಲು ತೆಗೆಯಬೇಕು. ಸ್ನೇಹದ ದುರುಪಯೋಗ ಇದು.... ಪ್ರಪಂಚಕ್ಕೆ ನಾನು, ನನಗೆ ಪ್ರಪಂಚ, ಒಬ್ಬಿರ್ಗೊಬ್ಬರು ಉಪಯೋಗ ಇಲ್ಲ.... ಲಾಲಾಬಾಗಿನ ಕೆರೆಯೂ ನನಗೆ ಉಪಯೋಗಕ್ಕೆ ಬರೋದಿಲ್ಲ ಅಂತ ಕಾಣಾತ್ಮೆ, ಸಧ್ಯಕ್ಕೆ....”

ಶೀಮರ್ ಜೀಚಿನಲ್ಲಿದ್ದ ಲಕ್ಷೇಟಿಯನ್ನು ಹೊರಕ್ಕೆ ತೆಗೆದು, ಅದರ ಮೇಲಿನ ವಿಳಾಸವನ್ನು ದೃಷ್ಟಿಸುತ್ತ ಕುಳಿತ: K. C. Shekhar, B.A., C/o M. Gundanna, B.Sc., No.....Cross.....Shankrpur, Basavanagudi P. O., Bangalore. ಕಾಗದವನ್ನು ಹೊರಕ್ಕೆ ತೆಗೆದ: “Your name has been registered for a post in the Department of Education.....” ( ವಿದ್ಯಾಭ್ಯಾಸದ ಇಲಾಖೆಯಲ್ಲಿ ಕೆಲಸಕ್ಕಾಗಿ ನಿಮ್ಮ ಹೆಸರನ್ನು ದಾಖಲು ಮಾಡಿದೆ. ) ಈ ಘನವಾದ ವಾಕ್ಯವನ್ನು ಸಂಜೆಯ ಕೆಂಬೆಳಕು ಬೆಳಗುತ್ತಿತ್ತು.

ಭವ್ಯವಾದ ಭಾರಿಯ ಕಾರೋಂದು ಸದ್ಗುರ್ದು ಲವಿಲ್ಲದೆ ರಾಜ ಮೀವಿಯಲ್ಲಿ ಮುಂದೆ ಸಾಗಿತು.

“....ಮಂತ್ರಿಗಳ ಕಾರು ಅಂತ ಕಾಣಾತ್ಮೆ.... ಕ್ರಾಂತಿಯಾಗಿ ಕರ್ಮ್ಯನಿಸಂ ಬಂದರೂ ಮಂತ್ರಿಪದವಿ ತಪ್ಪಿಸುವ ಹಾಗಿಲ್ಲವೋ. ಡೆಮಾಕ್ರಸಿಯಲ್ಲಿ ಒಂಬತ್ತು ಮಂತ್ರಿಗಳಾದರೆ ಕರ್ಮ್ಯನಿಸ್ಪಾ ರಾಜ್ಯದಲ್ಲಿ ಹದಿನೆಂಟು ಮಂತ್ರಿಗಳಾಗುತ್ತಾರೆ.... ಗ್ರಹ ದೊಡ್ಡದಾದನ್ನು ಉಪಗ್ರಹಗಳ ಸಂಖ್ಯೆ ಹೆಚ್ಚು ಲೇಂ ಬೇಕಲ್ಲ.... ಆದ್ದರಿಂದ, ಮಂತ್ರಿ ಮಂತ್ರಿ ಅಂತ ಬಯ್ಸೋದು ತಪ್ಪಾ.... ಮಂತ್ರಿಗಳಿರಲಿ; ನಿರುದ್ಯೋಗ ತಪ್ಪಬೇಕು.... ಆದಕ್ಕೆ, ಕ್ರಾಂತಿ, ಕರ್ಮ್ಯನಿಸಂ.... ಅನಿವಾಯ. ಕರ್ಮ್ಯನಿಸಂ ಬಂದರೆ ಕವಿಯ ಸ್ವಾತಂತ್ರ್ಯ ಹೋಗುತ್ತೇ ಅಂತಾರಲ್ಲ?.... ಆದ್ದರಿಂದ, ರಕ್ತಪಾತ ವಿಭಿದ, ಷ್ವಕೀ ಸ್ವಾತಂತ್ರ್ಯವನ್ನು ಕಸಿದುಕೊಳ್ಳಿದ ಕರ್ಮ್ಯನಿಸಂ ಬೇಕು.... ಮುಳ್ಳಿಲ್ಲದ ರೋಜ, ಕೆಸರಿನಲ್ಲಿ ಹುಟ್ಟಿದ ಸರೋಜ, ಮಲವಿಲ್ಲದ ಮನುಷ್ಯ ಜನ್ಮ.... ಎಲ್ಲ ಭಾರ್ಯಾತ್ಮ.... ಆದ್ದರಿಂದ ಕ್ರಾಂತಿ.... ಕ್ರಾಂತಿ....”

ಕ್ರಾಂತಿಯೇ ಆಯಿತೇನೋ ಎನ್ನುವ ಹಾಗೆ ವಿಕಾರವಾಗಿ ಅರಚಿ ಕಿರಚಿ, ನೆಲವನ್ನು ಪರಚಿ, ಹಿಂದುಗಡಿ ಹೊಗೆಯನ್ನು ಏರಚಿ... ಘಟ್ಟಾ ಘಟ್ಟಾ ಘಟ್ಟಾ - ಎಂದು ಬಾಂಬಿನ ಆಸ್ತಿಗೊಬ್ಬನೆಯನ್ನು ಮಾಡಿ, ಬಸ್ ಸ್ವಾರ್ಥಿಂಡಿನ ಎದುರಿಗೆಯೇ ವೊಂದುಬಿದ್ದ ನಿಂತಿತು ‘ಮಾರಿಸಾ’ ಮರಿಕಾರು.

ಕಾರಿಗೆ ದೈತ್ಯವರ್ ಎಸಗಿದ ಮಂತ್ರ – ತಂತ್ರಿಗಳೆಲ್ಲ ನಿಷ್ಠಲವಾದುವು.

ಕಾರ್ ಸ್ವಾರ್ಥಾ ಆಗಬೇಕಾದರೆ ಅದರ ಬೆನ್ನು ಚಪ್ಪರಿಸಬೇಕಾಗಿತ್ತು. ಕಾರಿನ ದುರದೃಷ್ಟಿಂದ ದೈತ್ಯವರೆ ಓನರ್ ( ಒಡೆಯೆ ) ; ಪಕ್ಕದಲ್ಲಿದ್ದ ವ್ಯಕ್ತಿ – ( ವರ್ಣಸಲೆ ? ನಾನು ಯಾಕೆ ವರ್ಣಸಲಿ, ಕವಿ ಶೀಖರ್ ಇರುವಾಗ ? )

“....ಆಟಂ ಯುಗದ ಅಪ್ಪರೆ, ಕಾರೋಳಿನ ನವನಿರೇ....ಥೂ ಥೂ, ಇದೇನಿದು ? ನಾನು, ನಿರುದ್ಯೋಗಿ, ಕಾರಿನ ಮಂದಿಯನ್ನು ಹೊಗಳುವುದೇ?....ಭೀ ಭೀ....ಕಾರಿನವರಿಗೆಲ್ಲ ಆಗಬೇಕು ತಕ್ಕ ಶಾಸ್ತಿ....ಓ ಕ್ರಾಂತಿ ನಾರಾಯಣ, ನಾಡಿನ ಕಾರುಗಳೆಲ್ಲ ನಡೆಗೆಟ್ಟು ನಿಲ್ಲಲಿ....”

[ “He looks like a gentleman ( ಮಂಯಾ ದ ಫ್ರಾನ್ ಕಾಗೆ ಕಾಣುತ್ತಾರೆ ). ಕಾರನ್ನು ನೂಕಿ ಅಂತ ನಾನು ಹೇಳುವುದಿಲ್ಲ, ಬೇಕಾದರೆ ನೀನು ಕೇಳು ”....“All right” ( ಆಗಲಿ, ಅದಕ್ಕೇನು ).... ]

“ನವದಂಪತ್ತಿಗಳು ಅಂತ ಕಾಣುತ್ತೇ. ನನಗಂತೂ ಈ ಭಾಗ್ಯ ಇಲ್ಲ. ನನ್ನ ಕೋಪವನ್ನೆಲ್ಲ ಇವರ ಮೇಲೆ ಯಾಕೆ ಕಾರಾಲಿ....ಕಾರಾ....ಕೆಟ್ಟು ಹೊಗಲಿ, ಹಾಳಾದ್ದು....ನವದಂಪತ್ತಿಗಳಾದರೆ ನಡೆದು ಹೊಗಲಿ. ನಾನೂ ನೋಡಿ ಸಂತೋಷಪಡುತ್ತೀನೆ. ಈಗ ತಾನೇ ಹೊಗಲಿಲ್ಲವೇ ಒಂದು ಜೋಡಿ, ಕಾಗ....ಅದರೆ, ಆಗ ಅವರನ್ನು ನೋಡಿ....”

“ ಸ್ಲೀಸ್...ಸ್ಲೈಪ್, ಕಾರನ್ನು, ನೂಕ್ಕಿರ....?”

ಮೇಲುಕು ಹಾಕುತ್ತೇ ಮಲಗಿದ್ದ ಶೀಖರನ ಮನಸ್ಸು ಹೆಣ್ಣು ದನಿಯ ಹೂವೇಟಿಗೆ ಎಚ್ಚುತ್ತಿತು: ಮಲಗಿದ್ದ ಕೋಳ ಹರಳುಗಲ್ಲಿನ ಹೊಡೆತಕ್ಕ ಸುಳಿಯಲೆ ತಳೆಯನಂತೆ.

“ ಸ್ಲೀಸ್....ವಿಲಾ ಯು ಸ್ಲೀಸ್....”

ಹೆಣ್ಣು ದನಿಯ ಕನ್ನಡ ನುಡಿ ಇನಿದು; ಹೆರನುಡಿ ವಿಭ್ರಾಮಕ !

‘ ಜೋ ಹುಕುಂ ’ ಎಂದು ಕಾರಿನ ಪಕ್ಕದಲ್ಲಿ ‘ ಅಟೀನಾಫನ್ ’ ನಿಂತ. ಕೋರಿಕೆಯ ದನಿ ಕೇಳಿಬಂತೇ ಹೊರತು ಕೋರಿಕೆಯೇನೆಂಬುದು ಆವಸಿಗೆ ಅರಿವಾಗಿರಲಿಲ್ಲ.

ಮಬ್ಬ ಬೀಳಕಿನಲ್ಲಿಯೂ ಹೋಹಕವಾಗಿ ಕಂಡಿತು ಕಾರೋಳಿನ ಕಸ್ಯೇಯ —

[ “ ಕನ್ನೆಯಲ್ಲ ಅಂತ ಕಾಣುತ್ತೇ ; ಹೆಂಡತಿ ಇರಬಹುದು. ತಂಗ ಯಾಕಿರಬಾರದು ? ಅಂತೂ,... ]

ರಸ್ತೆಯ ದೀಪಗಳು ಹೊತ್ತಿಕೊಂಡುವು.

[ “.... ಅಂತೂ, bewitching beauty ( ಮರು ಈ ಗೋಳಿ ಶುವ ಚೆಲುವನೆ )....” ]

ಕಾರಿನ ಈ ಕಡೆಯೇ ಕುಳಿತ್ತಿದ್ದ ವೋಹನಾಂಗಿಯ ಎಡಗೈ ಪುಡಿಯಲ್ಲಿದ್ದ ಕರವಸ್ತು ಜಗುಳ ಟಾರ್ ನೆಲದ ಮೇಲೆ ಬಿತ್ತು.

ಶೇಖರನ ದೃಷ್ಟಿಯೂ ಅದರ ಮೇಲೆ ಬಿತ್ತು.

[ .... .... “ If I am chivalrous, I must pick it up and give it to her ( ನಾನು ವಿರೋದಾರನಾದರೆ, ಅದನ್ನುವಳಿಗೆ ಎತ್ತಿ ಕೊಡ ಬೇಕು )....ಇರಲಿ, ಸೋಡೋಣ....” ]

“ ವಿಲಾ ಯು ಪ್ಲೀಎ....ದಯವಿಟ್ಟು, - ಸ್ವಲ್ಪ, - ಕಾರ್ತ್ಯ, - ಹಾಗೇ.... ದಯವಿಟ್ಟು....”

ಕೊಮುಲ ಧ್ವನಿಯ ಕೊರಿಕೆಗೆ ಶೇಖರನ ಮನಸ್ಸು, ಕ್ರಾಂತಿಯ ಪಲ್ಲವಿ ಯನ್ನು ‘ ಕುರುಕು ’ ತ್ರಿದ್ಧ ಮನಸ್ಸು, ಕುಸಿಯಿತು ; ಕಾರಿನವರ ಮೇಲೆ ಹೊರಾಟವೇಸಗಬೇಕೆಂದಿದ್ದ ಮನಸ್ಸು ಕಾರಿನ ಸೇವೆಗೆ ಸಿದ್ಧವಾಯಿತು.

“( ಒಕ್ಕೆ ಪೀಠಿಲಾಟಕ್ಕೆ ಬಂತಲ್ಲ )....ನೂಕಬೇಕು ತಾನೆ ? ಅದಕ್ಕೇನು, ಅಗಲಿ....”

ಶೇಖರ್ ಕಾರಿನ ಬೆನ್ನುನ್ನು ಮುಟ್ಟಿನುದಕ್ಕಿಳಿ, ‘ ಮಾಯಾ ಮಂತ್ರ ’ ಹಾಕಿದಂತಾಗಿ, ಅದು ತಟ್ಟನೆ ಹೊರಟುಬಿಟ್ಟು.

‘ ಭರ್ಜರ್ ರಾ ’ ಎಂಬ ಕಿವಿ ಕೊರೆಂಬುವ ರಬ್ಬದೊಂದಿಗೆ ‘ ಫ್ರೆಂಕ್ಸ್ ’ ಎಂಬ ನಯನುಡಿ ಶೇಖರನ ಕಿವಿ ಕೊರೆದು, ಕನ್ನೆ ಸವರಿತು.

ಅಪರಿಚಿತೆಯ ಕರವಸ್ತು ನೆಲದಮೇಲೆ ಬಂದುಗೆ ಹೂಪಿನ ಹಾಗೆ ಬಿದ್ದಿತ್ತು. ಶಾರು ಕಣ್ಣಾಮರೀಯಾಗುವವರಿಗೆ ನೆಟ್ಟಿಗೆ ನಿಂತಿದ್ದ ಶೇಖರನ ದೃಷ್ಟಿಗೆ ಬಿದ್ದು, ಅದನ್ನುವನು ಎತ್ತಿಕೊಂಡ ; ಮರಳಿ ಬಸ್ ಸ್ವಾರ್ಥಿಂಡಿನ ಪೀಠದ ಏಕಮಾತ್ರ ಅತಿಧಿಯಾದ.

ಶೇಖರನ ಕೈ ತಾನಾಗಿ ಮಂಗಿನ ಕಡೆಗೆ ಹೋಯಿತು ; ಮಂಗನ ಕರವಸ್ತುದಲ್ಲಿ ಅಂತ ಗರ್ವ ತಾದ್ದು ನರುಗಂಪನ್ನು ಆಫ್ರಾಣ್ಸತೀಂಡಿಗಿತು. ಫಾರ್ಮೇಂದ್ರಿಯವು ಸೀಡಿದ ನರುಗಂಪಿನ ಸಂಚಕಾರಕ್ಕೆ ಮೆದುಳು ಮಾರು ಪೋಯಿತು. ಕಣ್ಣವೇ ಕ್ಷಣಕಾಲ ವಿಶ್ವಾಂತಿ ಸುಖವನ್ನು ಪೇಷಿಸಿತು. ಶೇಖರ ಅನಿವಾರ್ಚಸ್ಯೇಯವಾದ ಸೌಖ್ಯ ವಿಭ್ರಾಂತಿಯಲ್ಲಿ ವಿಲೀನನಾಗಿದ್ದ.

x                    x                    x                    x

ವಿದ್ಯಾರ್ಥಾರ್ಥಿಯ ಗೋಪುರದ ಗಡಿಯಾರ ಒಂದು ಸಲ ‘ಫ್ರಾಂಟ್’ ಎಂದಿತು.

“....ಓ, ತಿಗಿಂಥೇ ಏಳಾವರೆ! ಪಾವ, ಗುಂಡಣ್ಣ ನನಗಾಗಿ ಉಂಟಕ್ಕೆ ಕಾದಿರುತ್ತಾನೆ ಅಂತ ಕಾಣುತ್ತೇ. ಇಲ್ಲ, ಇಲ್ಲ....ಮುಳ್ಳನ ಮೇಲೆ ಮುಳ್ಳ ಕೂತಿದೆ, ಇನ್ನೂ ಆರೂಪಿಸಿ. ಅದರೂ, ಹೇಗೆ ಕತ್ತಲೆ ಕವಿದುಕೊಂಡಿದೆ! ವಿಂಟರ್ ( ಚಳಿಗಾಲ ) An ideal season for .... ( ಒಳ್ಳೆ ಸೊಗಸಾದ ಕಾಲ,...) ಬರೀ ಕನೆಸು! ಯಾಕೆ? ಇದ್ದೇ ಇದೆ, Standing offer ( ಸ್ಥಿರ ಆಹ್ವಾನ ) ಅಪ್ಪಿನಿಗೆ ಒಂದು ಕಾಗದ ಹಾಕಿದರೆ ಆಯಿತು, ಮುದುವೆಗೆ ಏಪಾಡು ವಾಡಿಬಿಡುತ್ತಾರೆ. ಅಗ ನನ್ನ ಪ್ರತಿಜ್ಞೆ ಏನಾಯಿತು? ಪ್ರತಿಜ್ಞೆ ಹಾಳಾಗಲಿ. ನಮ್ಮಪ್ರಸ್ತುತಿ ನೋಡಿದ ಹೆಣ್ಣನ್ನು ನಾನು ಮದುವೆಯಾಗುವುದೆ? Nonsense ( ‘ಅವನೇಕ’ ). ನಾನು ನೋಡಿದ ಹೆಣ್ಣನ್ನೇ ಮದುವೆಯಾಗಬೇಕು....ಈಗ ತಾನೇ ನೋಡಿದನಲ್ಲ? ಯಾಕಾಗಬಾರದು? ಕಾರಿನ ಕಣ್ಣೇ! ಕಾರು, ಕಾರು.... ಭೇ ಭೇ.... ಕೂಡೆದು.... ಬಡವರ ಹೆಣ್ಣಾಗಬೇಕು.... But, ಬಡತನ- not a qualification ( ಒಂದು ಗುಣವಲ್ಲ ). Beauty, ( ಚೆಲುವು ) ಅದು ಮುಖ್ಯ. ಇವಳಿ, exceedingly beautiful ( ಅತ್ಯಂತ ಚೆಲುವೆ ) ಆದರೆ, ಮದುವೆಯಾಗಿದೆಯೋ ಏನೋ? ಮದುವೆಯಾಗಿಲ್ಲ ಅಂತ ಇಟ್ಟು ಕೊಳ್ಳೋಣ. ಮದುವೆಯಾಗೇ ಇಲ್ಲ, ಸರಿಯಿ. ಯಾವ ಜಾತಿಯೋ? ಕೆಲಸಕ್ಕೆ ವಾತ್ರ ಅಲ್ಲದೆ ಮದುವೆಗೂ ಈ ಜಾತಿಯ ಮುಳ್ಳ ಬೇರಿ ದಾಟಬೇಕಲ್ಲ, ಹಾಳಾದ್ದು. Kill two birds with one stone ( ಒಂದು ಕಲ್ಲು ಬೀರಿ ಏರಡು ಹಕ್ಕಿ ಕೆಡವು ). ಒಂದು Unemployment problem ( ನಿರುದ್ವೋಗ ಸಮಸ್ಯೆ ); ಇನ್ನೊಂದು Marriage problem ( ಮದುವೆಯ

ಸಮಸ್ಯೆ); ಎರಡನ್ನೂ ಬೇನ್ನಟ್ಟರುವ ಜಾತಿಯ ಭೂತ. ಇವನ್ನು ನಿಷಾರ್ಥಮು ಮಾಡಬೇಕಾದರೆ, ಒಂದೇ ದಾರಿ – ಕಮ್ಯೂನಿಸಂ....ಸರಿ, ಎಲ್ಲಿಂದ ಎಲ್ಲಿಗೋಂದಿ....ನಾನು ಏನು ಯೋಚಿಸುತ್ತಾ ಇದ್ದೆ?....ಕಾರಿನ ಕಸ್ಯೇ....ಹೌದು.... ಜಾತಿಯೂ ಅಡ್ಡಿ ಇಲ್ಲ ಅಂತ ಇಟ್ಟುಕೊಳ್ಳೋಣ; ನಾನು ಗಂಡು ಜಾತಿ, ಅವಳು ಹೆಣ್ಣು ಜಾತಿ, ಇಷ್ಟೆ. Yes granted. ಆದರೆ, propose ಮಾಡುವುದು (ಮದುವೆಯಾಗುತ್ತೀರು ಅಂತ ಕೇಳುವುದು) ಹೇಗೆ....? ಹೇ....ಶುದ್ಧ ಬೆಪ್ಪನಾನು. ಕರಚೀಫಾ (ಕರವಸ್ತು) ಮರತೆಬಿಟ್ಟಿನಲ್ಲ! ಕಾರಾ ಹೇಗಿದ್ದರೂ ಇದೇ ದಾರಿಯಲ್ಲಿ ಹಿಂತಿರುಗುತ್ತೇ; ಹಿಂದಿರುಗಲೇ ಬೇಕು. ಕೈಬೀಸಿ, ಕರಚೀಫಾನ ಹಿಂದಕ್ಕೆ ಕೊಡುವ ನೆಪದಲ್ಲಿ propose ಮಾಡೇ ಬಿಡುವುದು, ಆದದ್ದುಗಲಿ. ಇಡೀ ದೇಶದ್ದಲ್ಲಿದೆ ಹೋದರೆ, ನನ್ನ Marriage problem ಆದರೂ solve (ಪರಿಹಾರ) ಆಗುತ್ತೇ. ಅದಿಲ್ಲವೋ, ಕಾರು ಬರುವ ಹೊತ್ತಿಗೆ ಸರಿಯಾಗಿ ಆದಕ್ಕೆ ಅಡ್ಡನಾಗಿ ನುಗ್ಗಿದರೆ.. ದೇಶದ್ದಲ್ಲಿದೆ ಹೋದರೆ ನನ್ನು unemployment problem ಆದರೂ solve ಆಗುತ್ತೇ: ಲಾಲಾಬಾಗ್ ಕೆರೆ, ಕೆಂಪಾಂಬುಧಿ ಕೆರೆ – ಒಂದನ್ನೂ ಹುಡುಕಿಕೊಂಡು ಹೋಗಬೇಕಾಗಿಲ್ಲ. ನನ್ನು ಅದ್ವಷ್ಟ ಪರೀಕ್ಷೆ ಮಾಡೇಬಿಡುತ್ತಿನಿ....”

x                    x                    x                    x

ದೇಶಿಯ ವಿದ್ಯಾಶಾಲೆಯ ಗೋಪುರದ ಗಡಿಯಾರ ಮತ್ತೆ ಥಣ್ಣನೆ ಒಂದು ಸಲ ಬಾಜಿಸಿತು.

“.... ಯಾಕೆ ಶೇಖರ್ ಬರಲೇ ಇಲ್ಲವಲ್ಲ? ಆಗಲೇ ಏಳೂವರೆಯಾಯಿತು....ಇಂಥ ಕಡೆಗೆ ಹೋಗಿರುತ್ತೀನಿ ಅಂತ ತಿಳಿಸಿರುವುದೂ ಇಲ್ಲ.... ಎಂಟು ಗಂಟೆ ವಿಾರಿ ಹೋಟಲಿಗೆ ಹೋದರೆ ಪ್ರಯೋಜನವಿಲ್ಲ ಅನ್ನುವುದು ಅವನ ಅನುಭವಕ್ಕೂ ಬಂದಿದೆ....”

“ಸಾರ್, ಸಾರ್....” ಯಾರೋ ಬಾಗಿಲು ತಟ್ಟಿದರು. ಗುಂಡಣ ಕೊರಡಿಯ ಬಾಗಿಲು ತೆಗೆದ. ಸೂಟ್ ಧರಿಸಿದ ತರುಣ ವ್ಯಕ್ತಿಯೊಬ್ಬ ಹೋಗೆ ನಿಂತಿದ್ದ ; ಕರವಸ್ತುದಿಂದ ಹಣಿಯ ಬೆವರನ್ನು ಉರಸಿಕೊಳ್ಳುತ್ತಿದ್ದ.

“ನೀನೇ ತಾನೇ, ಮಿಸ್ಟರ್....ಗುಂಡಣ....?”

“ಹೌದು, ಏನಾಗಬೇಕಾಗಿತ್ತು?”

“ಶ್ರೀಮರ್...ನಿಮ್ಮ....ಫ್ರೆಂಡ್ ತಾನೆ?” ಉಗುಳು ನುಂಗುತ್ತ ಹೇಳಿದ ಅವರಿಚಿತ ತರುಣ ವ್ಯಕ್ತಿ; ಕೆಳವಳವಿತ್ತು ಕೊರಳನಲ್ಲಿ.

“ಹೋದು, ಹೋದು. ಏನಾಗಿದೆ? ಏನಾಗಿದೆ?”—ಆತಂಕವಿತ್ತು ಗುಂಡಣ್ಣನ ಗಂಟೆಲನಲ್ಲಿ.

“ಇದೇ ತಾನೇ ವಿಕ್ರೋರಿಯಾ ಅಸ್ವತ್ತೆಯಲ್ಲಿ ಬಿಟ್ಟು ಬಂದೆ. ಕಾರ್ ಆಫ್ಸೆಸ್‌ಡೆಂಪ್ಸ್. ದೇವರ ದಯದಿಂದ ಪ್ರಾಣಾಪಾಯವಿಲ್ಲ. ತಲೆಗೇನೋ ಸ್ಪುಲ್ ಪಟ್ಟು ಬಿದಿದೆ; ಹೆಚ್ಚು ಗಾಯವೇನೂ ಆಗಿಲ್ಲ. Very surprisinng (ತುಂಬ ಆಶ್ಚರ್ಯ); ಇನ್ನೂ ಪ್ರಜ್ಞೆ ಬಂದಿಲ್ಲ....”

“ಹಾಗಾದರೆ, ನಾನು ಅವರ ಫ್ರೆಂಡ್ ಅಂತ ಹೇಗೆ ಗೊತ್ತಾಯ್ಯು?”

“ಅವರ ಜೀಬಿನಲ್ಲಿ ಒಂದು ಕವರಿತ್ತು. ಅದರ ಮೇಲೆ ‘ಕೇರಾ ಆಫ್’ ಅಂತ ನಿಮ್ಮ ಹೆಸರು ವಿಳಾಸ ಬರೆದಿತ್ತು. ಅದರ ಮೇಲೆ, ಅಲ್ಲಿಂದ ನೇರವಾಗಿ ಇಲ್ಲಿಗೆ ಬಂದೆ....ಇಲ್ಲಿ, ಕಾರಿನಲ್ಲಿ ವಿವರವಾಗಿ ಎಲ್ಲ ಹೇಳೇನೇ....ನೀವು ಈಗಲೆ ಬರುವುದಕ್ಕೆ ಅಡ್ಡ ಏನೂ ಇಲ್ಲವಲ್ಲ?....”

“ಅಡ್ಡ! ಅಡ್ಡ ಅಂದರೆ ಆಗುತ್ತೇಯೇ ಸ್ವಾಮಿ? ನಡೆಿರಿ, ಬಂದೆ.”

×                    ×                    ×                    ×

ಗುಂಡಣ್ಣ ಕಾರು ಹತ್ತಿ ಕುಲತ ಕೂಡಲೆ, ತರುಣ ವ್ಯಕ್ತಿ ವರಿಯಚದ ಸೀರಿಕೆಯನ್ನು ಪ್ರಾರಂಭಿಸಿದ:

“ಇವರೇ ಗುಂಡಣ್ಣ, ಮಾಲತಿ. ಅವರು ತಕ್ಕಣ ಸಿಕ್ಕಿದ್ದ ನಮ್ಮ ಅದೃಷ್ಟ. This is my wife, Mr. Gundanna (ಈಕೆ ನನ್ನ ಹೆಂಡತಿ).....”

ಅನಂತರ ಶ್ರೀಮರ್ ತನ್ನ ಕಾರಿಗೆ ಸಿಕ್ಕಿಬಿದ್ದ ಸಂಗತಿಯನ್ನು ಆತ ವಿವರಿಸಿದ.

“....ನೋಡಿವಿರಾ, ಅವದ್ದ ಹೀಗೆ. ನನ್ನದೇನೂ ತಪ್ಪಿಲ್ಲ. ಅವರದ್ದೂ ತಪ್ಪಿಲ್ಲ ಅಂತ ಕಾಣಿತ್ತೆ. ಲಾಲಾಬಾಗಿಗೆ ಹೋಗುವಾಗ ನನ್ನ ಕಾರು ನ್ಯಾಷನಲ್ ಹೆಸ್ಟ್‌ಲು ಸರ್ಕರ್ ಬಳಿ ನಿಂತುಹೋಯಿತಲ್ಲ, ಆಗ ಅವರೇ ಅದನ್ನ ನೂಕಿ ಸಹಾಯ ಮಾಡಿದರೂ ಅಂತಲೂ ಹೇಳಿದೆನಲ್ಲ, ಆಗಲೇ. ನನ್ನ ಹೆಂಡತಿ ಅಲ್ಲಿ ಕರಾಚಿನನ್ನು ಕೆಡವಿಕೊಂಡುಬಿಟ್ಟಳು ಅಂತ ಕಾಣಿತ್ತೆ. ಅದು

ಅವರಿಗೆ ಸಿಕ್ಕಿದೆ ನಾವು ಲಾಲಾಬಾಗಿನಿಂದ ಹೀಡಿರುಗುವುದನ್ನೇ ಕಾದಿದ್ದು, ಕಾರು ನಿಲ್ಲಿಸಿ ನಮಗೆ ಕೊಡಬೇಕು ಅತ ಮಾಡಿಕೊಂಡಿದ್ದರು ಅಂತ ಕಾಣತ್ತೆ, ಪಾಪ. ನಮ್ಮ ಕಾರು ಅಲ್ಲಿ ಬಸ್ ಸ್ವಾಗಂಡಿನ ಬಳಿಗೆ ಹೋಗುವುದಕ್ಕೂ ಅವರು ನಮ್ಮ ಕಾರಿನ ಕಡೆಗೆ ನುಗ್ಗ ಬರುವುದಕ್ಕೂ ಸರಿಹೋಯಿತು. ಅವರು ಕೆಳಗೆ ಬಿದ್ದಾಗ, ಅವರ ಕೈಲಿ ನನ್ನ ಹೆಂಡತಿಯ ಕರ್ಜಾಚೀಫಿತ್ತು. ಉಳದದ್ದೆಲ್ಲ ಆಗಲೇ ಹೇಳದೆನಲ್ಲಾ...ಇನ್ನೊಂದು ವಿಷಯ ಏನೂ ಅಂದರೆ, ನಾನು ಚೊಂಬಾಯಿ ಯಲ್ಲಿದೇನೇ. The Karnataka Industrial & Trading Syndicate (ಕನಾರ್ಟಿಕ ಇಂಡಸ್ಟ್ರಿಯಲ್ ಅಂಡ್ ಟ್ರೇಡಿಂಗ್ ಸಿಂಡಿಕೇಟ್) ಅಂತ ಮಾಡಿಕೊಂಡಿದ್ದೇನೇ. ನಾನು ಅದರ.... Managing Director.... (ಮಾರ್ಕೆಟಿಂಗ್ ಡ್ಯೂರೆಕ್ಟರ್) .... ನಾವು ಕನ್ನಡದಲ್ಲಿ ಒಂದು ವಾರಪತ್ರಿಕೆ ಹೊರಡಿಸಬೇಕು ಅಂತ ಮಾಡಿಕೊಂಡಿದ್ದೇನೇ. ನಿಮ್ಮ ಸ್ವೇಹಿತರೂ ಉದ್ದೇಶೀಗ ಇಲ್ಲದೆ ಇದ್ದಾರೆ ಅಂತ ಕಾಣತ್ತೆ. ನೀವು ಅವರನ್ನು ಒಪ್ಪಿಸೋದಾದರೆ, ನಮ್ಮ ವಾರ ಪತ್ರಿಕೆಗೆ ಅವರನ್ನು ಸಂಪಾದಕರನ್ನೂ ಗಿನೇಮಿಸಿಕೊಳ್ಳುತ್ತೇನೇ....”

“ ಅವರಿಗೆ ಆ ಕೆಲಸ ಹಿಡಿಸುತ್ತದೆಯೋ ಇಲ್ಲವೇ?”

“ ಎಲ್ಲಾ ಹಿಡಿಸುತ್ತೆ. ಅವರ ಜೀಬಿನಲ್ಲಿ ಕಾಗದ ಇತ್ತು ನೋಡಿ, ಅದರ ಹಿಂದೆ ಒಂದು ಕವಿತೆ ಬರೆದಿದ್ದರು. ಅದು ಒಳ್ಳೆ ಕ್ರಾಂತಿಕಾರಕ ಭಾವನೆ ಗಳಿಂದ ತುಂಬಿದೆ. ನಮಗೆ ಬೇಕಾದ್ದೂ ಕ್ರಾಂತಿಕಾರಕ ಮನೋಭಾವದ ತರುಣ... ಹೇಗಾದರೂ ಇರಲಿ, ಅವರಿಗೆ ಬರವಣಿಗೆಯಲ್ಲಿ ಆಭಿರುಚಿ ಇದೆ ಅತ ಗೊತ್ತಾಯಿತಲ್ಲ. ಅವರ ಅಡ್ಡಿ ಇಲ್ಲದೆಹೋದರೆ, ನಾಳೆ ಚೆಳಗ್ಗೆಯೇ ನಮ್ಮ ಜೊತೆ ಚೊಂಬಾಯಿಗೆ ಪ್ರಯಾಣ ಮಾಡಬಹುದು....”

x                    x                    x                    x

ಶೇಖರನಿಗೆ ಪ್ರಜ್ಞೆ ಬರುವ ಹೊತ್ತಿಗೂ, ಕಾರು ಆಸ್ತ್ರೇಯನ್ನು ತಲಪುನ ಹೊತ್ತಿಗೂ ಸರಿಹೋಗಿತ್ತು. ಅವನು ಕಣ್ಣ ಬಿಟ್ಟಾಗ, ಅವನ ಎದುರು ಮೂವರು ವ್ಯಕ್ತಿಗಳು ನಿಂತಿದ್ದರು. ಒಬ್ಬಾತನಂತೂ ಸುಪರಿಚಿತ: ಗುಂಡಣ್ಣ . ಇನ್ನೊಬ್ಬರು, ಎಲೊನ್ ನೋಡಿದ ಹಾಗಿದೆಯಲ್ಲ....?

“ ಇವರು ಏ|| ರಾಜಗೋಪಾಲ್, ಈಕೆ ಏಸೆಸ್ ಮಾಲತಿ ರಾಜ ಗೋಪಾಲ್....”

“ ಗೊತ್ತು ಗೊತ್ತು. ಹೆಸರು ಗೊತ್ತಿರಲಿಲ್ಲ, ಅಪ್ಪಿ. I am sorry, ನಿಮ್ಮ ಕರಾಚೀಫ್...”

ಮಾಲತಿಯ ಕರವಸ್ತು ಶೇಖರನ ಕೈಯಲ್ಲೇ ಇತ್ತು.

“ We are very sorry.”

ಶೇಖರನನ್ನು ಆ ಒಡನೆಯೇ ಕರೆದುಕೊಂಡು ಹೋಗಬಹುದೆಂದು ವಾಡ್‌ ಡಾಕ್ಟರ್ ಅನುಮತಿಯಿತ್ತರು.

\* \* \* \*

ರಾಜಗೋವಾಲ್ ಶೇಖರನನ್ನು ಗುಂಡಣ್ಣನನ್ನು ಅವರ ಕೊರಡಿಯಲ್ಲಿ ಬಿಟ್ಟು, ಮಾರಸೆಯ ಚೆಳಗ್ಗಿ ಶೇಖರನನ್ನು ರ್ಯಾಲ್ಟೆ ಸ್ವೇಷನ್ನಿಗೆ ಕರಿದೊಯ್ಯಲು ಬ್ರಾಹ್ಮಕ್ಕೆಯಲ್ಲಿ ಬರುವುದಾಗಿ ತಿಳಿ, ಅವರನ್ನು ಬೀಕ್ಕೊಂಡು ತನ್ನ ಮಾವನ ಮನೆಗೆ ಹಿಂದಿರುಗಿದ.

ರಾತ್ರಿ ಮಲಗಿದಾಗ ಶೇಖರ ತಾನೂ ನಿದ್ದೆ ಹೋಗಲಿಲ್ಲ, ಗುಂಡಣ್ಣನಿಗೂ ನಿದ್ದೆ ಬರಗೊಡಿಕಲಿಲ್ಲ.

“....ನೋಡು ಗುಂಡಣ್ಣ, ನಾನು ಬರೆಯುವ ವೋಡಲ ಸಂಪಾದಕೀಯ ಹೀಗೆ ಆರಂಭವಾಗುತ್ತೇ :

“ ....ಸ್ವಾತಂತ್ರ್ಯ ಬಂದರೂ ನಮಗೆ ಆರ್ಥಿಕ ವೋಕ್ಕೆ ದೊರಕಲಿಲ್ಲ. ನಮಗೆ ಸಮಾಜವಾದದ ಆಧಾರದ ಮೇಲೆ ನೆಲೆಗೊಂಡ ಸುಖೀರಾಜ್ಯಾಬೇಕು, ಜಾತ್ಯತೀತ ರಾಷ್ಟ್ರಬೇಕು, ಕೆಂಪಿಲ್ಲದ ಕಮ್ಮನಿಸಂ ಬೇಕು; ಕಾಂಗ್ರೆಸ್‌ನ ಮಂದಗಮನ....ಕೇಳುತ್ತೂ ಇದೀಯೇನೋಽಿ?”

ಗುಂಡಣ್ಣ ಸುಖ್ಯ, ಸುಜ್ಯ ಗೊರಕೆ ಹೊಡಿಯುತ್ತಿದ್ದ.

## ಇದೇ ಲೇಖಕರ ಇತರ ಕೃತಿಗಳು

### ಕನಿತೆ

ಹಕ್ಕಿ ಹಾಡು	ಅಶೋಕ ಚಕ್ರ
ಅ ಚಿತ್ರಗಳು ಮತ್ತು ಇತರ ಕಥನ ಕವನಗಳು	ರಾಷ್ಟ್ರರಥ
ಹೊವಾಡಿಗಿತ್ತಿ	ರಾಗ
ಕಾನ್ಯಾಲಾಪ	ರಾಷ್ಟ್ರದಿನೋಳಿತ್ವನಗಿತ್ತ

### ಸಣ್ಣ ಕೆಫೆ

ಶಿಲಾಮುಖ	ಬಿಸಿಲು...ಬೆಳುದಿಂಗಳು
ಮಾರ್ಗದರ್ಶಕ	ರತಿದೇವಿ

### ಕಾದಂಬರಿ

ಭಾಗ್ಯಲಕ್ಷ್ಮಿ	ಸೌಭಾಗ್ಯವತಿ
ರಾಬಿನ್‌ಸನ್‌ಕೂಲ್‌ಸೊ	ಸ್ನೇಹದ ಕಾಣಕೆ
ಮಾದನ ಮಗಳು	ತಾಯ ಬಯಕೆ
ನಂಜಿನ ಸನಿ	ಕುಂಕುಮ ಭಾಗ್ಯ

### ನಾಟಕ

ಜೂವಿನ ಆಸೆ	ಸ್ತುಯಂವರ
ತೆರೆಮರೆಯ ಚಿತ್ರಗಳು	ಕವಿಯ ಹಂಡತಿ ( ಅಚ್ಚಿನಲ್ಲಿ )

### ಪ್ರಬಂಧ

ಮುಗಿಲುಗಳು
ಹಿಡಿ ಜೂ









